




2021 - 2022

5<sup>ನೇ</sup>  
th

**ವಾರ್ಷಿಕ ವರದಿ**  
**ANNUAL REPORT**

REVISED DATE-8-02-2021

# LAYOUT MAP OF TUMAKURU MACHINE TOOL PARK



APPROVED NUMBER: 458/MK/REG/27/08/2016

| S/No              | DESCRIPTION              | ACRE          |
|-------------------|--------------------------|---------------|
| 1                 | TMP AREA                 | 538.60        |
| 2                 | VILLAGE + EXISTING ROADS | 12.82         |
| <b>TOTAL AREA</b> |                          | <b>539.42</b> |

| S/No               | COLOUR | DESCRIPTION         | AREA (ACRES)  | %             |
|--------------------|--------|---------------------|---------------|---------------|
| 1                  |        | INDUSTRIAL & OTHERS | 338.19        | 62.22         |
| 2                  |        | COMMERCIAL          | 15.00         | 2.85          |
| 3                  |        | ESSENTIAL HOUSING   | 2.00          | 0.38          |
| 4                  |        | AMENITIES           | 7.84          | 1.48          |
| 5                  |        | UTILITIES           | 19.22         | 3.64          |
| 6                  |        | ROADS & OTHERS      | 86.17         | 11.14         |
| 7                  |        | PARKS & OPEN AREA   | 48.00         | 9.11          |
| 8                  |        | BUFFER ZONE         | 11.83         | 2.21          |
| 9                  |        | VEHICLE PARKING     | 26.22         | 5.00          |
| <b>GRAND TOTAL</b> |        | <b>539.42</b>       | <b>100.00</b> | <b>100.00</b> |

| DESCRIPTION   | LENGTH      |
|---------------|-------------|
| 30M WIDE ROAD | 2857        |
| 20M WIDE ROAD | 1574        |
| 12M WIDE ROAD | 582         |
| <b>TOTAL</b>  | <b>5013</b> |

**GAMA Infratech**  
 INFRASTRUCTURE CONSULTANTS + ENGINEERS  
 # 406, 2nd FLOOR, 1ST MAIN, D BLDG,  
 PHONE NO:082-1189930,M-9845828009  
 E-MAIL: g-ppm@infratech@gmail.com

ASST EXECUTIVE ENGINEER & DEPUTY DEVELOPMENT OFFICER  
 JOINT DIRECTOR TOWN PLANNING  
 CHIEF TECHNICAL OFFICER  
 EXECUTIVE ENGINEER & DEVELOPMENT OFFICER  
 ASST EXECUTIVE ENGINEER & DEPUTY DEVELOPMENT OFFICER  
 CHIEF EXECUTIVE OFFICER & EXECUTIVE MEMBER

# TUMAKURU MACHINE TOOL PARK

Regd. Off.: 4th Floor, East Wing, Khanija Bhavan  
 49, Race Course Road, Bangalore - 560 001



## TUMAKURU MACHINE TOOL PARK



- GOK/KIADB has appointed M/s GAMA Infratech for preparation of Detailed Project Report and Economic Analysis Surveying.
- MOU was signed between GOK/KIADB representing the Special Purpose Vehicle (SPV) TMTP at Tumakuru, Department of Commerce & Industries representing GoK and DHI, representing Gol.
- Gol has released Rs.124 Crore out of the sanctioned grant of Rs.125 Crore.
- GoK, through KIADB has released state share of matching grant Rs.125 Crore.
- The industrial plot/land will be allotted to Indian/FDI units belonging only to manufacturing chain of Machine Tools.
- The allotment procedure will be fair and transparent and based on existing KIADB allotment guidelines and fixed the tentative allotment rate Rs.99.40 Lakhs per acre.
- Allotment of Plot/Land exclusively to Machine Tool Manufacturers by KIADB.
- Women/SC/ST/OBC/MSME/Start-up shall be given preferential treatment as per the Central/State policies by GoK/KIADB.

### 2.2 Civil Works

- M/s RMN Infrastructures Limited, Civil Contractor was appointed for developmental works for formation of roads, construction of RC box drains, culverts including water supply and UGD works etc with a contract price of Rs.149.65 Crore
- M/s Alcon Consulting Engineers (India) Pvt Ltd, Consultancy firm was appointed for Project Management Consultancy services with a contract price of Rs.1.93 Crore .
- M/s B S Biradar was appointed for Construction of Open Theatre (Rangamandira) at Thippedasarahalli village, Entrance Gantry with cabins & providing Chain link Fencing with a contract price of Rs.1.55 Crore
- M/s Aquashine Technologies was appointed for Erection & Commissioning of RO plants (1000 LPH) at Thippedasarahalli Village, TMTP Industrial Area with a contract price of Rs.0.13 Crore.

### 2.3 Electrical Works

M/s. Kumar Electricals, Electrical contractor was appointed for

- Electrification work with a contract price of Rs.22.53 Crore.
- Establishment of 2x12.5 MVA, 66/11 KV Sub-station with a contract price of Rs.33.48 Crore.
- Construction of 66 KV S/C line on D/C towers by shifting of existing Kora-Thovinakere S/C line on S/C towers with a contract price of Rs.4.66 Crore.
- Providing LED Street lights to the roads of TMTP, Tumakuru with a contract price of Rs.3.06 Crore.



## 2.4 Project Status as on 31-03-2022

| Sl. No | Name of the work   | Physical Progress | Financial Progress |
|--------|--|-------------------|--------------------|
| 1.     | Civil Works  |                   |                    |
|        | Developmental works for formation of roads, construction of RC box drains, culverts including water supply and UGD works etc and Construction of Open Theatre (Rangamandira), Entrance Gantry with cabins & providing Chain link Fencing & Erection & Commissioning of RO plants (1000 LPH) at Thippedasarahalli Village, TMTP Industrial Area | 100%              | 98%                |
| 2.     | Electrical Works   |                   |                    |
|        | Electrification work   | 100%              | 100%               |
|        | Establishment of 66/11 KV sub-station work   | 100%              | 100%               |
|        | Construction of 66 KV S/C line on D/C towers by shifting of existing Kora-Thovinakere S/C line on S/C towers   | 100%              | 83%                |
|        | Providing LED Street lights to the roads of TMTP, Tumakuru   | 100%              | 100%               |

## 2.5 The images of Infrastructure works

### a) Civil Works





**b) Electrical Works**



**2.6 Status of Allotment of Industrial Plots**

The first notification for allotment of industrial plots was published in leading newspapers on 06-09-2018.

The allotment status as on date is as below:

| Total Extent of Land Allotable Exclusively to Machine Tool Manufacturers |       | Extent of Land allotted Exclusively to Machine Tool Manufacturers |       |       |
|--|-------|---|-------|-------|
| Extent of Land (in acres)  | Plots | Extent of Land (in acres)   | Plots | Units |
| 326  | 158   | 122.5   | 50    | 37    |

**3. DIVIDEND:**

Being Section 8 Company, no dividend shall be recommended for payment to the members of the Company.

**4. RESERVES:**

During the Financial Year under review, Company has not transferred any amounts to its reserves and Surplus account.

**5. CAPITAL STRUCTURE:**

**a. Share Capital:**

The authorized share capital of the Company as at 31st March, 2022 was Rs.5,00,000/- (Rupees Five Lakhs only) divided into 50,000 (Fifty Thousand) Equity shares of Rs.10/-(Rupees Ten) each.

During the year under-reporting, there is no reclassification or sub-division of the Authorized share capital.

The issued, subscribed, called up and paid up equity share capital of the Company as on 31st March 2022 was Rs.5,00,000/- (Rupees Five Lakhs only) divided into 50,000 (Fifty Thousand) equity shares of Rs.10/- (Rupees Ten) each.

During the Financial Year 2021-22, the Company has not issued securities under Private Placement/Preferential allotment/Rights Issue/Employees Stock option/Bonus issue.

**b. Disclosure regarding Issue of Equity Shares with Differential Rights:**

The Company has not issued any Equity shares with differential rights during the Financial Year.

**c. Disclosure regarding issue of Employee Stock Options:**

During the financial year, the Company has not issued any shares under Employees Stock Option Scheme.

**d. Disclosure regarding issue of Sweat Equity Shares:**

The Company has not issued any Sweat Equity Shares during the financial year.

**e. Reduction of share capital or buyback:**

The Company has not bought back any of its securities or carried out any reduction of its securities during the year under review.

**6. CHANGE IN THE NATURE OF BUSINESS:**

There has been no change in the nature of business of the Company during the financial year ended 31st March 2022.

**7. SUBSIDIARIES, JOINT VENTURES OR ASSOCIATE COMPANIES:**

The Company does not have any Subsidiary, Joint venture or Associate Company during the year. Hence details of performance and financial position of each of the Subsidiaries, Joint Ventures or Associate Companies are not offered.

None of the Subsidiaries, Joint Ventures or Associate Companies have become Subsidiaries, Joint Ventures or Associate Companies or ceased to be the Subsidiaries, Joint Ventures or Associate Companies during the year.

**8. DEPOSITS:**

The details relating to deposits, covered under Chapter V of the Act are as under:

|    |  |     |
|----|--|-----|
| 1. | Accepted during the year   | NIL |
| 2. | Remained unpaid or unclaimed as of the end of the year   | NIL |
| 3. | Whether there has been any default in repayment of deposits or payment of interest thereon during the year and if so, the number of such cases and the total amount involved                           |     |
|    | i. At the beginning of the year<br>ii. Maximum during the year<br>iii. At the end of the year<br>iv. The details of deposits which are not in compliance with the requirements of Chapter V of the Act | NIL |

**9. LOANS FROM DIRECTORS AND RELATIVES OF DIRECTORS:**

During the year under-reporting, your Company has not received loan from persons who, at the time of the receipt of the amount, were directors of the Company or a relative of the Director of the Company. Further, providing a declaration that the amount he/she is lending is not out of borrowed funds is not applicable.

**10. DETAILS OF SIGNIFICANT & MATERIAL ORDERS PASSED BY THE REGULATORS OR COURTS OR TRIBUNAL:**

No significant and material orders have been passed by the regulators, courts, tribunals impacting the going concern status and Company's operations in future.

**11. INTERNAL AUDIT AND CONTROLS:**

The Company has appointed M/s. PBMN &Co., Chartered Accountants as the Internal auditors of the Company for the financial year 2021-22. The Board has adopted internal control policies and procedures for ensuring the orderly and efficient conduct of its business, including adherence to the Company's policies, the safeguarding of its assets, the prevention and detection of fraud, error reporting mechanisms, the accuracy and completeness of the accounting records, and the timely preparation of reliable financial disclosures commensurate with the size of the Company.

**12. ANNUAL RETURN:**

Pursuant to the provisions of sub-section 3 of section 92 of the Companies Act, 2013, every Company shall place a copy of the Annual Return on the website of the Company, if any, and the web link of such annual return shall be disclosed in the Board's report. In this regard, Annual Return of the Company is placed in its website <http://tmtp.in/>.

**13. MEETINGS:**

**a. Board meetings:**

| S. No | Date       | Details of Attendance                  |                              |
|-------|------------|--|------------------------------|
|       |            | Number of directors entitled to attend | Number of directors attended |
| 1.    | 29/06/2021 | 06                                     | 06                           |
| 2.    | 30/09/2021 | 06                                     | 06                           |

**b. Committee meetings:**

As there were no instances of forming committees, no committees were formed; hence no meetings were held during the financial year.

**c. Members' meetings:**

| S. No | Date of Meeting | Type of Meeting        | No. of members entitled to attend | No. of members attended |
|-------|-----------------|------------------------|-----------------------------------|-------------------------|
| 1.    | 30/09/2021      | Annual General Meeting | 07                                | 07                      |



**14. DECLARATION BY INDEPENDENT DIRECTOR AND OPINION OF THE BOARD:**

The provisions of sub-section 6 of Section 149 of the Act relating to providing a statement on declaration by Independent directors does not apply to the Company.

Further, a statement regarding opinion of the Board with regard to integrity, expertise and experience (including the proficiency) of the Independent directors appointed during the year is not applicable.

**15. COMPANY'S POLICY ON DIRECTORS' APPOINTMENT AND REMUNERATION INCLUDING CRITERIA FOR DETERMINING QUALIFICATIONS, POSITIVE ATTRIBUTES, INDEPENDENCE OF A DIRECTOR AND OTHER MATTERS PROVIDED UNDER SUB-SECTION (3) OF SECTION 178:**

The provisions of section 178 of the Companies Act, 2013 relating to the constitution of Nomination and Remuneration Committee are not applicable. Hence comments in relation to the same are not offered.

**16. DIRECTORS AND KMP IF ANY, APPOINTMENT:**

During the year, below appointments were taken place to the Company's Board:

| <b>Sr. No</b> | <b>Name of the Director</b>        | <b>DIN</b> | <b>Date of appointment</b> |
|---------------|------------------------------------|------------|----------------------------|
| 1.            | Dr. Rajkumar Thakardas Khatri, IAS | 01787188   | 05/04/2021                 |
| 2.            | Smt. Nidhi Chibber, IAS            | 03588215   | 06/04/2021                 |
| 3.            | Dr. E.V. Ramana Reddy, IAS         | 02935216   | 06/08/2021                 |

**17. CESSATION OF DIRECTORS:**

During the year, below-mentioned directors were ceased from the Board as a result of transfer from their position:

| <b>Sr. No</b> | <b>Name of the Director</b>        | <b>DIN</b> | <b>Date of appointment</b> |
|---------------|------------------------------------|------------|----------------------------|
| 1.            | Sri Gaurav Gupta, IAS              | 02184763   | 05/04/2021                 |
| 2.            | Smt. Sukriti Likhi, IAS            | 01825997   | 06/04/2021                 |
| 3.            | Dr. Rajkumar Thakardas Khatri, IAS | 01787188   | 06/08/2021                 |

**18. BOARD EVALUATION:**

The provisions of Section 134(3)(p) read with rule 8(4) of the Companies (Accounts) Rules 2014 are not applicable to the Company. Hence details of performance evaluations are not offered.

**19. DIRECTORS' DECLARATION:**

During the year, Company has complied with the provisions of section 101 and 173 of the Companies Act, 2013, wherever applicable.

All the meetings have been duly convened and held and minutes of the meetings have been prepared and maintained as per the provisions of the Companies Act, 2013.

The Company has maintained all applicable registers/records and made entries therein within the prescribed time as per the provisions of the Companies Act, 2013.



**20. SECRETARIAL STANDARDS:**

The Directors have devised proper systems to ensure compliance with the provisions of all applicable Secretarial Standards and that such systems are adequate and operating effectively.

**21. DIRECTORS' RESPONSIBILITY STATEMENT:**

In accordance with the provisions of Section 134(5) of the Companies Act 2013, your directors confirm that:

- a. in the preparation of the annual accounts, the applicable accounting standards had been followed along with proper explanation relating to material departures;
- b. the directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company at the end of the financial year and of the profit and loss of the Company for that period;
- c. the directors had taken proper and sufficient care for the maintenance of adequate accounting records in accordance with the provisions of this Act for safeguarding the assets of the Company and for preventing and detecting fraud and other irregularities;
- d. the directors had prepared the annual accounts on a going concern basis;
- e. the Company being unlisted Company, sub-clause (e) of section 134(5) of the Act pertaining to laying down internal financial controls is not applicable; and
- f. the directors had devised proper systems to ensure compliance with the provisions of all applicable laws and that such systems were adequate and operating effectively.

**22. PARTICULARS OF LOANS, GUARANTEES AND INVESTMENTS UNDER SECTION 186 OF THE COMPANIES ACT, 2013:**

During the year, there were no loans, guarantees or investments made by the Company under Section 186. Hence particulars under the said section are not provided.

**23. PARTICULARS OF CONTRACTS OR ARRANGEMENTS WITH RELATED PARTIES:**

The Company has entered into certain contract with the related party as per the provisions of Section 188 of the Companies Act, 2013. The details of the same are enclosed herewith in Form-AOC-2 as Annexure-I.

**24. MATERIAL CHANGES AND COMMITMENTS AFFECTING THE FINANCIAL POSITION OF THE COMPANY BETWEEN THE END OF THE FINANCIAL YEAR AND THE DATE OF THIS REPORT:**

No material change affecting the financial position of the Company has occurred between the end of the financial year and the date of this report.

**25. CONSERVATION OF ENERGY, TECHNOLOGY ABSORPTION, FOREIGN EXCHANGE EARNINGS AND OUTGO:**

**(A) Conservation of Energy –**

- (i) Steps taken or impact on conservation of energy;

The Company has undertaken necessary measures to reduce energy consumptions. The expenses relating to energy consumption is very minimal.

Company ensures that the operations of the Company are conducted in the manner whereby optimum utilization and maximum possible savings of energy is achieved.

(ii) Steps taken for utilizing alternate sources of energy;

Considering the nature of work, there is no requirement for alternate source of energy. Hence the Company has not initiated any steps for utilizing the alternate sources of energy.

(iii) Capital investment on energy conservation equipments;

(iv) The operations of the Company being non-energy intensive, the Company has not made any capital investments on energy efficient equipments.

**(B) Technology Absorption-**

(i) Efforts made towards technology absorption;

Constant monitoring and technology upgradation is taking place in the Company. It has been the endeavor of the Company to invest in the latest and environmental friendly technologies.

Efforts towards technology absorption included continued efforts for process improvements and improved formulation types strengthen to improve the efficacy, productivity and profitability of the Company.

(ii) Benefits derived;

The Company has benefited from reduction in cost and improved efficiency.

(iii) In case of technology imported, if any;

The Company continues to use the latest technologies for improving the productivity and quality of its services. The Company's operations do not require significant import of technology.

(a) Details of technology imported: Nil

(b) Year of import: Nil

(c) whether technology been fully absorbed: Nil

(d) if not fully absorbed, areas where absorption has not taken place and the reasons: Nil

(iv) Expenditure on Research &Development: Nil

**(C) Foreign Exchange Earnings and Outgo in actual inflows and outgo -**

Information in respect of Foreign Exchange earnings and outgo is:

| <b>Particulars</b> | <b>Current year<br/>(Amount in Rs.)</b> |
|--------------------|---|
| Earnings           | -                                       |
| Outgo              | -                                       |



**26. RISK MANAGEMENT POLICY:**

The Company does not have any Risk Management Policy as the elements of risk threatening the Company's existence are very minimal. The Company's Risk Management process focuses on ensuring that these risks are identified on a timely basis and addressed.

**27. CORPORATE SOCIAL RESPONSIBILITY (CSR) COMMITTEE AND ITS POLICY:**

The provisions of section 135 of the Act are not applicable to the Company. Hence details of composition of CSR Committee and CSR policy, reasons for failure to spend such amount and annual report on CSR activities are not provided.

**28. DISCLOSURE ON ESTABLISHMENT OF A VIGIL MECHANISM:**

The provision of sub-section (9) of section 177 read with Rule 7 of the Companies (Meetings of Board) Rules 2014 is not applicable. Hence details of establishment of such mechanism are not disclosed. However, for the better governance, your board shall strive to bring the vigil mechanism in place along with the adequate safeguard to the vigil blower.

**29. AUDITORS AND THEIR REPORT:**

a. Statutory Auditors:

M/s. Beleyur & Associates, Chartered Accountants, (FRN: 010988S) were appointed by Comptroller and Auditor General of India as statutory auditors of the Company for the financial year 2022-2023.

In view of the foregoing, it is proposed to the members of the Company to fix remuneration of Statutory Auditors of the Company at the ensuing Annual General Meeting of the Company.

b. Explanations or comments to auditor's qualification / disclaimer /reservation / adverse remarks:

There being no qualification / disclaimer / reservation / adverse remarks by the Auditor. Hence, directors' comments were not offered.

c. Explanations for the comments given by the Comptroller and Auditor General of India (C&AG):

C&AG has conducted a supplementary audit of the Financial Statements of the Company. However, there were no comments/remarks were offered in this regard. Hence, directors' comments were not offered.

**30. SECRETARIAL AUDITOR AND THEIR REPORT:**

a. Secretarial Audit:

The provisions of Section 204 of the Companies Act, 2013 in relation to the Secretarial Audit are not applicable to the Company. Hence details in relation to the same are not offered.

b. Explanations or comments to Company secretary qualification / disclaimer / reservation / adverse remarks in Secretarial audit report:

The provisions relating to submission of Secretarial Audit Report is not applicable to the Company.



### **31. MAINTENANCE OF COST RECORDS AND COST AUDIT:**

Considering the business activities of the Company and based on the applicability as specified by the Central Government under sub-section 1 of Section 148 of the Companies Act, 2013, disclosure relating to the same is not applicable.

### **32. FRAUDS REPORTED BY AUDITOR:**

Pursuant to sub-section (12) of section 143 of the Act, auditor has not reported any frauds during Financial Year.

### **33. AUDIT COMMITTEE:**

The provisions of sub-section (1) of section 177 of the Act, is not applicable to the Company. Hence details of composition of committee and its recommendations are not offered.

### **34. PARTICULARS OF EMPLOYEES:**

The disclosures pertaining to remuneration and other details of employees as required under Section 197(12) of the Act, read with Rule 5 of the Companies (Appointment and Remuneration of Managerial Personnel) Rules, 2014 is not applicable.

### **35. DISCLOSURES UNDER THE SEXUAL HARASSMENT OF WOMEN AT WORKPLACE (PREVENTION, PROHIBITION AND REDRESSAL) ACT, 2013:**

The Company has not constituted Internal Complaints Committee under the Sexual Harassment of Women at Workplace (Prevention, Prohibition and Redressal) Act, 2013.

### **36. DETAILS OF PROCEEDINGS UNDER INSOLVENCY AND BANKRUPTCY CODE, 2016:**

The Company has not made any application under the Insolvency and Bankruptcy Code, 2016 and there were no applications pending before the authority in the name of the Company.

### **37. DETAILS OF THE DIFFERENCE AMOUNT OF THE VALUATION AT THE TIME OF ONE TIME SETTLEMENT AND VALUATION AT THE TIME OF AVAILING LOANS FROM BANKS OR FINANCIAL INSTITUTIONS:**

The Company has not entered any one-time settlement with any of its lenders. Hence, disclosure relating to the difference between the amount of the valuation done at the time of one-time settlement and the valuation done while taking a loan from the Banks or Financial Institutions and its reasons are not applicable.

### **38. TRANSFER OF AMOUNTS AND SHARES TO INVESTOR EDUCATION AND PROTECTION FUND:**

Your Company did not have any funds lying unpaid or unclaimed for seven years. Therefore, there were no funds that were required to be transferred to Investor Education and Protection Fund (IEPF).

Further, as required under Secretarial Standard 4 issued by the Institute of Company Secretaries of India (ICSI), the disclosure in respect of the transfer of amounts and Shares to Investor Education and Protection Fund is not applicable to the Company.



## TUMAKURU MACHINE TOOL PARK



### 39. ACKNOWLEDGMENT:

Your directors place on records their sincere thanks to bankers, business associates, consultants, various Government authorities, customers, vendors, collaborators, service providers and members for their continued support extended to for Company's activities during the year. Your directors also wish to thank Comptroller & Auditor General of India for their valued co-operation. The directors are also grateful to the Government of Karnataka, DHI, GOI, KIADB, Indian Machine Tool Manufacturers Association for cooperation extended to the Company.

Your directors also wish to place on record their appreciation for the committed services by the Company's executives, staff and workers.

**For and on behalf of the Board  
TUMAKURU MACHINE TOOL PARK**

Sd/-

**Dr. E. V. Ramana Reddy, IAS**

Director

DIN: 02935216

Additional Chief Secretary to Government,  
C&I Department, Room No. 106,  
Vikas Soudha, Bengaluru 560001,  
Karnataka, India

Sd/-

**R Girish, IAS**

Director & CEO


DIN: 07637253

Chief Executive Officer and  
Executive Member, Karnataka Industrial Area  
Development Board, Khanija Bhavan,  
Bengaluru 560001, Karnataka, India

Date: 13/12/2022

Place: Bengaluru





# TUMAKURU MACHINE TOOL PARK



## Annexure-I

### FORM NO. AOC - 2

(Pursuant to clause (h) of sub-section (3) of section 134 of the Act and Rule 8(2) of the Companies (Accounts) Rules, 2014)

Form for disclosure of particulars of contracts/arrangements entered into by the company with related parties referred to in sub-section (1) of section 188 of the Companies Act, 2013 including certain arm's length transaction under third proviso thereto

1. Details of contracts or arrangements or transactions not at arm's length basis: Nil
2. Details of contracts or arrangement or transactions at arm's length basis:

| Sl. No. | Particulars  | Details  |
|---------|--|--|
| a)      | Name (s) of the related party & nature of relationship                                     | Karnataka Industrial Area Development Board<br>A Body Corporate holding 99.99% shares in the Company.  |
| b)      | Nature of contracts / arrangements / transactions  | Rent paid  |
| c)      | Duration of the contracts / arrangements / transactions                                    | Ongoing contract   |
| d)      | Salient terms of the contracts or arrangements or transactions including the value, if any | Ongoing contract on case to case basis   |
| e)      | Date (s) of approval by the Board, if any  | Transactions are at arm's length price and at Ordinary course of business. Hence the approval is not applicable as per 4th proviso to Sub-Section 1 of Section 188 of the Companies Act, 2013. |
| f)      | Amount paid as advances, if any  | NIL  |

### For and on behalf of the Board TUMAKURU MACHINE TOOL PARK

Sd/-  
**Dr. E. V. Ramana Reddy, IAS**  
 Director  
 DIN: 02935216  
 Additional Chief Secretary to Government,  
 C&I Department, Room No. 106,  
 Vikas Soudha, Bengaluru 560001,  
 Karnataka, India

Sd/-  
**R Girish, IAS**  
 Director  
 DIN: 07637253  
 Chief Executive Officer and  
 Executive Member, Karnataka Industrial Area  
 Development Board, Khanija Bhavan,  
 Bengaluru 560001, Karnataka, India

Date: 13/12/2022  
 Place: Bengaluru



## TUMAKURU MACHINE TOOL PARK



### INDEPENDENT AUDITOR'S REPORT

**To The Members of Tumakuru Machine Tool Park**

**Report on the Audit of the Financial Statements**

#### **Opinion**

We have audited the accompanying financial statements of Tumakuru Machine Tool Park ("the Company"), which comprise the Balance Sheet as at 31st March 2022, and the Statement of Income and Expenditure, and the Cash Flow Statement for the year then ended, and a summary of significant accounting policies and other explanatory information.

In our opinion and to the best of our information and according to the explanations given to us, the aforesaid financial statements give the information required by the Companies Act, 2013 ("the Act") in the manner so required and give a true and fair view in conformity with the Accounting Standards prescribed under section 133 of the Act read with the Companies (Accounting Standards) Rules, 2015, as amended ("Accounting Standards") and other accounting principles generally accepted in India, of the State of Affairs of the Company as at 31 March 2022, and its surplus, and its cash flows for the year ended on that date.

#### **Basis for Opinion**

We conducted our audit of the financial statements in accordance with the Standards on Auditing (SAs) specified under section 143(10) of the Act. Our responsibilities under those Standards are further described in the Auditor's Responsibility for the Audit of the Financial Statements section of our report. We are independent of the Company in accordance with the Code of Ethics issued by the Institute of Chartered Accountants of India (ICAI) together with the ethical requirements that are relevant to our audit of the financial statements under the provisions of the Act and the Rules made thereunder, and we have fulfilled our other ethical responsibilities in accordance with these requirements and the ICAI's Code of Ethics. We believe that the audit evidence obtained by us is sufficient and appropriate to provide a basis for our audit opinion on the financial statements.

#### **Information Other than the Financial Statements and Auditor's Report Thereon**

The other information comprises the information included in the Directors' Report, but does not include the financial statements and our auditor's report thereon. Our opinion on the financial statements does not cover the other information and we will not express any form of assurance conclusion thereon.

In connection with our audit of the financial statements, our responsibility is to read the other information and in doing so, consider whether the other information is materially inconsistent with the financial statements or our knowledge obtained in the audit, or otherwise appears to be materially misstated. If, based on the work we have performed, we conclude that there is a material misstatement of this other information, we are required to report that fact. We have nothing to report in this regard.

#### **Responsibilities of Management and those charged with Governance for the financial statement:**

The Company's Board of Directors is responsible for the matters stated in section 134(5) of the Act with respect to the preparation of these financial statements that give a true and fair view of the financial position, financial performance and cash flows of the Company in accordance with the Accounting Standards and other accounting principles generally accepted in India. This responsibility also includes maintenance of adequate accounting records in accordance with

the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statement that give a true and fair view and are free from material misstatement, whether due to fraud or error.

In preparing the financial statements, management is responsible for assessing the Company's ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so.

The Board of Directors are also responsible for overseeing the Company's financial reporting process.

### **Auditor's Responsibility for the Audit of the Financial Statements**

Our objectives are to obtain reasonable assurance about whether the financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.

As part of an audit in accordance with SAs, we exercise professional judgment and maintain professional scepticism throughout the audit. We also:

- a. Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.
- b. Obtain an understanding of internal control relevant to the audit in order to design audit procedures that are appropriate in the circumstances. Under section 143(3)(i) of the Act, we are also responsible for expressing our opinion on whether the Company has adequate internal financial controls system in place and the operating effectiveness of such controls.
- c. Evaluate the appropriateness of accounting policies used and the reasonableness of accounting estimates and related disclosures made by the management.
- d. Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the Company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Company to cease to continue as a going concern.



- e. Evaluate the overall presentation, structure and content of the financial statements, including the disclosures, and whether the financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.


We also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.

Our opinion on the financial statements and our report on Other Legal and Regulatory Requirements below is not modified in respect of these matters.

#### **Report on Other Legal and Regulatory Requirements**

1. As required by Section 143(3) of the Act, based on our audit, we report that:
  - a) We have sought and obtained all the information and explanations which to the best of our knowledge and belief were necessary for the purposes of our audit.
  - b) In our opinion, proper books of account as required by law have been kept by the Company so far as it appears from our examination of those books.
  - c) The Balance Sheet, the Statement of Income and Expenditure, the Cash Flow Statement dealt with by this Report are in agreement with the books of account.
  - d) In our opinion, the aforesaid financial statements comply with the Accounting Standards specified under Section 133 of the Act.
  - e) On the basis of the written representations received from the Directors as on 31st March, 2022 taken on record by the Board of Directors, none of the Directors is disqualified as on 31st March, 2022 from being appointed as a director in terms of Section 164(2) of the Act.
  - f) With respect to the adequacy of the internal financial controls over financial reporting of the Company and the operating effectiveness of such controls, refer to our separate Report in "Enclosure-1". Our report expresses an unmodified opinion on the adequacy and operating effectiveness of the Company's internal financial controls over financial reporting.
  - g) With respect to Directions given by the Office of Accountant General (Audit II) under section 143(5) of the Companies Act, 2013 a report under the said section is furnished as "Enclosure-2".
  - h) With respect to the other matters to be included in the Auditor's Report in accordance with the requirements of section 197(16) of the Act, as amended.

In our opinion and to the best of our information and according to the explanations given to us, the Company not being a public company, section 197 of the Act related to the managerial remuneration not applicable.



## TUMAKURU MACHINE TOOL PARK



- i) With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, as amended in our opinion and to the best of our information and according to the explanations given to us:
- i. The Company does not have any pending litigations which would impact its financial position;
- ii. The Company has made provision, as required under the applicable law or accounting standards, for material foreseeable losses, if any, on long-term contracts including derivative contracts;
- iii. There were no amounts which were required to be transferred to the Investor Education and Protection Fund by the Company.

**For Beleyur & Associates**

Chartered Accountants

FRN: 010988S

**Sd/-**

**CA Ravindra Beleyur**

Proprietor

Date: 5th September 2022

Place: Bengaluru

Membership Number: 027295

UDIN: 22027295AQWTSY5955



## Enclosure to the Independent Auditor’s Report

(Referred to in paragraph 1(f) under ‘Report on Other Legal and Regulatory Requirements’ of our report)

Report on the Internal Financial Controls under Section 143(3)(i) of the Companies Act, 2013 (“the Act”). We have audited the internal financial controls over financial reporting of Tumakuru Machine Tool Park (“the Company”) as of March 31, 2022, in conjunction with our audit of the financial statements of the Company for the period ended on that date.

### Management’s Responsibility for Internal Financial Controls

The Company’s management is responsible for establishing and maintaining internal financial controls based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India. These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

### Auditors’ Responsibility

Our responsibility is to express an opinion on the Company’s internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India.

Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects. Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor’s judgment, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company’s internal financial controls system over financial reporting.

Meaning of Internal Financial Controls over Financial Reporting: A company’s internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company’s internal financial control over financial reporting includes those policies and procedures



## TUMAKURU MACHINE TOOL PARK



that (1) pertain to the maintenance of records that, in reasonable detail, accurately and fairly reflect the transactions and dispositions of the assets of the Company; (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the Company are being made only in accordance with authorizations of management and directors of the Company; and (3) provide reasonable assurance regarding prevention or timely detection of unauthorized acquisition, use, or disposition of the Company's assets that could have a material effect on the financial statements.

### **Inherent Limitations of Internal Financial Controls over Financial Reporting**

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

### **Opinion**

In our opinion the Company has, in all material respects, an adequate internal financial controls system over financial reporting and such internal financial controls were operating effectively as at March 31, 2022, based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

**For Beleyur & Associates**

Chartered Accountants

FRN: 010988S

**Sd/-**

**CA Ravindra Beleyur**

Proprietor

Date: 5th September 2022

Place: Bengaluru

Membership Number: 027295

UDIN: 22027295AQWTSY5955

**Reporting under section 143(5) of Companies Act, 2013.**

| Sl. No   | Directions given by Office of the Accountant General (Audit II) under section 143(5) of the Companies Act, 2013.  | Comment by the statutory auditor  |
|--|---|---|
| 1  | Whether the company has system in the place to process all the accounting transactions through IT system? If yes, the implications of processing of accounting transactions outside IT system on the integrity of the accounts along with the financial implications, if any, may be stated.  | There exists IT System wherein all accounting transactions can be processed and transactions outside IT System are integrated and there are no adverse implications of such integration in the accounting transactions.   |
| 2  | Whether there is any restructuring of an existing loan or case of waiver/write off to debts/loans/interest etc. made by a lender to the company due to the company’s inability to repay the loan? If yes, the financial impact may be stated. Whether such cases are properly accounted for? (in case, lender is a Government Company, then this Direction is also applicable for statutory auditor of the lender company). | The Company is registered u/s. 8 of the Companies Act, 2013 and there are no loans exist as on date of Balance Sheet. All the objects for which company is incorporated from the funds provided by grant-in-aid of the Central Government and the State Government and question of waiver/write off to debts/loans/interest does not arise. |
| 3  | Whether funds (grants/subsidy, etc.,) received/receivable for specific scheme from Central/State agencies were properly accounted for/utilized as per its term and conditions? List the cases of deviation.   | The Grant-in-aid received from the Central Government and the State Government are properly accounted as per terms and conditions as stipulated in the sanction of grant-in-aid and no deviation is noticed.  |
| <b>Additional Company Specific Directions:</b> |   |   |
| (a)  | Whether the auditor has verified all the items with regard to Cash and Bank Balances enclosed at Annexure – I to Enclosure-2. In case of specific non-compliances, whether the same has been reported?  | Verified all the items with regard to Cash and Bank Balances and found it is in order.  |
| (b)  | Whether the Company has any unexplained balances and accounts operated under Suspense head?   | There is no Suspense Account  |

**For Beleyur & Associates**

Chartered Accountants

FRN: 010988S

**Sd/-**

**CA Ravindra Beleyur**

Proprietor

Membership Number: 027295

UDIN: 22027295AQWTSY5955

Date: 5th September 2022

Place: Bengaluru



**Annexure-I to Enclosure-2**

| <b>Sl. No</b> | <b>Items in Check list</b>  | <b>Remarks</b>  |
|---------------|---|---|
| 1             | Whether all Banks Accounts/Fixed Deposits have been opened with banks/ proper authorization and approvals as per the aforesaid delegation of powers?                      | Yes.  |
| 2             | Whether there was a periodical system of preparation of Bank reconciliation statement and whether they were produced for verification to audit?                           | Yes   |
| 3             | Whether Bank reconciliation of the Main account and all subsidiary bank accounts were done?   | Yes   |
| 4             | Was the authorisation to operate the bank accounts were given to a single signatory?  | No  |
| 5             | Whether the interest for the entire duration of Fixed Deposits was accounted in the books of accounts?  | Yes   |
| 9             | Whether physical verification of cash has taken place periodically?   | Yes   |
| 10.           | Whether the cash in hand as shown in the Balance Sheet tallies with the certificate of physical verification of cash?   | Yes. As on Balance sheet date cash balance is zero.   |
| 11.           | Is there a register of Fixed Deposits showing amounts, maturity dates, rates of interest and dates for payment of interest?   | Yes   |
| 12.           | Is there a follow-up system to ensure that interest on Fixed Deposits is received on due dates?   | Yes   |
| 13.           | Is there a follow-up system to ensure that transfer of matured amount of Fixed Deposits is done without any delay?  | Yes   |
| 14.           | Whether bank confirmation statements are obtained periodically from the banks for all accounts: SB accounts, Current Accounts and Fixed deposits?                         | Yes   |
| 15.           | Whether confirmations of balances in respect of all bank balances tally with the Bank statements?   | Yes   |
| 16.           | Whether Fixed Deposits and interests as per Fixed Deposits Register tally with the confirmation/certificate issued by the bank?   | Yes   |
| 17.           | Whether the confirmation statements received from banks are authenticated and in the letter head by the bank?   | Yes   |
| 18.           | In case of any difference observed in the above check, whether the same was adjusted in the subsequent year?  | Yes   |
| 19.           | Whether external confirmations were obtained from Banks in the test checked cases, if so details thereof with.  | Yes   |
| 20.           | Whether any of the aforesaid lapses were brought out in the Report of the Internal Financial controls by the Statutory Auditor, if not, whether Audit Enquiry was issued? | There were no lapses which to be reported for internal financial control and no Audit Enquiry was issued. |



## TUMAKURU MACHINE TOOL PARK



### **COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF TUMAKURU MACHINE TOOL PARK, BANGALORE FOR THE YEAR ENDED 31 MARCH 2022.**

The preparation of financial statements of Tumakuru Machine Tool Park, Bangalore for the year ended 31 March 2022 in accordance with the financial reporting framework prescribed under the Companies Act, 2013 is the responsibility of the management of the company. The statutory auditor appointed by the Comptroller and Auditor General of India under Section 139(7) of the Act is responsible for expressing opinion on the financial statements under Section 143 of the Act based on independent audit in accordance with the standards on auditing prescribed under Section 143(10) of the Act. This is stated to have been done by them vide their Audit Report dated 05 September 2022.

I, on behalf of the Comptroller and Auditor General of India, have conducted a supplementary audit of the financial statements of Tumakuru Machine Tool Park, Bangalore, for the year ended 31 March 2022 under Section 143(6) (a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

On the basis of supplementary audit nothing significant has come to my knowledge which would give rise to any comment upon or supplement to the statutory auditor's report under section 143(6) (b) of the Act.

For and on the behalf of the  
Comptroller & Auditor General of India

**Sd/-**

**(SHANTHI PRIYA.S.)**

Pr. ACCOUNTANT GENERAL (AUDIT-II)  
KARNATAKA, BENGALURU

BENGALURU

DATE:01.12.2022



## TUMAKURU MACHINE TOOL PARK



#49, 5th Floor, East Wing, Khanija Bhavan, Racecourse Road, Bengaluru – 560 001 Phone: 080-22288841/42/43  
Website: www.kiadb.in email: tmtm@kiadb.in  
(CIN-U45207KA2017NPL099566)

(A Company Licensed under Section 8 of Companies Act, 2013)

### BALANCE SHEET AS AT MARCH 31, 2022

(Rupees in Thousands)

| Particulars   | Note No. | As at 31 March 2022 | As at 31 March 2021 |
|---|----------|---------------------|---------------------|
| <b>I. EQUITY AND LIABILITIES</b>                        |          |                     |                     |
| (1) Shareholders' funds                                 |          |                     |                     |
| (a) Share capital                                       | 2        | 500                 | 500                 |
| (b) Reserves and Surplus                                | 3        | 24,89,547           | 24,29,479           |
| (c) Money received against share warrants               |          | -                   | -                   |
|   |          | <b>24,90,047</b>    | <b>24,29,979</b>    |
| <b>(2) Share application money pending allotment</b>    |          |                     |                     |
|   |          | -                   | -                   |
| <b>(3) Non-current liabilities</b>                      |          |                     |                     |
| (a) Long-term borrowings                                |          | -                   | -                   |
| (b) Deferred tax liabilities (net)                      |          | -                   | -                   |
| (C) Other long term liabilities                         | 4        | 36,290              | 23,000              |
| (d) Long-term provisions                                |          | -                   | -                   |
|   |          | <b>36,290</b>       | <b>23,000</b>       |
| <b>(4) Current liabilities</b>                          |          |                     |                     |
| (a) Short-term borrowings                               |          | -                   | -                   |
| (b) Other current liabilities                           | 5        | 7,210               | 7,931               |
| (c) Short-term provisions                               |          | -                   | -                   |
|   |          | <b>7,210</b>        | <b>7,931</b>        |
| <b>Total</b>  |          | <b>25,33,547</b>    | <b>24,60,910</b>    |
| <b>II. ASSETS</b>                                       |          |                     |                     |
| <b>(1) Non-Current Assets</b>                           |          |                     |                     |
| (a) Property, Plant and Equipment and Intangible Assets |          |                     |                     |
| (i) Property, Plant and Equipment                       | 6        | 503                 | 635                 |
| (ii) Intangible Assets                                  | 6        | -                   | 3                   |
| (iii) Capital Work in progress                          | 6        | 21,86,083           | 18,40,444           |
| (iv) Intangible assets under development                | 6        | -                   | -                   |
| (b) Other non-current assets                            | 7        | 1,616               | 1,252               |
|   |          | <b>21,88,202</b>    | <b>18,42,334</b>    |
| <b>(2) Current assets</b>                               |          |                     |                     |
| (a) Cash and cash equivalents                           | 8        | 3,40,174            | 3,86,880            |
| (b) Short-term loans and advances                       | 9        | -                   | -                   |
| (c) Other current assets                                | 10       | 5,171               | 2,31,696            |
|   |          | <b>3,45,345</b>     | <b>6,18,576</b>     |
| <b>Total</b>  |          | <b>25,33,547</b>    | <b>24,60,910</b>    |
| <b>Significant Accounting Policies</b>                  | 1        |                     |                     |
| <b>Contingent Liabilities &amp; Commitments</b>         | 11       |                     |                     |
| <b>Notes on Accounts</b>                                | 16       |                     |                     |

Notes referred to above form an integral part of the Financial statements.

For and on behalf of the Board of Directors

As per our report attached  
**For Beleyur & Associates**  
Chartered Accountants  
FRN 010988S

Sd/-  
**Dr. N. Shivashankara, IAS**  
Director  
DIN - 08223112

Sd/-  
**Gunjan Krishna, IAS**  
Director  
DIN -08184500

Sd/-  
**CA Ravindra Beleyur**  
Proprietor  
Membership No. 027295  
Shreevathsa, 428, 19th B Cross, 3rd Block,  
Jayanagar, Bengaluru - 560 011.

Place: Bengaluru  
Date: 29-06-2022



## TUMAKURU MACHINE TOOL PARK



#49, 5th Floor, East Wing, Khanija Bhavan, Racecourse Road, Bengaluru – 560 001 Phone: 080-22288841/42/43  
Website: www.kiadb.in email: tmtpt@kiadb.in  
(CIN-U45207KA2017NPL099566)

(A Company Licensed under Section 8 of Companies Act, 2013)

### STATEMENT OF INCOME AND EXPENDITURE FOR THE YEAR ENDED MARCH 31, 2022

(Rupees in Thousands)

| Particulars  | Notes        | For the period<br>01 April 2021 to<br>31 March 2022 | For the period<br>01 April 2020 to<br>31 March 2021 |
|--|--------------|---|---|
| <b>Income</b>  |              |   |   |
| Revenue from operations  | 12           | -   | -   |
| Other Income   | 13           | 400   | 190   |
| <b>Total Income</b>  |              | <b>400</b>  | <b>190</b>  |
| <b>Expenses</b>  |              |   |   |
| Employee benefits expense  | 14           | -   | 10,186  |
| Depreciation and Amortization                                      | 6            | 136   | 236   |
| Other expenses   | 15           | -   | 6,020   |
| <b>Total expenses</b>  |              | <b>136</b>  | <b>16,442</b>                                       |
| Surplus / (Deficit) before exceptional item and tax                |              | 264   | (16,252)  |
| Exceptional Item   |              | -   | -   |
| Surplus / (Deficit) before tax                                     |              | 264   | (16,252)  |
| <b>Tax expenses</b>  |              |   |   |
| Current tax  |              | -   | -   |
| Deferred tax   |              | -   | -   |
| <b>Surplus / (Deficit) for the period carried to balance sheet</b> |              | <b>264</b>  | <b>(16,252)</b>                                     |
| <b>Earning per Equity Share: Basis and diluted (Rs)</b>            | <b>16(a)</b> | <b>5.28</b>   | <b>(325.04)</b>                                     |
| Weighted average number of equity shares (face value Rs.10 each)   |              | 50,000  | 50,000  |
| <b>Significant Accounting Policies</b>                             | <b>1</b>     |   |   |
| <b>Contingent Liabilities &amp; Commitments</b>                    | <b>11</b>    |   |   |
| <b>Notes on Accounts</b>   | <b>16</b>    |   |   |

For and on behalf of the Board of Directors

As per our report attached  
**For Beleyur & Associates**  
Chartered Accountants  
FRN 010988S

Sd/-  
**Dr. N. Shivashankara, IAS**  
Director  
DIN - 08223112

Sd/-  
**Gunjan Krishna, IAS**  
Director  
DIN -08184500

Sd/-  
**CA Ravindra Beleyur**  
Proprietor  
Membership No. 027295  
Shreevathsa', 428, 19th B Cross, 3rd Block,  
Jayanagar, Bengaluru - 560 011.

Place: Bengaluru  
Date: 29-06-2022



## TUMAKURU MACHINE TOOL PARK



#49, 5th Floor, East Wing, Khanija Bhavan, Racecourse Road, Bengaluru – 560 001 Phone: 080-22288841/42/43  
Website: www.kiadb.in email: tmtpt@kiadb.in  
(CIN-U45207KA2017NPL099566)

(A Company Licensed under Section 8 of Companies Act, 2013)

### CASH FLOW STATEMENT FOR THE YEAR ENDED MARCH 31, 2022

(Rupees in Thousands)

| Particulars   | 31.03.2022 | 31.03.2022      | 31.03.2021 | 31.03.2021        |
|---|------------|-----------------|------------|-------------------|
| <b>A. Cash flow from Operating Activities</b>               |            |                 |            |                   |
| <b>Profit before tax</b>                                    |            | 264             |            | (16,252)          |
| Adjustments for:  |            |                 |            |                   |
| Depreciation  | 136        |                 | 236        |                   |
| Finance Cost  | -          |                 | -          |                   |
| Other Non Operating Incomes                                 | -          | 136             | -          | 236               |
| <b>Operating profit before working capital changes</b>      |            | <b>400</b>      |            | <b>(16,016)</b>   |
| Adjustment for:   |            |                 |            |                   |
| Decrease/(Increase) In Short Term Loans & Advances          | -          |                 | 24         |                   |
| Decrease/(Increase) In Other Current Assets                 | (2,881)    |                 | (22,629)   |                   |
| Decrease/(Increase) In Other Non - Current Assets           | (364)      |                 | -          |                   |
| Increase/(Decrease) In Other Long Term Liabilities          | 13,290     |                 | (68,672)   |                   |
| Increase/(Decrease) In Other Current Liabilities            | (721)      |                 | (2,777)    |                   |
| Increase/(Decrease) In Short Term Provisions                | -          | 9,324           | -          | (94,054)          |
| <b>Cash generated from operations</b>                       |            | <b>9,724</b>    |            | <b>(1,10,070)</b> |
| Income tax paid   |            | -               |            | -                 |
| <b>Net Cash flows from Operating Activities</b>             |            | <b>9,724</b>    |            | <b>(1,10,070)</b> |
| <b>B. Cash flows from Investing Activities</b>              |            |                 |            |                   |
| Purchase of Fixed Assets                                    |            | (56,429)        |            | (2,01,994)        |
| <b>Net Cash flows from Investing Activities</b>             |            | <b>(56,429)</b> |            | <b>(2,01,994)</b> |
| <b>C. Cash flows from Financing Activities</b>              |            |                 |            |                   |
| Finance Cost  |            | -               |            | -                 |
| Issue of Share Capital                                      |            | -               |            | -                 |
| Capital Grant Receipt / Reversal                            |            | -               |            | 1,40,000          |
| <b>Net Cash flows from Financing Activities</b>             |            | <b>-</b>        |            | <b>1,40,000</b>   |
| <b>Net increase in Cash &amp; Cash Equivalents (A+B+C)</b>  |            | <b>(46,705)</b> |            | <b>(1,72,064)</b> |
| Cash & Cash Equivalents at the beginning of the period      |            | 3,86,880        |            | 5,58,944          |
| <b>Cash &amp; Cash Equivalents at the end of the period</b> |            | <b>3,40,175</b> |            | <b>3,86,880</b>   |
| <b>Significant Accounting Policies</b>                      |            |                 | <b>1</b>   |                   |
| <b>Contingent Liabilities &amp; Commitments</b>             |            |                 | <b>11</b>  |                   |
| <b>Notes on Accounts</b>                                    |            |                 | <b>16</b>  |                   |

For and on behalf of the Board of Directors

As per our report attached  
**For Beleyur & Associates**  
Chartered Accountants  
FRN 010988S

Sd/-  
**Dr. N. Shivashankara, IAS**  
Director  
DIN - 08223112

Sd/-  
**Gunjan Krishna, IAS**  
Director  
DIN -08184500

Sd/-  
**CA Ravindra Beleyur**  
Proprietor  
Membership No. 027295  
Shreevathsa', 428, 19th B Cross, 3rd Block,  
Jayanagar, Bengaluru - 560 011.

Place: Bengaluru  
Date: 29-06-2022





### Notes forming integral part of financial statements for the year ended 31st March 2022

#### Note : 1 Significant Accounting Policies

- a The company was incorporated under section 8 of the Companies Act, 2013 to promote plan, design, establish, develop, contract, maintain, operate, and finance Integrated Machine Tool Park (IMTP) at Vasantha Narasapura, Tumakuru District, Karnataka, for assistance to technology development/Acquisition and services infrastructure under the scheme of “Enhancement of Competitiveness in Indian Capital Goods Sector” (ECICGS) with a view to encourage & support the development of Machine Tool Industry in the state of Karnataka. The required funding will be provided by way of grants-in-aid (not equity capital) in terms of MOU between KIADB, Department of Commerce & Industries, Government of Karnataka (GOK) and Department of Heavy Industries (DHI), Government of India(GOI).

The operations shall be wholly carried out as non-profit initiative and no income shall be distributed as dividend or otherwise.

#### b Basis of Preparation of accounts :

i) The Financial Statements prepared are in compliance with all material aspects and all the applicable accounting principles in India, and the applicable mandatory accounting standards prescribed under Section 133 of the Companies Act, 2013. The accounts are prepared in accordance with Indian Generally Accepted Accounting Principles (GAAP) under the historical cost convention, on the accrual basis of accounting as a going concern and applicable Accounting Standards Issued by Institute of Chartered Accountants of India (ICAI) on consistent basis.

#### ii) Use of estimates

The preparation of financial statements in conformity with generally accepted accounting principles require management to make estimates and assumptions that affect the reported amounts of assets and liabilities and disclosure of contingent liabilities at the date of the financial statements and the expected amounts of revenue and expenses for the year. Although these estimates are based upon management’s best knowledge of current events and actions, actual results could differ from these estimates. Any revision to accounting estimates is revised prospectively in current and future periods.

#### c Fixed assets

Fixed assets are stated at cost less accumulated depreciation. All direct costs related to acquisition of fixed assets are capitalized until the assets are brought to its installation and working condition and are ready to put to use.

#### Depreciation:

Depreciation is provided at the rates prescribed in Schedule II of the Companies Act, 2013 on straight line method as adjusted for 5% residual value, 95% of the amount is written off over a period of years i.e estimated life of assets by the management.

| <b>Type of asset</b>                  | <b>Period</b> |
|---------------------------------------|---------------|
| Furniture & Fixtures                  | 10 Years      |
| Office Equipments                     | 5 Years       |
| Computer & Data Processing equipments | 3 Years       |

Depreciation method, Useful lives and residual values are reviewed periodically.

**d Foreign Exchange (AS – 11)**

Monetary items denominated in foreign currencies are translated into Indian Currency at the exchange rate prevailing on the date of the Balance Sheet. The exchange difference arising on foreign currency transaction is recognized as income or expenditure in the Statement of Income and expenditure except on unrealized transactions.

i) Import Transactions, inward remittance and payment in foreign exchange are recognized at an exchange rate prevailing on the date of transaction.

There are no transactions involving foreign exchange.

**e Government Grants (AS-12)**

The government grants during the reporting period are in the nature of promoters contribution i.e., grants are provided with reference to total investment of the company or by way of contribution towards its total capital outlay. Ordinarily the repayments are not expected.

Hence, the same is recognised as a ‘capital reserve’ and the same is credited to share holders fund under capital approach system inspite of the fact, government grants should not be recognised until there is a responsible assurance that is a company will comply with the conditions attached to them.

**f Employee benefits (AS-15)**

**i) Defined contribution plans**

The Company makes contributions, determined as a specified percentage of employee salaries, in respect of qualifying employees towards Provident Fund & NDCPS, which is a defined contribution plan. The Company has no obligations other than to make the specified contributions. The contributions are charged to the statement of income and expenditure as they accrue.

**ii) Defined-benefit plans**

Since the number of employees employed by the company is below 10, the provisions of Payment of Gratuity Act, 1972 is not applicable to the Company. Hence, the company has not made any provision in the books for liability arising on account of retirement benefits of the employees.

**g Borrowing Costs (AS-16)**

Borrowing costs attributable to the acquisition/construction of qualifying assets are capitalized when such assets are ready for its intended use and all other borrowing costs are recognized as an expense in the period in which they are incurred.

**h Taxation: ( AS -22)**

i) Tax expense for the current reporting period comprises of current income tax and deferred tax.

No Provision for Current tax is made in absence of taxable income. However, it shall be noted that in absence of any revenue no expenditure incurred will be allowed u/s 14(A) of Income Tax Act, 1961.

Deferred tax is determined on the tax effect of the timing difference representing the difference between taxable income and accounting income that originates in one period and is capable of reversal in one or more subsequent period(s). Such deferred tax is quantified using the prevailing rates of tax applicable for financial year.

ii) No provision for deferred tax has been made since there is no virtual certainty supporting by convincing evidence that sufficient future taxable income will be available against which such deferred tax asset can be realised.

**i Impairment of Assets : ( AS-28)**

At the Balance Sheet date, the Company assesses whether there is any indication that an asset may be impaired. If any such indication exists, the Company estimates the recoverable amount. If the carrying cost of the asset exceeds its recoverable amount, an impairment is recognized in the Statement of Income and Expenditure to the extent the carrying cost exceeds the recoverable amount. The impairment loss recognized in prior accounting period is reversed if there has been any change in the estimate if recoverable amount.

**j Provisions: (AS -29)**

Provisions are recognized when the Company has a present obligation as a result of past events, for which it is probable that an outflow of resources embodying economic benefits will be required to settle the obligation, and a reliable estimate of the amount can be made. Provisions required to settle are received regularly and are adjusted where necessary to reflect the current best estimates of the obligation.

k Disclosures envisaged under Accounting Standards ( AS ) are limited to those which are applicable to the Company.



## TUMAKURU MACHINE TOOL PARK



### Notes forming integral part of financial statements for the year ended 31st March 2022

(Amount in Rupees in thousands, except shares per share data, unless otherwise stated)

#### Note 2 : Share capital

| Particulars                                  | As at 31 March 2022 |            | As at 31 March 2021 |            |
|--|---------------------|------------|---------------------|------------|
|  | Number              | Amount     | Number              | Amount     |
| <b>Authorised</b>                            |                     |            |                     |            |
| Equity shares of Rs.10/-each                 | 50,000              | 500        | 50,000              | 500        |
|  | 50,000              | 500        | 50,000              | 500        |
| <b>Issued</b>                                |                     |            |                     |            |
| Equity shares of Rs.10/- each                | 50,000              | 500        | 50,000              | 500        |
| <b>Subscribed &amp; Fully Paid up</b>        |                     |            |                     |            |
| Equity shares of Rs.10/- each                | 50,000              | 500        | 50,000              | 500        |
| Par Value Per Share (RS)                     |                     | 10         |                     | 10         |
| <b>Calls Unpaid</b>                          |                     |            |                     |            |
| By Directors                                 | -                   | -          | -                   | -          |
| By Others                                    | -                   | -          | -                   | -          |
| Forfeited Shares (amount originally paid up) | -                   | -          | -                   | -          |
|  | 50,000              | 500        | 50,000              | 500        |
| <b>Subscribed &amp; Not Fully Paid up</b>    | -                   | -          | -                   | -          |
| Equity shares of Rs.10/- each                | -                   | -          | -                   | -          |
| <b>Total</b>                                 | <b>50,000</b>       | <b>500</b> | <b>50,000</b>       | <b>500</b> |

#### (a) Reconciliation of number of shares outstanding at the beginning & end of the reporting period

| Particulars                                 | As at 31.03.2022 |            | As at 31.03.2021 |            |
|---|------------------|------------|------------------|------------|
|   | Number of shares | Amount     | Number of shares | Amount     |
| <b>Equity shares</b>                        |                  |            |                  |            |
| Equity shares at the beginning of the year  | 50,000           | 500        | 50,000           | 500        |
| Add: shares issued during the year          | -                | -          | -                | -          |
| <b>Equity shares at the end of the year</b> | <b>50,000</b>    | <b>500</b> | <b>50,000</b>    | <b>500</b> |

#### (b) The rights, entitlement and obligations of different classes of shares are mentioned hereunder:

Rights, preferences and restrictions attached to equity shares

The Company has only one class of equity shares having a par value of Rs.10 per share. Each holder of equity shares is entitled to one vote per share held. The Company is not eligible to declare any dividend for the financial year.

If upon a winding up or dissolution of the company, there remains, after the satisfaction of all debts and liabilities, any property whatsoever the same shall not be disbursed amongst the members of the company but same shall be given or transferred to such other company having objects similar to the objects of this company, subject to such conditions as the Tribunal may impose, or may be sold and proceeds thereof credited to the Rehabilitation and Insolvency Fund formed under Section 269 of the Act.



## TUMAKURU MACHINE TOOL PARK



### Notes forming integral part of financial statements for the year ended 31st March 2022

**(c) Shareholders holding more than 5% shares in the company:**

| Particulars  | As at 31.03.2022 |        | As at 31.03.2021 |        |
|--|------------------|--------|------------------|--------|
|  | Number of shares | % held | Number of shares | % held |
| Karnataka Industrial Areas Development Board ("KIADB") | 49,994           | 99.99% | 49,994           | 99.99% |

**(d) Shares held by promoters at the end of the year:**

| Promoter name  | As at 31.03.2022 |        |                          | As at 31.03.2021 |        |                          |
|--|------------------|--------|--------------------------|------------------|--------|--------------------------|
|  | Number of shares | % held | % change during the year | Number of shares | % held | % change during the year |
| Karnataka Industrial Areas Development Board ("KIADB") | 49,994           | 99.99% | -                        | 49,994           | 99.99% | -                        |

**Note 3 : Reserves & Surplus**

(Rupees in Thousands)

| Particulars   | As at 31 March 2022 | As at 31 March 2021 |
|---|---------------------|---------------------|
| <b>Capital Reserve</b>  |                     |                     |
| Grant receipt at the beginning of the year                        | 24,90,000           | 23,50,000           |
| Add: Grant received during the year                               | -                   | 1,40,000            |
| Less: Reversals during the year                                   | -                   | -                   |
| <b>Sub Total (A)</b>  | <b>24,90,000</b>    | <b>24,90,000</b>    |
| <b>Other Reserves</b>   |                     |                     |
| <b>General Reserve</b>  | -                   | -                   |
| <b>Surplus/(deficit) from Statement of Income and Expenditure</b> |                     |                     |
| Balance at the beginning of the year *                            | (60,521)            | (44,270)            |
| Add: Surplus/(Deficit) for the year                               | 264                 | (16,252)            |
| Add: Reclassification to Capital Work in progress *               | 59,804              | -                   |
| <b>Sub Total (B)</b>  | <b>(453)</b>        | <b>(60,521)</b>     |
| <b>Total (A+B)</b>  | <b>24,89,547</b>    | <b>24,29,479</b>    |

\* During the financial year 2021-2022, the accumulated expenditure related to Administration and Establishment of Rs.59,804 thousands has been reclassified to Capital work in progress (project cost).

**Note 4: Other long term liabilities**

| Particulars             | As at 31 March 2022 | As at 31 March 2021 |
|-------------------------|---------------------|---------------------|
| Interest on Grant       |                     |                     |
| Government of India     | 422                 | 598                 |
| Government of Karnataka | 35,868              | 22,402              |
| <b>Total</b>            | <b>36,290</b>       | <b>23,000</b>       |





## TUMAKURU MACHINE TOOL PARK



### Notes forming integral part of financial statements for the year ended 31st March 2022

#### Note 5 : Other current liabilities

(Rupees in Thousands)

| Particulars                 | As at 31 March 2022 | As at 31 March 2021 |
|-----------------------------|---------------------|---------------------|
| Creditors for expenses      | 3,495               | 2,697               |
| Employee Payables           | 2,642               | 2,261               |
| Statutory Dues Payable      | 619                 | 1,768               |
| Creditors for capital goods | 399                 | 1,150               |
| Security Deposit & EMD      | 40                  | 40                  |
| Other Payables              | 15                  | 15                  |
| <b>Total</b>                | <b>7,210</b>        | <b>7,931</b>        |

#### Note No : 6

#### Property, Plant and Equipment and Intangible Assets

| (A) Property, Plant and Equipment     |            |                      |                   |              |
|---------------------------------------|------------|----------------------|-------------------|--------------|
| Particulars                           | Computers  | Furniture & Fittings | Office equipments | Total        |
| <b>Gross Amount / Cost</b>            |            |                      |                   |              |
| <b>As at April 1, 2020</b>            | 466        | 710                  | 321               | 1,496        |
| Additions                             | -          | -                    | 11                | 11           |
| Deletions                             | -          | -                    | -                 | -            |
| <b>As at March 31, 2021</b>           | 466        | 710                  | 331               | 1,507        |
| <b>Additions</b>                      | -          | -                    | -                 | -            |
| Deletions                             | -          | -                    | -                 | -            |
| <b>As at March 31, 2022</b>           | 466        | 710                  | 331               | 1,507        |
| <b>Accumulated depreciation</b>       |            |                      |                   |              |
| <b>As at April 1, 2020</b>            | 344        | 165                  | 138               | 646          |
| Additions                             | 97         | 67                   | 62                | 226          |
| Deletions                             | -          | -                    | -                 | -            |
| <b>As at March 31, 2021</b>           | 440        | 232                  | 199               | 872          |
| Additions                             | 2          | 67                   | 63                | 132          |
| Deletions                             | -          | -                    | -                 | -            |
| <b>As at March 31, 2022</b>           | <b>442</b> | <b>299</b>           | <b>262</b>        | <b>1,004</b> |
| <b>Net Carrying Value / Net Block</b> |            |                      |                   |              |
| <b>As at March 31, 2021</b>           | <b>25</b>  | <b>478</b>           | <b>132</b>        | <b>635</b>   |
| <b>As at March 31, 2022</b>           | <b>23</b>  | <b>410</b>           | <b>69</b>         | <b>503</b>   |



## TUMAKURU MACHINE TOOL PARK



### Notes forming integral part of financial statements for the year ended 31st March 2022

#### (B) Intangible Assets

(Rupees in Thousands)

| Particulars                    | Computer Software<br>& Logos | Total |
|--------------------------------|------------------------------|-------|
| Gross Amount / Cost            |                              |       |
| As at April 1, 2020            | 40                           | 40    |
| Additions                      | -                            | -     |
| Deletions                      | -                            | -     |
| As at March 31, 2021           | 40                           | 40    |
| Additions                      | -                            | -     |
| Deletions                      | 40                           | 40    |
| As at March 31, 2022           | -                            | -     |
| Accumulated amortisation       |                              |       |
| As at April 1, 2020            | 27                           | 27    |
| Additions                      | 10                           | 10    |
| Deletions                      | -                            | -     |
| As at March 31, 2021           | 37                           | 37    |
| Additions                      | 3                            | 3     |
| Deletions                      | 40                           | 40    |
| As at March 31, 2022           | -                            | -     |
| Net Carrying Value / Net Block |                              |       |
| As at March 31, 2021           | 3                            | 3     |
| As at March 31, 2022           | -                            | -     |

#### (C) Capital Work in progress

| <b>Capital work-in-progress ageing schedule for the year ended March 31, 2022 and March 31, 2021:</b> |                                |           |           |                   |           |
|---|--------------------------------|-----------|-----------|-------------------|-----------|
| As at March 31, 2022 <span style="float: right;">(Rupees in Thousands)</span>                         |                                |           |           |                   |           |
| Particulars   | Amount in CWIP for a period of |           |           |                   | Total     |
|   | Less than 1 year               | 1-2 years | 2-3 years | More than 3 years |           |
| Projects in progress *  | 3,45,639                       | 2,03,133  | 7,10,330  | 9,26,981          | 21,86,083 |
| <b>As at March 31, 2021</b>   |                                |           |           |                   |           |
| Particulars   | Amount in CWIP for a period of |           |           |                   | Total     |
|   | Less than 1 year               | 1-2 years | 2-3 years | More than 3 years |           |
| Projects in progress  | 2,03,133                       | 7,10,330  | 9,20,360  | 6,621             | 18,40,444 |

\*During the financial year 2021-2022 the company has reclassified Rs.2,29,407 thousands from GST input receivable to Capital Work in progress (project cost).

\* During the financial year 2021-2022, the accumulated expenditure related to Administration and Establishment of Rs.59,804 thousands has been reclassified to Capital work in progress (project cost).

\*For the financial year 2021-2022 the expenditure related to Administration and Establishment amounting to Rs.19,546 thousands has been included in Capital work in progress (project cost).



## TUMAKURU MACHINE TOOL PARK



**Notes forming integral part of financial statements for the year ended 31st March 2022**

**(D) Intangible assets under development**

| Particulars                          | Total     |
|--------------------------------------|-----------|
| Net Carrying Value / Net Block       |           |
| As at March 31, 2021                 | -         |
| As at March 31, 2022                 | -         |
| Total Net Carrying Value / Net Block |           |
| As at March 31, 2021                 | 18,41,082 |
| As at March 31, 2022                 | 21,86,585 |

**ADDITIONS TO FIXED ASSETS DURING FY 2021-22 AND DEPRECIATION CALCULATION ON THE SAME**

(Rupees in Thousands)

| Date       | Item Description             | Dep rate (SLM) | Estimated Useful Life of the Asset | COST     | Number of days in the Year FY: 2021-22 | Depreciation | WDV As on 31.03.2022 |
|------------|------------------------------|----------------|------------------------------------|----------|--|--------------|----------------------|
| FY 2021-22 | Computers                    |                |                                    |          |  |              |                      |
|            | NA                           | 31.67%         | 3                                  | -        | -                                      | -            | -                    |
|            |                              |                |                                    | -        |  | -            | -                    |
|            | Furnitures & Fixtures        |                |                                    |          |  |              |                      |
|            | NA                           | 9.50%          | 10                                 | -        | -                                      | -            | -                    |
|            |                              |                |                                    | -        |  | -            | -                    |
|            | Office equipments            |                |                                    |          |  |              |                      |
|            | NA                           | 19.00%         | 5                                  | -        | -                                      | -            | -                    |
|            |                              |                |                                    | -        |  | -            | -                    |
|            | ii)Intangible Assets         |                |                                    |          |  |              |                      |
|            | NA                           | 25.00%         | NA                                 | -        | -                                      | -            | -                    |
|            |                              |                |                                    | -        |  | -            | -                    |
|            | iii)Capital Work in progress |                |                                    |          |  |              |                      |
|            | Project Cost *               | 0.00%          | NA                                 | 3,45,639 | NA                                     | -            | 3,45,639             |
|            |                              |                | 3,45,639                           |          | -                                      | 3,45,639     |                      |
| Total      |                              |                | 3,45,639                           |          | -                                      | 3,45,639     |                      |

\*During the financial year 2021-2022 the company has reclassified Rs.2,29,407 thousands from GST input receivable to Capital Work in progress (project cost).

\* During the financial year 2021-2022, the accumulated expenditure related to Administration and Establishment of Rs.59,804 thousands has been reclassified to Capital work in progress (project cost).

\*For the financial year 2021-2022 the expenditure related to Administration and Establishment amounting to Rs.19,546 thousands has been included in Capital work in progress (project cost)



## TUMAKURU MACHINE TOOL PARK



### Notes forming integral part of financial statements for the year ended 31st March 2022

#### Note 7: Other non-current assets

(Rupees in Thousands)

| Particulars              | As at 31 March 2022 | As at 31 March 2021 |
|--------------------------|---------------------|---------------------|
| <b>Security Deposits</b> |                     |                     |
| Rental Deposits          | 1,250               | 1,250               |
| Electricity Deposits     | 364                 | -                   |
| Telephone Deposits       | 2                   | 2                   |
| <b>Total</b>             | <b>1,616</b>        | <b>1,252</b>        |

#### Note 8 : Cash and cash equivalents

| Particulars   | As at 31 March 2022 | As at 31 March 2021 |
|---|---------------------|---------------------|
| Cash on Hand  | -                   | -                   |
| Balance with Banks                                    |                     |                     |
| - With Nationalized and Scheduled Banks               | (4,624)             | 39,925              |
| - Fixed Deposit with Nationalized and Scheduled Banks | 3,44,798            | 3,46,955            |
| <b>Total</b>  | <b>3,40,174</b>     | <b>3,86,880</b>     |

#### Note 9 : Short-term Loans and advances: Others (Unsecured, Considered good)

| Particulars          | As at 31 March 2022 | As at 31 March 2021 |
|----------------------|---------------------|---------------------|
| Advance to Vendors   | -                   | -                   |
| Advance to Employees | -                   | -                   |
| <b>Total</b>         | <b>-</b>            | <b>-</b>            |

#### Note 10: Other Current Assets

| Particulars                         | As at 31 March 2022 | As at 31 March 2021 |
|-------------------------------------|---------------------|---------------------|
| Balance with Government authorities |                     |                     |
| - Income Tax Receivable             | 5,171               | 6,250               |
| - GST input receivable *            | -                   | 2,25,446            |
| <b>Total</b>                        | <b>5,171</b>        | <b>2,31,696</b>     |

\*During the financial year 2021-2022 the company has reclassified Rs.2,29,407 thousands from GST input receivable to Capital Work in progress (project cost).

**Notes forming integral part of financial statements for the year ended 31st March 2022**

**Note 11 : Contingent Liabilities and Commitments**

(Rupees in Thousands)

| (to the extent not provided for)   | As at31 March 2022 | As at31 March 2021 |
|--|--------------------|--------------------|
| i) Contingent Liabilities classified as-   |                    |                    |
| a) claims against the company not acknowledged as debt;  | Nil                | Nil                |
| b) guarantees excluding financial guarantees; and  | Nil                | Nil                |
| c) other money for which the company is contingently liable  | Nil                | Nil                |
| ii) Commitments classified as-   |                    |                    |
| a) estimated amount of contracts remaining to be executed on capital account and not provided for; | Nil                | Nil                |
| b) Uncalled liability on shares and other investments partly paid; and                             | Nil                | Nil                |
| c) other commitments (specified nature).   | Nil                | Nil                |

**Note 12 : Revenue from operations**

| Particulars                        | For the period 01 April 2021<br>to 31 March 2022 | For the period 01 April 2020<br>to 31 March 2021 |
|------------------------------------|--|--|
| Grants or donations received       |  |  |
| Grant from Government of India     | -  | -  |
| Grant from Government of Karnataka | -  | -  |
|                                    | -  | -  |

**Note 13 : Other Income**

| Particulars           | For the period 01 April 2021<br>to 31 March 2022 | For the period 01 April 2020<br>to 31 March 2021 |
|-----------------------|--|--|
| Interest on IT Refund | 400  | 190  |
|                       | <b>400</b>                                       | <b>190</b>                                       |

**Note 14 : Employee benefits expense \***

| Particulars                                    | For the period 01 April 2021<br>to 31 March 2022 | For the period 01 April 2020<br>to 31 March 2021 |
|--|--|--|
| Salaries and Wages                             | -  | 10,007   |
| Contribution towards Provident and other funds | -  | 164  |
| Staff Welfare                                  | -  | 15   |
|  | -  | <b>10,186</b>                                    |





# TUMAKURU MACHINE TOOL PARK



## Notes forming integral part of financial statements for the year ended 31st March 2022

### Note : 15 Other Expenses \*

(Rupees in Thousands)

| Particulars                                       | For the period 01 April 2021 to 31 March 2022 | For the period 01 April 2020 to 31 March 2021 |
|---|---|---|
| Rates and taxes                                   | -   | 1   |
| Manpower Expenses                                 | -   | 2,201   |
| Rent  | -   | 1,500   |
| Advertisement and Promotional Activities Expenses | -   | 652   |
| Travel and Conveyance                             | -   | 832   |
| Legal and Professional                            | -   | 484   |
| Printing and Stationery                           | -   | 122   |
| Communication Expenses                            | -   | 60  |
| Audit Fee   | -   | 80  |
| Computer Maintenance                              | -   | 41  |
| Directors Sitting Fee                             | -   | 12  |
| Meeting Expenses                                  | -   | 7   |
| Bank Charges                                      | -   | 5   |
| Office Expenses                                   | -   | 21  |
| Registration and Renewal                          | -   | 2   |
|   | -   | <b>6,020</b>                                  |

\*For the financial year 2021-2022 the expenditure related to Administration and Establishment amounting to Rs.19,546 thousands has been included in Capital work in progress (project cost).

### Note -16

#### a Auditors' remuneration

| Particulars        | For the period 01 April 2021 to 31 March 2022 | For the period 01 April 2020 to 31 March 2021 |
|--------------------|---|---|
| Payment to auditor |   |   |
| - Statutory audit  | 25  | 40  |
| - Tax audit        | 20  | 40  |
| - Other Matter     | -   | -   |
| Total              | 45  | 80  |

#### b Earnings / (Loss) per share

##### Earnings Per share : (AS -20)

1. Basic Earnings per share is calculated by dividing the Net Profit/Loss for the period attributable to equity shareholders by the weighted average number of shares outstanding during the period.

2. Diluted Earnings per share is calculated by considering the above Net Profit/Loss and weighted average number of shares and adjusting for the effects of all dilutive potential equity shares



## TUMAKURU MACHINE TOOL PARK



### Notes forming integral part of financial statements for the year ended 31st March 2022

(Rupees in Thousands)

| Particulars  | As at 31 March 2022 | As at 31 March 2021 |
|--|---------------------|---------------------|
| Surplus / (Deficit) after tax                        | 264                 | (16,252)            |
| Weighted average number of equity shares outstanding |                     |                     |
| -Basic   | 50,000              | 50,000              |
| -Diluted   | 50,000              | 50,000              |
| Face Value / Equity Share                            | 10                  | 10                  |
| Basic Earning Per share                              | 5.28                | (325.04)            |
| Diluted Earning Per share                            | 5.28                | (325.04)            |

#### c Related party disclosures

i) Names of related parties and description of the relationship with the Company.

##### Holding Company

Karnataka Industrial Areas Development Board ("KIADB")                      Share Holder

##### Key management personnel

|                           |   |
|---------------------------|---|
| Gaurav Gupta, IAS         | Share Holder & Director (part of the year)            |
| Sukriti Likhi, IAS        | Share Holder & Director (part of the year)            |
| Gunjan Krishna, IAS       | Share Holder & Director                               |
| Dr. N. Shivashankara, IAS | Share Holder & Director (CEO)                         |
| H.Basavarajendra, IAS     | Share Holder & Director (The Then)                    |
| Anbu Varathan             | Share Holder & Director                               |
| H.M.Revanna Gowda         | Share Holder (full year). Director (part of the year) |
| Dr. Rajkumar Khatri, IAS  | Director (part of the year)                           |
| Nidhi Chibber, IAS        | Share Holder & Director                               |
| Dr. E V Ramana Reddy, IAS | Share Holder & Director                               |

#### ii) Related party transactions during the year

| Particulars                      | As at 31 March 2022 | As at 31 March 2021 |
|----------------------------------|---------------------|---------------------|
| <b>Holding Company</b>           |                     |                     |
| <b>KIADB</b>                     |                     |                     |
| Rent (excluding GST)             | 1,500               | 1,500               |
| Reimbursement of Salary          | 1,826               | 1,550               |
| <b>Key management personnel</b>  |                     |                     |
| <b>Dr. N. Shivashankara, IAS</b> |                     |                     |
| Remuneration                     | 370                 | -                   |
| Sitting Fees                     | 4                   | 3                   |
| <b>Gaurav Gupta, IAS</b>         |                     |                     |
| Sitting Fees                     | -                   | 3                   |

**Notes forming integral part of financial statements for the year ended 31st March 2022**

|                                  |    |   |
|----------------------------------|----|---|
| <b>Gunjan Krishna, IAS</b>       |    |   |
| Sitting Fees                     | 4  | 3 |
| <b>H.M.Revanna Gowda</b>         |    |   |
| Sitting Fees                     | 4  | 2 |
| <b>Dr. Rajkumar Khatri, IAS</b>  |    |   |
| Sitting Fees                     | 2  | - |
| <b>Nidhi Chibber, IAS</b>        |    |   |
| Sitting Fees                     | 4  | - |
| <b>Dr. E V Ramana Reddy, IAS</b> |    |   |
| Sitting Fees                     | 2  | - |
| <b>H.Basavarajendra, IAS</b>     |    |   |
| Remuneration                     | 95 | - |

**iii) Balance receivable from and payable to related parties as at the balance sheet date**

| Particulars                      | As at 31 March 2022 | As at 31 March 2021 |
|----------------------------------|---------------------|---------------------|
| <b>Holding Company</b>           |                     |                     |
| <b>KIADB</b>                     |                     |                     |
| Rent Payables                    | 1,999               | 679                 |
| Reimbursement of Salary Payables | 2,642               | 2,261               |

The relationships as mentioned above pertain to those related parties with whom transactions have taken place during the year, except where control exist.

**iv) Statement of Equity changes**

| Date of registration of transfer | Number of Shares | Transferor    | Transferee           |
|----------------------------------|------------------|---------------|----------------------|
| 29-06-2021                       | 1                | Sukriti Likhi | Nidhi Chibber        |
| 30-09-2021                       | 1                | Gaurav Gupta  | Dr. E V Ramana Reddy |

**d Dues to micro and small enterprises**

The management has initiated the process of identifying enterprises which have provided goods and services to the Company and which qualify under the definition of micro and small enterprises, as defined under Micro, Small and Medium Enterprises Development Act, 2006. The Ministry of Micro, Small and Medium enterprises has issued an office Memorandum dated 26 August 2008 which recommends that the Micro and Small enterprises should mention in their correspondence with its customers the Entrepreneur's Memorandum Number as allocated after filing of the Memorandum. The Company has not received any claim for interest from any supplier under the said Act.

**Notes forming integral part of financial statements for the year ended 31st March 2022**

e The balances of loans & advances and liabilities/assets are subject to confirmation and reconciliation, if any.

**f Employee Benefits**

**Defined Contribution Plan**

The Company makes contributions, determined as a specified percentage of employee salaries, in respect of qualifying employees towards Provident Fund & NDCPS, which is a defined contribution plan. The Company has no obligations other than to make the specified contributions. The contributions made either directly or through the original employers who are working in the company on deputation are charged to the Capital work in progress (project cost) till the project is completed and thereon to the statement of income and expenditure as they accrue.

The amount recognised as an cost towards contribution to Provident Fund & NDCPS for the year aggregates to Rs.150 thousands (P.Y Rs.164 thousands).

**ii) Defined-benefit plans**

Since the number of employees employed by the Company is below 10, the provisions of Payment of Gratuity Act, 1972 is not applicable to the Company. Hence, the Company has not made any provision in the books for liability arising on account of retirement benefits of the employees.

**g Project Cost**

Project Cost consists of Rs.21,86,083 thousands (P.Y Rs. 18,40,444 thousands) classified under capital work in progress in fixed assets.

**h Grants-in-aid**

**Government of India (GOI)**

Grants-in-aid from GOI stipulates interest earned on the non-recurring grant shall not be utilised for any purpose. The interest earned on FD's with Banks out of grant-in-aid shall be refunded and shall be indicate as such in Utilisation Certificate. The interest earned on GOI grant is Rs.422 thousands (previous year Rs.598 thousands).

**Government of Karnataka (GOK)**

Interest amounting Rs.35,868 thousands (Previous Year Rs.22,402 thousands) from GOK, aggregating to (interest on GOI & GOK) Rs.36,290 thousands (PY Rs.23,000 thousands) is classified under the head other long-term liabilities in absence of any terms regarding tenure of holding.

i The renewal of registration as required U/s 12AB of Income Tax Act, 1961 was obtained from Income Tax authority.

j Unless otherwise stated, figures in brackets relate to the previous year. Previous period's figures have been regrouped / rearranged, to the extent necessary, to conform to current period's classifications.

**Notes forming integral part of financial statements for the year ended 31st March 2022**

**k Additional Regulatory Information**

**A Financial Ratios**

The following are analytical ratios for the year ended March 31, 2022 and March 31, 2021:

| Particulars                | Numerator               | Denominator               | 2022  | 2021   | Change  |
|----------------------------|-------------------------|---------------------------|-------|--------|---------|
| Current Ratio *            | Current Assets          | Current Liabilities       | 47.90 | 78.00  | -38.59% |
| Return on Equity Ratio     | Profit for the year     | Average Total Equity      | 0.01% | -0.67% | -19.40% |
| Net capital turnover ratio | Revenue from Operations | Working Capital           | -     | -      | -       |
| Net profit ratio           | Profit for the year     | Revenue from Operations   | 0.00% | 0.00%  | 0.00%   |
| Return on capital employed | EBIT (Note 1)           | Capital Employed (Note 2) | 0.01% | -0.67% | -19.40% |

Note 1: EBIT = Profit before exceptional items + Finance Costs - Interest and Investment Income

Note 2: Capital Employed = Tangible Net Worth + Total Debt + Deferred Tax Liabilities

\* Reclassification of GST Input receivables under current assets.

**B Relationship with Struck off Companies**

The company does not have any transaction with companies struck off under section 248 of the Companies Act, 2013 or section 560 of Companies Act, 1956, during the current year and in the previous year.

- I The bank book balance shown under Note no 8 Balance with Banks - With Nationalized and Scheduled Banks is (Rs.4,624 thousands). Management has prepared a Bank Reconciliation Statement as on 31.03.2022 and all the reconciliation items are cleared in subsequent to the date of balance sheet.



# TUMAKURU MACHINE TOOL PARK








## ತುಮಕೂರು ಮಷಿನ್ ಟೂಲ್ ಪಾರ್ಕ್

5ನೇ ವಾರ್ಷಿಕ ವರದಿ  
2021-22



ನೋಂದಾಯಿತ ಕಛೇರಿ: 4 ನೇ ಮಹಡಿ, ಆಫ್ಫೀಸ್ ವಿಂಗ್, ಖನಿಜ ಭವನ,  
ನಂ.49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು - 560 001.



Joint Venture of GOI & GOK

# 49, 5ನೇ ಮಹಡಿ, 'ಈಸ್ಟ್ ವಿಂಗ್' ಖನಿಜ ಭವನ, ರೇಸ್‌ಕೋರ್ಸ್ ರಸ್ತೆ,  
ಬೆಂಗಳೂರು - 560 001 ದೂರವಾಣಿ: 080-22265383 ಎಕ್ಸ್ಟೆನ್ಷನ್: 276  
Website: www.kiadb.in email: tmtpt@kiadb.in  
(CIN-U45207KA2017NPL099566).

**05ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ**

ತುಮಕೂರು ಮಷಿನ್ ಟೂಲ್ ಪಾರ್ಕ್‌ನ ಸದಸ್ಯರ 05ನೇ ವಾರ್ಷಿಕ ಸಾಮಾನ್ಯ ಸಭೆಯು ಅಲ್ಪಾವಧಿಯ ಸೂಚನೆಯೊಂದಿಗೆ ಡಿಸೆಂಬರ್ 13, 2022 ರಂದು ಮಂಗಳವಾರ ಸಂಜೆ 5.00 ಗಂಟೆಗೆ ಕೊಠಡಿ ಸಂಖ್ಯೆ 106, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಕಚೇರಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು- 560001, ಕರ್ನಾಟಕ, ಭಾರತ ಇಲ್ಲಿ ಈ ಕೆಳಕಂಡ ಕಾರ್ಯಸೂಚಿಗಳನ್ನು ಚರ್ಚಿಸಲು ನಡೆಯಲಿದೆ ಎಂದು ಈ ಮೂಲಕ ಸೂಚನೆ ನೀಡಲಾಗಿದೆ.

**ಸಾಮಾನ್ಯ ಕಾರ್ಯಸೂಚಿ:**

1. 31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಲೆಕ್ಕಪರಿಶೋಧಕ ಹಣಕಾಸು ಹೇಳಿಕೆಗಳನ್ನು ಪರಿಗಣಿಸುವುದು ಮತ್ತು ಅಳವಡಿಸಿಕೊಳ್ಳುವುದು. ಜತೆಗೆ, ನಿರ್ದೇಶಕರ ಮಂಡಳಿ ಮತ್ತು ಲೆಕ್ಕ ಪರಿಶೋಧಕರ ವರದಿ ಹಾಗೂ ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಅವರ ಅಭಿಪ್ರಾಯಗಳನ್ನೂ ಪರಿಗಣಿಸುವುದು ಮತ್ತು ಅಳವಡಿಸಿಕೊಳ್ಳುವುದು.
2. ಕಂಪನಿಯ ಶಾಸನಬದ್ಧ ಲೆಕ್ಕ ಪರಿಶೋಧಕರಾಗಿರುವ ಮೆಸರ್ಸ್ ಬೆಳೆಯೂರ್ ಮತ್ತು ಅಸೋಸಿಯೇಟ್ಸ್, ಚಾರ್ಟರ್ಡ್ ಅಕೌಂಟೆಂಟ್ಸ್ (FRN 010988S) ಇವರ ಗೌರವಧನವನ್ನು 2022-23 ಹಣಕಾಸು ವರ್ಷಕ್ಕೆ ಕಂಪನಿಯ ಕಾಯಿದೆ, 2013 ರ ಸೆಕ್ಷನ್ 142 ರ ನಿಬಂಧನೆಗಳ ಪ್ರಕಾರ ನಿಗದಿಪಡಿಸುವುದು.

ಮಂಡಳಿಯ ಪರವಾಗಿ ಮತ್ತು ಪರವಾಗಿ  
ತುಮಕೂರು ಮೆಷಿನ್ ಟೂಲ್ ಪಾರ್ಕ್‌ಗಾಗಿ

ಸಹಿ/-

ಆರ್.ಗಿರೀಶ್ ಐಎಎಸ್

ನಿರ್ದೇಶಕ ಮತ್ತು ಸಿಇಒ

ಡಿಐಎನ್: 07637253

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಸದಸ್ಯರು,  
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ,  
ಖನಿಜ ಭವನ, ಬೆಂಗಳೂರು

ದಿನಾಂಕ: 13/12/2022

ಸ್ಥಳ: ಬೆಂಗಳೂರು



Joint Venture of GOI & GOK

# 49, 5ನೇ ಮಹಡಿ, 'ಈಸ್ಟ್ ವಿಂಗ್' ಖನಿಜ ಭವನ, ರೇಸ್‌ಕೋರ್ಸ್ ರಸ್ತೆ,  
ಬೆಂಗಳೂರು - 560 001 ದೂರವಾಣಿ: 080-22265383 ಎಕ್ಸೆಕ್ಯೂಟಿವ್: 276  
Website: www.kiadb.in email: tmtpt@kiadb.in  
(CIN-U45207KA2017NPL099566).

ನಿರ್ದೇಶಕರ ವರದಿ

ಗೆ,  
ಸದಸ್ಯರು

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಲೆಕ್ಕ ಪರಿಶೋಧಿತ ಹಣಕಾಸು ಹೇಳಿಕೆಗಳೊಂದಿಗೆ ಕಂಪನಿಯ ವ್ಯವಹಾರ ಮತ್ತು ಕಾರ್ಯಾಚರಣೆಗಳ ಐದನೇ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಲು ನಿಮ್ಮ ನಿರ್ದೇಶಕರು ಸಂತೋಷಪಡುತ್ತಾರೆ.

1. ಹಣಕಾಸಿನ ಮುಖ್ಯಾಂಶಗಳು:

ವರ್ಷದಲ್ಲಿ, ನಿಮ್ಮ ಕಂಪನಿಯ ಕಾರ್ಯಕ್ಷಮತೆ ಈ ಕೆಳಗಿನಂತಿರುತ್ತದೆ:

(ರೂ.ಗಳಲ್ಲಿ)

| ವಿವರ                              | 31.03.2022 | 31.03.2021    |
|-----------------------------------|------------|---------------|
| ಒಟ್ಟು ವಹಿವಾಟು                     | -          | -             |
| ಇತರೆ ಆದಾಯ                         | 3,99,698   | 1,90,435      |
| ಒಟ್ಟು ವೆಚ್ಚ                       | 1,35,588   | 1,64,41,965   |
| ಹೆಚ್ಚುವರಿ / (ಕೊರತೆ) ತೆರಿಗೆಯ ಮೊದಲು | 2,64,110   | (1,62,51,530) |
| ಕಳೆಯಿರಿ: ತೆರಿಗೆ ವೆಚ್ಚ             | -          | -             |
| ವರ್ಷಕ್ಕೆ ಹೆಚ್ಚುವರಿ / (ಕೊರತೆ)      | 2,64,110   | (1,62,51,530) |

ಗಮನಿಸಬೇಕಾದ ಅಂಶವೆಂದರೆ, ಕಂಪನಿಯು ವಿಶೇಷ ಉದ್ದೇಶದ ವಾಹನ (ಸ್ಟೆಪ್ ಡೌನ್ ಪರ್ಪಸ್ ವೆಹಿಕಲ್ - SPV) ಆಗಿದ್ದು, ಕರ್ನಾಟಕದ ತುಮಕೂರು ಜಿಲ್ಲೆಯ ವಸಂತ ನರಸಾಪುರದಲ್ಲಿ ಇಂಟಿಗ್ರೇಟೆಡ್ ಮೆಷಿನ್ ಟೂಲ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಸ್ಥಾಪಿಸಲಾಗಿದೆ ಮತ್ತು ಯಾವುದೇ ಆದಾಯವನ್ನು ಗಳಿಸುವ ಉದ್ದೇಶದಿಂದ ಅಲ್ಲ. ಅದರಂತೆ, ಇದು ಆರ್ಥಿಕ ವರ್ಷದಲ್ಲಿ ಕಾರ್ಯಾಚರಣೆಗಳಿಂದ ಯಾವುದೇ ಆದಾಯವನ್ನು ಗಳಿಸಿಲ್ಲ.

2. ಯೋಜನೆಯ ಸ್ಥಿತಿ

ಭಾರತೀಯ ಮಷಿನ್ ಟೂಲ್ ಇಂಡಸ್ಟ್ರಿ (MTI) ಜಾಗತಿಕವಾಗಿ ಉತ್ಪಾದನೆಯಲ್ಲಿ 11 ನೇ ಸ್ಥಾನದಲ್ಲಿದೆ ಮತ್ತು ಯಂತ್ರೋಪಕರಣಗಳ ಬಳಕೆಯಲ್ಲಿ 8 ನೇ ಸ್ಥಾನದಲ್ಲಿದೆ (2021-22). MTI ಯ ವಾರ್ಷಿಕ ವಹಿವಾಟು 2022-23ರ ವೇಳೆಗೆ ರೂ.10,000 ಕೋಟಿಗಳಾಗುವ ನಿರೀಕ್ಷೆಯಿದೆ ಮತ್ತು 2025ರ ವೇಳೆಗೆ ರೂ.18,500 ಕೋಟಿಗಳಾಗುವ ನಿರೀಕ್ಷೆಯಿದೆ.

ಕರ್ನಾಟಕವು ಪ್ರಮುಖ ಉತ್ಪಾದನಾ ಕೇಂದ್ರವಾಗಿದೆ ಮತ್ತು ಭಾರತದಲ್ಲಿ ಯಂತ್ರೋಪಕರಣಗಳ ಉತ್ಪಾದನಾ ವ್ಯವಹಾರದಲ್ಲಿ 52% ಕೊಡುಗೆ ನೀಡುತ್ತಿದೆ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೂ ಬಹುಮುಖ್ಯವಾದ ಕೊಡುಗೆಯನ್ನು ನೀಡುತ್ತಿದೆ. ರಾಜ್ಯದಲ್ಲಿನ ಯಂತ್ರೋಪಕರಣ ವಲಯವು ಆಟೋಮೋಟಿವ್, ಏರೋಸ್ಪೇಸ್, ರಕ್ಷಣಾ, ಜವಳಿ, ಹೆವಿ ಇಂಜಿನಿಯರಿಂಗ್, ಉಕ್ಕು ಮುಂತಾದ ವಿವಿಧ ಕೈಗಾರಿಕೆಗಳಲ್ಲಿ ಉತ್ಪಾದನಾ ಕಾರ್ಯಾಚರಣೆಗಳ ಬೆನ್ನೆಲುಬಾಗಿದೆ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡುತ್ತಿದೆ.

ಕರ್ನಾಟಕ ಸರ್ಕಾರ (GoK) ವಿಶೇಷ ಉದ್ದೇಶದ ವಾಹನ (SPV) ಅನ್ನು ಕಂಪನಿ ಕಂಪನಿಗಳ ಕಾಯಿದೆ 2013 ರ ಸೆಕ್ಷನ್ ವಿಭಾಗ 8ರ ನಿಬಂಧನೆಗಳ ಅಡಿಯಲ್ಲಿ, III ನೇ ಹಂತ, ವಸಂತನರಸಾಪುರ, ತುಮಕೂರು ಜಿಲ್ಲೆ ಇಲ್ಲಿ ಇಂಟಿಗ್ರೇಟೆಡ್ ಮೆಷಿನ್ ಟೂಲ್ ಪಾರ್ಕ್ (IMTP) ಅಭಿವೃದ್ಧಿಗಾಗಿ, ಭಾರತ ಸರ್ಕಾರ (GoI) ಬೃಹತ್ ಕೈಗಾರಿಕೆಗಳ ಸಚಿವಾಲಯದ (MHI) ಭಾರತೀಯ ಬಂಡವಾಳ ಸರಕುಗಳ ವಲಯದಲ್ಲಿ (ECICGS) ಸ್ಪರ್ಧಾತ್ಮಕತೆಯನ್ನು ವರ್ಧಿಸುವ ಯೋಜನೆಯಡಿಯಲ್ಲಿ ಕರ್ನಾಟಕವು ಅದರ ಅಧಿಸೂಚನೆ ಸಂಖ್ಯೆ 7/6/211/HE&MT ದಿನಾಂಕ 05/11/2014 ಮೂಲಕ ರಚಿಸಿದೆ - ಇದು ಲಾಭಕ್ಕಾಗಿ ರಚಿಸಿರುವ ಸಂಸ್ಥೆ ಅಲ್ಲ.

## 2.1 ಯೋಜನೆಯ ಪ್ರಗತಿ

- GOK/KIADB ಯು ತುಮಕೂರು ಜಿಲ್ಲೆಯ ವಸಂತನರಸಾಪುರದ ಮೂರನೇ ಹಂತದಲ್ಲಿ ಸುಮಾರು 530 ಎಕರೆ ಭೂಮಿಯನ್ನು ಮೆಷಿನ್ ಟೂಲ್ ಪಾರ್ಕ್ ಅಭಿವೃದ್ಧಿಗೆ ಮೀಸಲಿಟ್ಟಿದೆ.
- GOK/KIADB ವಿವರವಾದ ಯೋಜನಾ ವರದಿ ಮತ್ತು ಆರ್ಥಿಕ ವಿಶ್ಲೇಷಣೆ ಸಮೀಕ್ಷೆಯ ತಯಾರಿಗಾಗಿ M/s GAMA ಇನ್ಫ್ರಾಟೆಕ್ ಅನ್ನು ನೇಮಿಸಿದೆ.
- ತುಮಕೂರಿನಲ್ಲಿ ವಿಶೇಷ ಉದ್ದೇಶದ ವಾಹನ (SPV) TMTP ಅನ್ನು ಪ್ರತಿನಿಧಿಸುವ GOK/KIADB ಅನ್ನು ಪ್ರತಿನಿಧಿಸುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ GoK ಮತ್ತು ಹಾಗೂ GoI ಅನ್ನು ಪ್ರತಿನಿಧಿಸುವ DHI ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
- ಮಂಜೂರಾದ ರೂ.125 ಕೋಟಿ ಅನುದಾನದಲ್ಲಿ ರೂ.124 ಕೋಟಿಯನ್ನು GoI ಬಿಡುಗಡೆ ಮಾಡಿದೆ.
- GOK, KIADB ಮೂಲಕ ರೂ.125 ಕೋಟಿಗಳ ಹೊಂದಾಣಿಕೆಯ ಅನುದಾನದ ರಾಜ್ಯದ ಪಾಲನ್ನು ಬಿಡುಗಡೆ ಮಾಡಿದೆ.
- ಕೈಗಾರಿಕಾ ಪ್ಲಾಟ್/ಭೂಮಿಯನ್ನು ಯಂತ್ರೋಪಕರಣಗಳ ಉತ್ಪಾದನಾ ಸರಪಳಿಗೆ ಮಾತ್ರ ಸೇರಿದ ಭಾರತೀಯ/ಎಫ್‌ಡಿಐ ಘಟಕಗಳಿಗೆ ಹಂಚಿಕೆ ಮಾಡಲಾಗುತ್ತದೆ.
- ಹಂಚಿಕೆ ಪ್ರಕ್ರಿಯೆಯು ನ್ಯಾಯೋಚಿತ ಮತ್ತು ಪಾರದರ್ಶಕವಾಗಿರುತ್ತದೆ ಮತ್ತು ಅಸ್ತಿತ್ವದಲ್ಲಿರುವ KIADB ಹಂಚಿಕೆ ಮಾರ್ಗಸೂಚಿಗಳನ್ನು ಆಧರಿಸಿದೆ ಮತ್ತು ತಾತ್ಕಾಲಿಕ ಹಂಚಿಕೆ ದರವನ್ನು ಪ್ರತಿ ಎಕರೆಗೆ ರೂ.99.40 ಲಕ್ಷ ಎಂದು ನಿಗದಿಪಡಿಸಲಾಗಿದೆ.
- KIADB ಯಿಂದ ನಿರ್ದಿಷ್ಟವಾಗಿ ಯಂತ್ರೋಪಕರಣ ತಯಾರಕರಿಗಿಂದೇ ಪ್ಲಾಟ್/ಭೂಮಿ ಹಂಚಿಕೆ.
- GoK/KIADB ಮೂಲಕ ಕೇಂದ್ರ/ರಾಜ್ಯ ನೀತಿಗಳ ಪ್ರಕಾರ ಮಹಿಳೆಯರು/SC/ST/OBC/MSME/ಸ್ವಾರ್ಜ್‌ಅಪ್‌ಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ.

## 2.2 ಸಿವಿಲ್ ಕಾಮಗಾರಿಗಳು

- M/s RMN ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಸಿವಿಲ್ ಗುತ್ತಿಗೆದಾರರನ್ನು ರೂ.149.65 ಕೋಟಿ ಒಪ್ಪಂದದ ಬೆಲೆಯೊಂದಿಗೆ ರಸ್ತೆಗಳ ರಚನೆ, RC ಬಾಕ್ಸ್ ಡ್ರೈನ್‌ಗಳು, ನೀರು ಸರಬರಾಜು ಸೇರಿದಂತೆ ಕಲ್ವರ್ಷನ್‌ಗಳು ಮತ್ತು UGD ಕಾಮಗಾರಿಗಳು ಇತ್ಯಾದಿಗಳ ಅಭಿವೃದ್ಧಿ ಕಾರ್ಯಗಳಿಗಾಗಿ ನೇಮಿಸಲಾಗಿದೆ.
- M/s ಅಲ್ಕಾನ್ ಕನ್ಸಲ್ಟಿಂಗ್ ಇಂಜಿನಿಯರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಕನ್ಸಲ್ಟೆನ್ಸಿ ಸಂಸ್ಥೆಯನ್ನು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆನ್ಸಿ ಸೇವೆಗಳಿಗೆ ರೂ.1.93 ಕೋಟಿಗಳ ಒಪ್ಪಂದದ ಬೆಲೆಯೊಂದಿಗೆ ನೇಮಿಸಲಾಗಿದೆ.
- ತಿಪ್ಪೇದಾಸರಹಳ್ಳಿ ಗ್ರಾಮದಲ್ಲಿ ಬಯಲು ರಂಗಮಂದಿರ (ರಂಗಮಂದಿರ) ನಿರ್ಮಾಣ, ಕ್ಯಾಬಿನ್‌ಗಳೊಂದಿಗೆ ಪ್ರವೇಶ ಗ್ಯಾಂಟ್ರಿ ಮತ್ತು ಚೈನ್ ಲಿಂಕ್ ಫೆನ್ಸಿಂಗ್ ಒದಗಿಸುವ ಗುತ್ತಿಗೆಯನ್ನು ರೂ.1.55 ಕೋಟಿಗೆ M/s B.S. ಬಿರಾದಾರ್ ಅವರನ್ನು ನೇಮಿಸಲಾಗಿದೆ.
- M/s Aquashine Technologies ಅನ್ನು ರೂ.0.13 ಕೋಟಿ ಒಪ್ಪಂದದ ಬೆಲೆಯೊಂದಿಗೆ TMTP ಕೈಗಾರಿಕಾ ಪ್ರದೇಶದ ತಿಪ್ಪೇದಾಸರಹಳ್ಳಿ ಗ್ರಾಮದಲ್ಲಿ RO ಸ್ಥಾವರಗಳ (1000 LPH) ನಿರ್ಮಾಣ ಮತ್ತು ಕಾರ್ಯಾರಂಭಕ್ಕಾಗಿ ನೇಮಿಸಲಾಗಿದೆ.

## 2.3 ಎಲೆಕ್ಟ್ರಿಕಲ್ ಕಾಮಗಾರಿಗಳು

M/s ಕುಮಾರ್ ಇಲೆಕ್ಟ್ರಿಕಲ್ಸ್, ವಿದ್ಯುತ್ ಗುತ್ತಿಗೆದಾರರನ್ನು ನೇಮಿಸಲಾಗಿದೆ.

- ವಿದ್ಯುದ್ದೀಕರಣ ಕಾಮಗಾರಿಯನ್ನು ರೂ.22.53 ಕೋಟಿ ದರದಲ್ಲಿ ಗುತ್ತಿಗೆ ನೀಡಲಾಗಿದೆ.
- ರೂ.33.48 ಕೋಟಿ ಒಪ್ಪಂದದ ಬೆಲೆಯೊಂದಿಗೆ 2x12.5 MVA, 66/11 KV ಉಪ-ಕೇಂದ್ರದ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.
- ರೂ.4.66 ಕೋಟಿ ಒಪ್ಪಂದದ ಬೆಲೆಯೊಂದಿಗೆ ಎಸ್/ಸಿ ಟವರ್‌ಗಳ ಮೇಲೆ ಅಸ್ತಿತ್ವದಲ್ಲಿರುವ ಕೋರಾ-ತೋವಿನಕೆರೆ ಎಸ್/ಸಿ ಲೈನ್ ಅನ್ನು ಸ್ಥಳಾಂತರಿಸುವ ಮೂಲಕ ಡಿ/ಸಿ ಟವರ್‌ಗಳ ಮೇಲೆ 66 ಕೆವಿ ಎಸ್/ಸಿ ಲೈನ್ ನಿರ್ಮಾಣ ಕೈಗೊಳ್ಳಲಾಗಿದೆ.
- ಟಿಎಂಟಿಪಿ, ತುಮಕೂರಿನ ರಸ್ತೆಗಳಿಗೆ ಎಲ್‌ಇಡಿ ಬೀದಿ ದೀಪಗಳನ್ನು ಒದಗಿಸುವ ಕಾಮಗಾರಿಯನ್ನು ರೂ.3.06 ಕೋಟಿ ಒಪ್ಪಂದದ ಬೆಲೆಯೊಂದಿಗೆ ಕೈಗೊಳ್ಳಲಾಗಿದೆ.

2.4 31-03-2022 ರಂತೆ ಯೋಜನೆಯ ಸ್ಥಿತಿ

| ಕ್ರ. ಸಂ. | ಕಾಮಗಾರಿ ಹೆಸರು   | ಭೌತಿಕ ಪ್ರಗತಿ | ಹಣಕಾಸು ಪ್ರಗತಿ |
|----------|---|--------------|---------------|
| 1.       | ಸಿವಿಲ್ ಕಾಮಗಾರಿಗಳು   |              |               |
|          | ತಿಪ್ಪೇದಾಸರಹಳ್ಳಿ ಗ್ರಾಮ, TMTP ಕೈಗಾರಿಕಾ ಪ್ರದೇಶ ಇಲ್ಲಿ ರಸ್ತೆಗಳ ರಚನೆ, ಆರ್‌ಸಿ ಬಾಕ್ಸ್ ಡೈನ್‌ಗಳ ನಿರ್ಮಾಣ, ನೀರು ಸರಬರಾಜು ಸೇರಿದಂತೆ ಕಲ್ಟರ್ವರ್‌ಗಳು ಮತ್ತು ಯುಜಿಡಿ ಕಾಮಗಾರಿ ಇತ್ಯಾದಿ ಅಭಿವೃದ್ಧಿ ಕಾರ್ಯಗಳು ಮತ್ತು ಬಯಲು ರಂಗಮಂದಿರ (ರಂಗಮಂದಿರ), ಕ್ಯಾಬಿನ್‌ಗಳೊಂದಿಗೆ ಪ್ರವೇಶ ಗ್ಯಾಂಟ್ರಿ ಮತ್ತು ಚೈನ್ ಲಿಂಕ್ ಫೆನ್ಸಿಂಗ್ ಮತ್ತು ಎರಕ್ಷನ್ ಮತ್ತು ಆರ್‌ಒ ಪ್ಲಾಂಟ್‌ಗಳ ಕಾರ್ಯಾರಂಭ (1000 LPH). | 100%         | 98%           |
| 2.       | ಎಲೆಕ್ಟ್ರಿಕಲ್ ಕಾಮಗಾರಿಗಳು   |              |               |
|          | ವಿದ್ಯುದ್ದೀಕರಣ ಕೆಲಸ  | 100%         | 100%          |
|          | 66/11 KV ಉಪ ಕೇಂದ್ರದ ಸ್ಥಾಪನೆ   | 100%         | 100%          |
|          | S/C ಟರ್ಮಿನ್‌ಗಳಲ್ಲಿ ಅಸ್ತಿತ್ವದಲ್ಲಿರುವ ಕೋರಾ-ತೋವಿನಕೆರೆ S/C ಮಾರ್ಗವನ್ನು ಬದಲಾಯಿಸುವ ಮೂಲಕ D/C ಟರ್ಮಿನ್‌ಗಳ ಮೇಲೆ 66 KV S/C ಲೈನ್ ನಿರ್ಮಾಣ   | 100%         | 83%           |
|          | TMTP, ತುಮಕೂರು ರಸ್ತೆಗಳಿಗೆ ಐಇಆರ್ ಬೀದಿ ದೀಪಗಳನ್ನು ಒದಗಿಸುವುದು  | 100%         | 100%          |

2.5 ಮೂಲಸೌಕರ್ಯ ಕಾರ್ಯಗಳ ಚಿತ್ರಗಳು

ಎ) ಸಿವಿಲ್ ಕಾಮಗಾರಿ





ಬಿ) ಇಲೆಕ್ಟ್ರಿಕಲ್ ಕಾಮಗಾರಿ



2.6 ಕೈಗಾರಿಕಾ ಪ್ಲಾಟ್‌ಗಳ ಹಂಚಿಕೆಯ ಸ್ಥಿತಿ

ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಮೊದಲ ಅಧಿಸೂಚನೆಯನ್ನು 06-09-2018 ರಂದು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ.

ಸಮ ದಿನಾಂಕದಂದು ಹಂಚಿಕೆಯ ಸ್ಥಿತಿಯು ಕೆಳಕಂಡಂತಿದೆ:

| ಯಂತ್ರೋಪಕರಣ ತಯಾರಕರಿಗಿಂದೇ ನಿರ್ದಿಷ್ಟವಾಗಿ ಮಂಜೂರು ಮಾಡಬಹುದಾದ ಭೂಮಿಯ ಒಟ್ಟು ವಿಸ್ತೀರ್ಣ |            | ಯಂತ್ರೋಪಕರಣ ತಯಾರಕರಿಗಿಂದೇ ನಿರ್ದಿಷ್ಟವಾಗಿ ಮಂಜೂರು ಮಾಡಲಾದ ಭೂಮಿಯ ವಿಸ್ತೀರ್ಣ |            |        |
|--|------------|---|------------|--------|
| ಭೂಮಿಯ ವಿಸ್ತೀರ್ಣ (ಎಕರೆಗಳಲ್ಲಿ)   | ಪ್ಲಾಟ್‌ಗಳು | ಭೂಮಿಯ ವಿಸ್ತೀರ್ಣ (ಎಕರೆಗಳಲ್ಲಿ)  | ಪ್ಲಾಟ್‌ಗಳು | ಘಟಕಗಳು |
| 326  | 158        | 122.5   | 50         | 37     |

3. ಡಿವಿಡೆಂಡ್

ಸೆಕ್ಷನ್ 8 ಕಂಪನಿಯಾಗಿರುವುದರಿಂದ, ಕಂಪನಿಯ ಸದಸ್ಯರಿಗೆ ಯಾವುದೇ ಲಾಭಾಂಶವನ್ನು ಪಾವತಿಸಲು ಶಿಫಾರಸು ಮಾಡಲಾಗುವುದಿಲ್ಲ.

4. ಮೀಸಲು

ಪರಿಶೀಲನೆಯಲ್ಲಿರುವ ಹಣಕಾಸು ವರ್ಷದಲ್ಲಿ, ಕಂಪನಿಯು ತನ್ನ ಮೀಸಲು ಮತ್ತು ಹೆಚ್ಚುವರಿ ಖಾತೆಗೆ ಯಾವುದೇ ಮೊತ್ತವನ್ನು ವರ್ಗಾಯಿಸಿಲ್ಲ.



**5. ಬಂಡವಾಳ ಸ್ವರೂಪ**

**ಎ. ಷೇರು ಬಂಡವಾಳ**

31ನೇ ಮಾರ್ಚ್, 2022 ರಂತೆ ಕಂಪನಿಯ ಅಧಿಕೃತ ಷೇರು ಬಂಡವಾಳವು ರೂ.5,00,000/- (ರೂಪಾಯಿಗಳು ಐದು ಲಕ್ಷಗಳು ಮಾತ್ರ) ಆಗಿದ್ದು, ಅದನ್ನು ಪ್ರತಿ ರೂ.10/- (ಹತ್ತು ರೂಪಾಯಿ) ಮೌಲ್ಯದ 50,000 (ಐವತ್ತು ಸಾವಿರ) ಈಕ್ವಿಟಿ ಷೇರುಗಳಾಗಿ ವಿಂಗಡಿಸಲಾಗಿದೆ.

ವರ್ಷದಲ್ಲಿ ವರದಿ ಮಾಡುವ ಅವಧಿಯಲ್ಲಿ, ಅಧಿಕೃತ ಷೇರು ಬಂಡವಾಳದ ಯಾವುದೇ ಮರುವರ್ಗೀಕರಣ ಅಥವಾ ಉಪ-ವಿಭಾಗವಿಲ್ಲ.

31 ಮಾರ್ಚ್ 2022 ರಂತೆ ಕಂಪನಿಯ ವಿತರಿಸಿದ, ಚಂದಾದಾರಿಕೆ, ಕರೆ ಮತ್ತು ಪಾವತಿಸಿದ ಈಕ್ವಿಟಿ ಷೇರು ಬಂಡವಾಳವನ್ನು ರೂ.5,00,000/- (ರೂಪಾಯಿ ಐದು ಲಕ್ಷಗಳು ಮಾತ್ರ) ಅದನ್ನು ಪ್ರತಿ ರೂ.10/- (ಹತ್ತು ರೂಪಾಯಿ) ಮೌಲ್ಯದ 50,000 (ಐವತ್ತು ಸಾವಿರ) ಈಕ್ವಿಟಿ ಷೇರುಗಳಾಗಿ ವಿಂಗಡಿಸಲಾಗಿದೆ.

2021-22ರ ಹಣಕಾಸು ವರ್ಷದಲ್ಲಿ, ಕಂಪನಿಯು ಖಾಸಗಿ ಉದ್ಯೋಗ/ಆದ್ಯತೆ ಹಂಚಿಕೆ/ಹಕ್ಕುಗಳ ಸಮಸ್ಯೆ/ಉದ್ಯೋಗಿಗಳ ಸ್ಟಾಕ್ ಆಯ್ಕೆ/ಬೋನಸ್ ಸಮಸ್ಯೆಯ ಅಡಿಯಲ್ಲಿ ಭದ್ರತೆಗಳನ್ನು ನೀಡಿದೆ.

**ಬಿ. ಡಿಫರೆನ್ಷಿಯಲ್ ರೈಟ್‌ನೊಂದಿಗೆ ಈಕ್ವಿಟಿ ಷೇರುಗಳ ವಿತರಣೆಯ ಬಗ್ಗೆ ಬಹಿರಂಗಪಡಿಸುವಿಕೆ**

ಹಣಕಾಸು ವರ್ಷದಲ್ಲಿ ಕಂಪನಿಯು ಡಿಫರೆನ್ಷಿಯಲ್ ರೈಟ್‌ನೊಂದಿಗೆ ಯಾವುದೇ ಈಕ್ವಿಟಿ ಷೇರುಗಳನ್ನು ನೀಡಿದೆ.

**ಸಿ. ಉದ್ಯೋಗಿ ಸ್ಟಾಕ್ ಆಯ್ಕೆಗಳ ಬಗ್ಗೆ ಬಹಿರಂಗಪಡಿಸುವಿಕೆ**

ಹಣಕಾಸು ವರ್ಷದಲ್ಲಿ, ಕಂಪನಿಯು ಉದ್ಯೋಗಿಗಳ ಸ್ಟಾಕ್ ಆಯ್ಕೆ ಯೋಜನೆ ಅಡಿಯಲ್ಲಿ ಯಾವುದೇ ಷೇರುಗಳನ್ನು ನೀಡಿದೆ.

**ಡಿ. ಸ್ಟೆಟ್ ಈಕ್ವಿಟಿ ಷೇರುಗಳ ವಿತರಣೆಯ ಬಗ್ಗೆ ಬಹಿರಂಗಪಡಿಸುವಿಕೆ**

ಹಣಕಾಸು ವರ್ಷದಲ್ಲಿ ಕಂಪನಿಯು ಯಾವುದೇ ಸ್ಟೆಟ್ ಈಕ್ವಿಟಿ ಷೇರುಗಳನ್ನು ನೀಡಿದೆ.

**ಇ. ಷೇರು ಬಂಡವಾಳದ ಕಡಿತ ಅಥವಾ ಮರುಖರೀದಿ**

ಕಂಪನಿಯು ತನ್ನ ಯಾವುದೇ ಸೆಕ್ಯೂರಿಟಿಗಳನ್ನು ಹಿಂಪಡೆದಿಲ್ಲ ಅಥವಾ ಪರಿಶೀಲನೆಯಲ್ಲಿರುವ ವರ್ಷದಲ್ಲಿ ಅದರ ಸೆಕ್ಯೂರಿಟಿಗಳಲ್ಲಿ ಯಾವುದೇ ಕಡಿತವನ್ನು ಮಾಡಿಲ್ಲ.

**6. ವ್ಯವಹಾರದ ಸ್ವರೂಪದಲ್ಲಿ ಬದಲಾವಣೆ**

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯ ವ್ಯವಹಾರದ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

**7. ಅಂಗಸಂಸ್ಥೆಗಳು, ಜಂಟಿ ಉದ್ಯಮಗಳು ಅಥವಾ ಅಸೋಸಿಯೇಟ್ ಕಂಪನಿಗಳು**

ವರ್ಷದಲ್ಲಿ ಕಂಪನಿಯು ಯಾವುದೇ ಅಂಗಸಂಸ್ಥೆ, ಜಂಟಿ ಉದ್ಯಮ ಅಥವಾ ಸಹವರ್ತಿ ಕಂಪನಿಯನ್ನು ಹೊಂದಿಲ್ಲ. ಆದ್ದರಿಂದ ಪ್ರತಿಯೊಂದು ಅಂಗಸಂಸ್ಥೆಗಳು, ಜಂಟಿ ಉದ್ಯಮಗಳು ಅಥವಾ ಸಹವರ್ತಿ ಕಂಪನಿಗಳ ಕಾರ್ಯಕ್ಷಮತೆ ಮತ್ತು ಹಣಕಾಸಿನ ಸ್ಥಿತಿಯ ವಿವರಗಳನ್ನು ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ.

ಯಾವುದೇ ಅಂಗಸಂಸ್ಥೆಗಳು, ಜಂಟಿ ಉದ್ಯಮಗಳು ಅಥವಾ ಸಹವರ್ತಿ ಕಂಪನಿಗಳು, ಅಂಗಸಂಸ್ಥೆಗಳು, ಜಂಟಿ ಉದ್ಯಮಗಳು ಅಥವಾ ಸಹವರ್ತಿ ಕಂಪನಿಗಳಾಗಿ ಮಾರ್ಪಟ್ಟಿಲ್ಲ ಅಥವಾ ವರ್ಷದಲ್ಲಿ ಅಂಗಸಂಸ್ಥೆಗಳು, ಜಂಟಿ ಉದ್ಯಮಗಳು ಅಥವಾ ಸಹವರ್ತಿ ಕಂಪನಿಗಳಾಗಿರುವುದನ್ನು ನಿಲ್ಲಿಸಿಲ್ಲ.

**8. ಠೇವಣಿಗಳು:**

ಕಾಯಿದೆಯ ಅಧ್ಯಾಯ V ವ್ಯಾಪ್ತಿಯಲ್ಲಿ ಬರುವ ಠೇವಣಿಗಳಿಗೆ ಸಂಬಂಧಿಸಿದ ವಿವರಗಳು ಕೆಳಕಂಡಂತಿವೆ:

|    |   |      |
|----|---|------|
| 1. | ವರ್ಷದಲ್ಲಿ ಸ್ವೀಕರಿಸಲಾಗಿದೆ  | ಇಲ್ಲ |
| 2. | ವರ್ಷಾಂತ್ಯದಲ್ಲಿ ಪಾವತಿಸದೆ ಅಥವಾ ಹಕ್ಕು ಪಡೆಯದೆ ಉಳಿದಿರುವುದು   | ಇಲ್ಲ |
| 3. | ವರ್ಷದಲ್ಲಿ ಠೇವಣಿಗಳ ಮರುಪಾವತಿ ಅಥವಾ ಅದರ ಮೇಲಿನ ಬಡ್ಡಿಯ ಪಾವತಿಯಲ್ಲಿ ಯಾವುದೇ ಡೀಫಾಲ್ಟ್ ಕಂಡುಬಂದಿದೆಯೇ ಮತ್ತು ಹಾಗಿದ್ದಲ್ಲಿ, ಅಂತಹ ಪ್ರಕರಣಗಳ ಸಂಖ್ಯೆ ಮತ್ತು ಒಳಗೊಂಡಿರುವ ಒಟ್ಟು ಮೊತ್ತ |      |
|    | i. ವರ್ಷದ ಆರಂಭದಲ್ಲಿ  |      |
|    | ii. ವರ್ಷದಲ್ಲಿ ಗರಿಷ್ಠ  |      |
|    | iii. ವರ್ಷದ ಕೊನೆಯಲ್ಲಿ  |      |
|    | iv. ಕಾಯಿದೆಯ ಅಧ್ಯಾಯ V ನ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲದ ಠೇವಣಿಗಳ ವಿವರಗಳು   | ಇಲ್ಲ |

**9. ನಿರ್ದೇಶಕರು ಮತ್ತು ನಿರ್ದೇಶಕರ ಸಂಬಂಧಿಕರಿಂದ ಸಾಲಗಳು**

ವರದಿ ಮಾಡಬೇಕಾದ ವರ್ಷದಲ್ಲಿ, ನಿಮ್ಮ ಕಂಪನಿಯು, ಮೊತ್ತದ ಸ್ವೀಕೃತಿಯ ಸಮಯದಲ್ಲಿ, ಕಂಪನಿಯ ನಿರ್ದೇಶಕರು ಅಥವಾ ಕಂಪನಿಯ ನಿರ್ದೇಶಕರ ಸಂಬಂಧಿಯಾಗಿರುವ ವ್ಯಕ್ತಿಗಳಿಂದ ಸಾಲವನ್ನು ಪಡೆದಿಲ್ಲ. ಇದಲ್ಲದೆ, ಅವನು/ಅವಳು ಸಾಲ ನೀಡುತ್ತಿರುವ ಮೊತ್ತವು ಎರವಲು ಪಡೆದ ನಿಧಿಯಿಂದ ಹೊರಗಿಲ್ಲ ಎಂಬ ಘೋಷಣೆಯನ್ನು ಒದಗಿಸುವುದು ಅನ್ವಯಿಸುವುದಿಲ್ಲ.

**10. ನಿಯಂತ್ರಕರು ಅಥವಾ ನ್ಯಾಯಾಲಯಗಳು ಅಥವಾ ನ್ಯಾಯಮಂಡಳಿಗಳಿಂದ ಜಾರಿಗೊಳಿಸಲಾದ ಮಹತ್ವದ ಮತ್ತು ಮಟೀರಿಯಲ್ ಆದೇಶಗಳ ವಿವರಗಳು**

ನಿಯಂತ್ರಕರು, ನ್ಯಾಯಾಲಯಗಳು, ನ್ಯಾಯಮಂಡಳಿಗಳಿಂದ ಭವಿಷ್ಯದ ಸ್ಥಿತಿ ಮತ್ತು ಕಂಪನಿಯ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವಂತಹ ಯಾವುದೇ ಮಹತ್ವದ ಮತ್ತು ಮಟೀರಿಯಲ್ ಆದೇಶಗಳನ್ನು ಜಾರಿಗೊಳಿಸಲಾಗಿಲ್ಲ.

**11. ಆಂತರಿಕ ಲೆಕ್ಕ ಪರಿಶೋಧನೆ ಮತ್ತು ನಿಯಂತ್ರಣಗಳು**

ಕಂಪನಿಯು M/s PBMN & Co., ಚಾರ್ಟೆಡ್ ಅಕೌಂಟೆಂಟ್ಸ್ ಅವರನ್ನು 2021-22ನೇ ಹಣಕಾಸು ವರ್ಷಕ್ಕೆ ಕಂಪನಿಯ ಆಂತರಿಕ ಲೆಕ್ಕ ಪರಿಶೋಧಕರಾಗಿ ನೇಮಕ ಮಾಡಿದೆ. ಕಂಪನಿಯ ನೀತಿಗಳ ಅನುಸರಣೆ, ಅದರ ಸ್ವತ್ತುಗಳ ರಕ್ಷಣೆ, ವಂಚನೆ ತಡೆಗಟ್ಟುವಿಕೆ ಮತ್ತು ಪತ್ತೆ, ದೋಷ ವರದಿ ಮಾಡುವ ಕಾರ್ಯವಿಧಾನಗಳು, ನಿಖರತೆ ಮತ್ತು ಸಂಪೂರ್ಣತೆ ಸೇರಿದಂತೆ ತನ್ನ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಆಂತರಿಕ ನಿಯಂತ್ರಣ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಮಂಡಳಿಯು ಅಳವಡಿಸಿಕೊಂಡಿದೆ. ಸಕಾಲದಲ್ಲಿ ಲೆಕ್ಕಪತ್ರ ದಾಖಲೆಗಳ ತಯಾರಿಕೆ ಮತ್ತು ವಿಶ್ವಾಸಾರ್ಹ ಹಣಕಾಸು ಬಹಿರಂಗಪಡಿಸುವಿಕೆಯು ಕಂಪನಿಯ ಗಾತ್ರಕ್ಕೆ ಅನುಗುಣವಾಗಿರುತ್ತದೆ.

**12. ವಾರ್ಷಿಕ ರಿಟರ್ನ್ಸ್**

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 92 ರ ಸಬ್-ಸೆಕ್ಷನ್ 3 ರ ನಿಬಂಧನೆಗಳಿಗೆ ಅನುಸಾರವಾಗಿ, ಪ್ರತಿ ಕಂಪನಿಯು ವಾರ್ಷಿಕ ರಿಟರ್ನ್ಸ್‌ನ ಪ್ರತಿಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು, ಹಾಗೆ ಮಾಡಿದ್ದಲ್ಲಿ, ಅಂತಹ ವಾರ್ಷಿಕ ರಿಟರ್ನ್ಸ್‌ನ ವೆಬ್ ಲಿಂಕ್ ಅನ್ನು ಮಂಡಳಿಯ ವರದಿಯಲ್ಲಿ ಬಹಿರಂಗಪಡಿಸಬೇಕು. ಈ ನಿಟ್ಟಿನಲ್ಲಿ, ಕಂಪನಿಯ ವಾರ್ಷಿಕ ರಿಟರ್ನ್ಸ್ ಅನ್ನು ಅದರ ವೆಬ್‌ಸೈಟ್ <http://tmtp.in/> ನಲ್ಲಿ ಇರಿಸಲಾಗಿದೆ.

**13. ಸಭೆಗಳು**

**ಎ. ಮಂಡಳಿ ಸಭೆಗಳು**

| ಕ್ರ.ಸಂ | ದಿನಾಂಕ     | ಹಾಜರಾತಿ ವಿವರಗಳು                       |                         |
|--------|------------|---------------------------------------|-------------------------|
|        |            | ಹಾಜರಾಗಲು ಅರ್ಹರಾಗಿರುವ ನಿರ್ದೇಶಕರ ಸಂಖ್ಯೆ | ಹಾಜರಾದ ನಿರ್ದೇಶಕರ ಸಂಖ್ಯೆ |
| 1.     | 29/06/2021 | 06                                    | 06                      |
| 2.     | 30/09/2021 | 06                                    | 06                      |

**ಬಿ. ಸಮಿತಿ ಸಭೆಗಳು**

ಸಮಿತಿಗಳನ್ನು ರಚಿಸುವಂತೆ ಯಾವುದೇ ನಿರ್ದೇಶನಗಳಿಲ್ಲದ ಕಾರಣ, ಯಾವುದೇ ಸಮಿತಿಗಳನ್ನು ರಚಿಸಲಾಗಿಲ್ಲ; ಆದ್ದರಿಂದ ಆರ್ಥಿಕ ವರ್ಷದಲ್ಲಿ ಯಾವುದೇ ಸಭೆಗಳನ್ನು ನಡೆಸಲಾಗಿಲ್ಲ.

**ಸಿ. ಸದಸ್ಯರ ಸಭೆಗಳು**

| ಕ್ರ.ಸಂ | ಸಭೆ ದಿನಾಂಕ | ಸಭೆ ಸ್ವರೂಪ          | ಹಾಜರಾಗಲು ಅರ್ಹರಾಗಿರುವ ನಿರ್ದೇಶಕರ ಸಂಖ್ಯೆ | ಹಾಜರಾದ ನಿರ್ದೇಶಕರ ಸಂಖ್ಯೆ |
|--------|------------|---------------------|---------------------------------------|-------------------------|
| 1.     | 30/09/2021 | ವಾರ್ಷಿಕ ಸಾಮಾನ್ಯ ಸಭೆ | 07                                    | 07                      |

**14. ಸ್ವತಂತ್ರ ನಿರ್ದೇಶಕರಿಂದ ಘೋಷಣೆ ಮತ್ತು ಮಂಡಳಿಯ ಅಭಿಪ್ರಾಯ**

ಸ್ವತಂತ್ರ ನಿರ್ದೇಶಕರ ಘೋಷಣೆಯ ಕುರಿತು ಹೇಳಿಕೆಯನ್ನು ಒದಗಿಸುವುದಕ್ಕೆ ಸಂಬಂಧಿಸಿದ ಕಾಯಿದೆಯ ಸೆಕ್ಷನ್ 149 ರ ಸಬ್-ಸೆಕ್ಷನ್ 6 ರ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.

ಇದಲ್ಲದೆ, ವರ್ಷದಲ್ಲಿ ನೇಮಕಗೊಂಡ ಸ್ವತಂತ್ರ ನಿರ್ದೇಶಕರ ದೃಢತೆ, ಪರಿಣತಿ ಮತ್ತು ಅನುಭವ (ಪ್ರವೀಣತೆ ಸೇರಿದಂತೆ) ಸಂಬಂಧಿಸಿದಂತೆ ಮಂಡಳಿಯ ಅಭಿಪ್ರಾಯಕ್ಕೆ ಸಂಬಂಧಿಸಿದ ಹೇಳಿಕೆಯು ಅನ್ವಯಿಸುವುದಿಲ್ಲ.

**15. ನಿರ್ದೇಶಕರ ನೇಮಕಾತಿ ಮತ್ತು ಗೌರವಧನ ಕುರಿತು ಕಂಪನಿಯ ನೀತಿ: ನಿರ್ದೇಶಕರ ವಿದ್ಯಾರ್ಹತೆಗಳನ್ನು ನಿರ್ಧರಿಸುವ ಮಾನದಂಡಗಳು, ಧನಾತ್ಮಕ ಗುಣಲಕ್ಷಣಗಳು, ನಿರ್ದೇಶಕರ ಸ್ವತಂತ್ರತೆ ಮತ್ತು ಸೆಕ್ಷನ್ 178ರ ಸಬ್-ಸೆಕ್ಷನ್ (3)ರಲ್ಲಿ ಹೇಳಲಾಗಿರುವ ಇತರ ಸಂಗತಿಗಳನ್ನು ಒಳಗೊಂಡಂತೆ**

ನಾಮನಿರ್ದೇಶನ ಮತ್ತು ಗೌರವಧನ ಸಮಿತಿ ರಚನೆಗೆ ಸಂಬಂಧಿಸಿದ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 178 ರ ನಿಬಂಧನೆಗಳು ಅನ್ವಯಿಸುವುದಿಲ್ಲ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ನೀಡಲಾಗುವುದಿಲ್ಲ.

**16. ನಿರ್ದೇಶಕರು ಮತ್ತು KMP ಯಾವುದಾದರೂ ಇದ್ದರೆ, ನೇಮಕಾತಿ**

ವರ್ಷದಲ್ಲಿ, ಕಂಪನಿಯ ಮಂಡಳಿಗೆ ಕೆಳಗಿನ ನೇಮಕಾತಿಗಳನ್ನು ನಡೆಸಲಾಯಿತು:

| ಕ್ರ.ಸಂ | ನಿರ್ದೇಶಕರ ಹೆಸರು                       | DIN      | ನೇಮಕಾತಿ ದಿನಾಂಕ |
|--------|---------------------------------------|----------|----------------|
| 1.     | ಡಾ. ರಾಜಕುಮಾರ್ ಠಾಕರ್‌ದಾಸ್ ಖತ್ರಿ, ಐಎಎಸ್ | 01787188 | 05/04/2021     |
| 2.     | ಶ್ರೀಮತಿ ನಿಧಿ ಚಿಟ್ಟೇರ್, ಐಎಎಸ್          | 03588215 | 06/04/2021     |
| 3.     | ಡಾ. ಇ.ವಿ. ರಮಣ ರೆಡ್ಡಿ, ಐಎಎಸ್           | 02935216 | 06/08/2021     |

**17. ನಿರ್ದೇಶಕರ ಬಿಡುಗಡೆ**

ವರ್ಷದಲ್ಲಿ, ಕೆಳಗೆ ಸೂಚಿಸಲಾದ ನಿರ್ದೇಶಕರು ತಮ್ಮ ಸ್ಥಾನದಿಂದ ವರ್ಗಾವಣೆಯ ಪರಿಣಾಮವಾಗಿ ಮಂಡಳಿಯಿಂದ ಬಿಡುಗಡೆಯಾದರು:

| ಕ್ರ.ಸಂ | ನಿರ್ದೇಶಕರ ಹೆಸರು                      | DIN      | ನೇಮಕಾತಿ ದಿನಾಂಕ |
|--------|--------------------------------------|----------|----------------|
| 1.     | ಶ್ರೀ ಗೌರವ್ ಗುಪ್ತಾ, ಐಎಎಸ್             | 02184763 | 05/04/2021     |
| 2.     | ಶ್ರೀಮತಿ ಸುಕೃತಿ ಲಿಖಿ, ಐಎಎಸ್           | 01825997 | 06/04/2021     |
| 3.     | ಡಾ.ರಾಜಕುಮಾರ್ ಠಾಕರ್‌ದಾಸ್ ಖತ್ತಿ, ಐಎಎಸ್ | 01787188 | 06/08/2021     |

**18. ಮಂಡಳಿ ಮೌಲ್ಯಮಾಪನ:**

ಕಂಪನಿಗಳ (ಖಾತೆಗಳು) ನಿಯಮಗಳು 2014 ರ ನಿಯಮ 8(4) ರೊಂದಿಗೆ ಓದಲಾದ ವಿಭಾಗ 134(3)(p) ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಕಾರ್ಯಕ್ಷಮತೆಯ ಮೌಲ್ಯಮಾಪನಗಳ ವಿವರಗಳನ್ನು ನೀಡಲಾಗುವುದಿಲ್ಲ.

**19. ನಿರ್ದೇಶಕರ ಘೋಷಣೆ:**

ವರ್ಷದಲ್ಲಿ, ಕಂಪನಿಯು ಕಂಪನಿ ಕಾಯ್ದೆ 2013 ರ ಸೆಕ್ಷನ್ 101 ಮತ್ತು 173 ರ ನಿಬಂಧನೆಗಳನ್ನು ಅಗತ್ಯ ಇರುವ ಕಡೆ ಅನ್ವಯಿಸುತ್ತದೆ.

ಎಲ್ಲಾ ಸಭೆಗಳನ್ನು ಸರಿಯಾಗಿ ಕರೆಯಲಾಗಿದೆ ಮತ್ತು ನಡೆಸಲಾಗಿದೆ ಮತ್ತು ಕಂಪನಿಗಳ ಕಾಯಿದೆ, 2013 ರ ನಿಬಂಧನೆಗಳ ಪ್ರಕಾರ ಸಭೆಗಳ ನಡವಳಿಗಳನ್ನು ಸಿದ್ಧಪಡಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ.

ಕಂಪನಿಯು ಎಲ್ಲಾ ಅನ್ವಯವಾಗುವ ರಿಜಿಸ್ಟರ್‌ಗಳು/ದಾಖಲೆಗಳನ್ನು ನಿರ್ವಹಿಸಿದೆ ಮತ್ತು ಕಂಪನಿಗಳ ಕಾಯಿದೆ, 2013 ರ ನಿಬಂಧನೆಗಳ ಪ್ರಕಾರ ನಿಗದಿತ ಸಮಯದೊಳಗೆ ಅವುಗಳಲ್ಲಿ ನಮೂದುಗಳನ್ನು ಮಾಡಿದೆ.

**20. ಕಾರ್ಯದರ್ಶಿಯ ಮಾನದಂಡಗಳು**

ಅನ್ವಯವಾಗುವ ಎಲ್ಲಾ ಕಾರ್ಯದರ್ಶಿ ಮಾನದಂಡಗಳ ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಕರು ಸರಿಯಾದ ವ್ಯವಸ್ಥೆಗಳನ್ನು ರೂಪಿಸಿದ್ದಾರೆ ಮತ್ತು ಅಂತಹ ವ್ಯವಸ್ಥೆಗಳು ಸಮರ್ಪಕವಾಗಿವೆ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

**21. ನಿರ್ದೇಶಕರ ಜವಾಬ್ದಾರಿಯುತ ಹೇಳಿಕೆ**

ಕಂಪನಿಗಳ ಕಾಯಿದೆ 2013 ರ ಸೆಕ್ಷನ್ 134(5) ರ ನಿಬಂಧನೆಗಳಿಗೆ ಅನುಸಾರವಾಗಿ, ನಿಮ್ಮ ನಿರ್ದೇಶಕರು ಇದನ್ನು ದೃಢೀಕರಿಸುತ್ತಾರೆ:

- ಎ. ವಾರ್ಷಿಕ ಲೆಕ್ಕಪತ್ರಗಳ ತಯಾರಿಕೆಯಲ್ಲಿ, ವಸ್ತುಗಳ ನಿರ್ಗಮನಗಳಿಗೆ ಸಂಬಂಧಿಸಿದ ಸರಿಯಾದ ವಿವರಣೆಯೊಂದಿಗೆ ಅನ್ವಯವಾಗುವ ಲೆಕ್ಕಪತ್ರ ಮಾನದಂಡಗಳನ್ನು ಅನುಸರಿಸಲಾಗಿದೆ;
- ಬಿ. ಆರ್ಥಿಕ ವರ್ಷದ ಕೊನೆಯಲ್ಲಿ ಕಂಪನಿಯ ವ್ಯವಹಾರಗಳ ಸ್ಥಿತಿ ಮತ್ತು ಲಾಭದ ನಿಜವಾದ ಮತ್ತು ನ್ಯಾಯೋಚಿತ ನೋಟವನ್ನು ನೀಡಲು ನಿರ್ದೇಶಕರು ಅಂತಹ ಲೆಕ್ಕಪತ್ರ ನೀತಿಗಳನ್ನು ಆಯ್ಕೆ ಮಾಡಿದ್ದಾರೆ ಮತ್ತು ಅವುಗಳನ್ನು ಸಮಂಜಸವಾಗಿ ಅನ್ವಯಿಸಿದ್ದಾರೆ ಹಾಗೂ ಆ ಅವಧಿಗೆ ಕಂಪನಿಯ ಲಾಭ ಮತ್ತು ನಷ್ಟಕ್ಕೆ ಸಂಬಂಧಿಸಿದಂತೆ ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಪುಗಳು ಮತ್ತು ಅಂದಾಜುಗಳನ್ನು ಮಾಡಿದ್ದಾರೆ.
- ಸಿ. ಕಂಪನಿಯ ಆಸ್ತಿಗಳನ್ನು ಸಂರಕ್ಷಿಸಲು ಮತ್ತು ವಂಚನೆ ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಈ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆಗೆ ನಿರ್ದೇಶಕರು ಸರಿಯಾದ ಮತ್ತು ಸಾಕಷ್ಟು ಕಾಳಜಿಯನ್ನು ತೆಗೆದುಕೊಂಡಿದ್ದಾರೆ;

ಡಿ. ನಿರ್ದೇಶಕರು ಕಾಳಜಿಯ ಆಧಾರದಲ್ಲಿಯೇ ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸಿದ್ದಾರೆ:

ಇ. ಕಂಪನಿಯು ಪಟ್ಟಿ ಮಾಡದ ಕಂಪನಿಯಾಗಿದ್ದು, ಆಂತರಿಕ ಹಣಕಾಸು ನಿಯಂತ್ರಣಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದ ಕಾಯಿದೆಯ ಸೆಕ್ಷನ್ 134(5) ರ ಉಪ-ಕಲಂ (ಇ) ಅನ್ವಯಿಸುವುದಿಲ್ಲ; ಮತ್ತು

ಎಫ್. ಎಲ್ಲಾ ಅನ್ವಯವಾಗುವ ಕಾನೂನುಗಳ ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಕರು ಸರಿಯಾದ ವ್ಯವಸ್ಥೆಗಳನ್ನು ರೂಪಿಸಿದ್ದಾರೆ ಮತ್ತು ಅಂತಹ ವ್ಯವಸ್ಥೆಗಳು ಸಮರ್ಪಕವಾಗಿವೆ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

**22. ಕಂಪನಿಗಳ ಕಾಯಿದೆ, 2013 ರ ವಿಭಾಗ 186 ರ ಅಡಿಯಲ್ಲಿ ಸಾಲಗಳು, ಖಾತರಿಗಳು ಮತ್ತು ಹೂಡಿಕೆಗಳ ವಿವರಗಳು**

ವರ್ಷದಲ್ಲಿ, ಸೆಕ್ಷನ್ 186 ರ ಅಡಿಯಲ್ಲಿ ಕಂಪನಿಯು ಯಾವುದೇ ಸಾಲಗಳು, ಗ್ಯಾರಂಟಿಗಳು ಅಥವಾ ಹೂಡಿಕೆ ಮಾಡಿರುವುದಿಲ್ಲ. ಆದ್ದರಿಂದ ಈ ವಿಭಾಗದ ಅಡಿಯಲ್ಲಿ ವಿವರಗಳನ್ನು ಒದಗಿಸಲಾಗಿಲ್ಲ.

**23. ಸಂಬಂಧಿತ ಪಾರ್ಟಿಗಳೊಂದಿಗಿನ ಒಪ್ಪಂದಗಳು ಅಥವಾ ವ್ಯವಸ್ಥೆಗಳ ವಿವರಗಳು**

ಕಂಪನಿಗಳ ಕಾಯಿದೆ, 2013 ರ ವಿಭಾಗ 188 ರ ನಿಬಂಧನೆಗಳ ಪ್ರಕಾರ ಕಂಪನಿಯು ಸಂಬಂಧಿತ ಪಾರ್ಟಿಗಳೊಂದಿಗೆ ಕೆಲವು ಒಪ್ಪಂದವನ್ನು ಮಾಡಿಕೊಂಡಿದೆ. ಅದರ ವಿವರಗಳನ್ನು ಫಾರ್ಮ್-AOC-2 ರಲ್ಲಿ ಅನುಬಂಧ-I ನಂತೆ ಲಗತ್ತಿಸಲಾಗಿದೆ.

**24. ಆರ್ಥಿಕ ವರ್ಷದ ಅಂತ್ಯ ಮತ್ತು ಈ ವರದಿಯ ದಿನಾಂಕದ ನಡುವೆ ಕಂಪನಿಯ ಹಣಕಾಸಿನ ಸ್ಥಿತಿಗತಿ ಮೇಲೆ ಪರಿಣಾಮ ಬೀರುವ ವಸ್ತು ಬದಲಾವಣೆಗಳು ಮತ್ತು ಬದಲಾವಣೆಗಳು:**

ಹಣಕಾಸು ವರ್ಷದ ಅಂತ್ಯ ಮತ್ತು ಈ ವರದಿಯ ದಿನಾಂಕದ ನಡುವೆ ಕಂಪನಿಯ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರುವ ಯಾವುದೇ ವಸ್ತು ಬದಲಾವಣೆಗಳು ಸಂಭವಿಸಿಲ್ಲ.

**25. ಇಂಧನ ಸಂರಕ್ಷಣೆ, ತಂತ್ರಜ್ಞಾನ ಬಳಕೆ, ವಿದೇಶಿ ವಿನಿಮಯ ಗಳಿಕೆಗಳು ಮತ್ತು ಹೊರಹೋಗುವಿಕೆ**

**(ಎ) ಇಂಧನ ಸಂರಕ್ಷಣೆ -**

(i) ಇಂಧನ ಸಂರಕ್ಷಣೆಯ ಕುರಿತು ತೆಗೆದುಕೊಂಡ ಕ್ರಮಗಳು ಅಥವಾ ಪ್ರಭಾವ;

ಕಂಪನಿಯು ಇಂಧನ ಬಳಕೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಇಂಧನ ಬಳಕೆಗೆ ಸಂಬಂಧಿಸಿದ ವೆಚ್ಚಗಳು ತುಂಬಾ ಕಡಿಮೆ ಇವೆ.

ಕಂಪನಿಯ ಕಾರ್ಯಾಚರಣೆಗಳು ಗರಿಷ್ಠ ಬಳಕೆ ಮತ್ತು ಇಂಧನದ ಗರಿಷ್ಠ ಉಳಿತಾಯವನ್ನು ಸಾಧಿಸುವ ರೀತಿಯಲ್ಲಿ ನಡೆಸಲ್ಪಡುತ್ತವೆ ಎಂದು ಕಂಪನಿ ಖಚಿತಪಡಿಸುತ್ತದೆ.

(ii) ಪರ್ಯಾಯ ಇಂಧನ ಮೂಲಗಳನ್ನು ಬಳಸಿಕೊಳ್ಳಲು ತೆಗೆದುಕೊಂಡ ಕ್ರಮಗಳು;

ಕೆಲಸದ ಸ್ವರೂಪವನ್ನು ಪರಿಗಣಿಸಿ, ಪರ್ಯಾಯ ಇಂಧನ ಮೂಲದ ಅಗತ್ಯವಿಲ್ಲ. ಆದ್ದರಿಂದ ಕಂಪನಿಯು ಪರ್ಯಾಯ ಇಂಧನ ಮೂಲಗಳನ್ನು ಬಳಸಿಕೊಳ್ಳಲು ಯಾವುದೇ ಕ್ರಮಗಳನ್ನು ಆರಂಭಿಸಿಲ್ಲ.

(iii) ಇಂಧನ ಸಂರಕ್ಷಣಾ ಸಾಧನಗಳ ಮೇಲಿನ ಬಂಡವಾಳ ಹೂಡಿಕೆ;

(iv) ಕಂಪನಿಯ ಕಾರ್ಯಚಟುವಟಿಕೆಗಳು ಇಂಧನರಹಿತವಾದ ಕಾರಣ, ಕಂಪನಿಯು ಇಂಧನ ಸಮರ್ಥ ಉಪಕರಣಗಳ ಮೇಲೆ ಯಾವುದೇ ಬಂಡವಾಳ ಹೂಡಿಕೆಯನ್ನು ಮಾಡಿಲ್ಲ.

(ಬಿ) ತಂತ್ರಜ್ಞಾನ ಬಳಕೆ-

(i) ತಂತ್ರಜ್ಞಾನ ಬಳಕೆ ಸಂಬಂಧವಾಗಿ ಮಾಡಿದ ಪ್ರಯತ್ನಗಳು;

ಕಂಪನಿಯಲ್ಲಿ ನಿರಂತರ ಮೇಲ್ವಿಚಾರಣೆ ಮತ್ತು ತಂತ್ರಜ್ಞಾನದ ಉನ್ನತೀಕರಣ ನಡೆಯುತ್ತಿದೆ. ಇತ್ತೀಚಿನ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವುದು ಕಂಪನಿಯ ಪ್ರಯತ್ನವಾಗಿದೆ.

ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಡೆಸುತ್ತಿರುವ ಪ್ರಯತ್ನಗಳು ಕಂಪನಿಯ ದಕ್ಷತೆ, ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಸುಧಾರಿಸಲು, ಪ್ರಕ್ರಿಯೆಯಲ್ಲಿ ಸುಧಾರಣೆಗಳು ಮತ್ತು ಸುಧಾರಿತ ಸೂತ್ರೀಕರಣದ ಪ್ರಕಾರಗಳನ್ನು ಬಲಪಡಿಸಲು ನಿರಂತರ ಪ್ರಯತ್ನ ನಡೆಸುವುದನ್ನೂ ಒಳಗೊಂಡಿದೆ..

(ii) ಪಡೆದ ಪ್ರಯೋಜನಗಳು;

ವೆಚ್ಚದಲ್ಲಿ ಕಡಿತೆ ಮತ್ತು ಸುಧಾರಿತ ದಕ್ಷತೆಯಿಂದ ಕಂಪನಿಯು ಆದಾಯ ಪಡೆದಿದೆ.

(iii) ಆಮದು ಮಾಡಿಕೊಂಡ ತಂತ್ರಜ್ಞಾನ, ಸಂದರ್ಭದಲ್ಲಿ, ಯಾವುದಾದರೂ ಇದ್ದರೆ;

ಕಂಪನಿಯು ತನ್ನ ಸೇವೆಗಳ ಉತ್ಪಾದಕತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸುವುದನ್ನು ಮುಂದುವರಿಸಿದೆ. ಕಂಪನಿಯ ಕಾರ್ಯಾಚರಣೆಗಳಿಗೆ ತಂತ್ರಜ್ಞಾನದ ಗಮನಾರ್ಹ ಆಮದು ಅಗತ್ಯವಿಲ್ಲ.

(ಎ) ಆಮದು ಮಾಡಿಕೊಂಡ ತಂತ್ರಜ್ಞಾನದ ವಿವರಗಳು: ಇಲ್ಲ

(ಬಿ) ಆಮದು ಮಾಡಿದ ವರ್ಷ: ಇಲ್ಲ

(ಸಿ) ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆಯೇ: ಇಲ್ಲ

(ಡಿ) ಸಂಪೂರ್ಣವಾಗಿ ಬಳಸಿಕೊಳ್ಳದಿದ್ದಲ್ಲಿ, ಬಳಸಿಕೊಳ್ಳಲು ನಡೆಯದ ಪ್ರದೇಶಗಳು ಮತ್ತು ಕಾರಣಗಳು: ಇಲ್ಲ

(iv) ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲಿನ ಖರ್ಚು: ಶೂನ್ಯ

(ಸಿ) ವಿದೇಶಿ ವಿನಿಮಯ ಗಳಿಕೆಗಳು ಮತ್ತು ನಿಜವಾದ ಒಳಹರಿವು ಮತ್ತು ಹೊರಹೋಗುವಿಕೆ -

ವಿದೇಶಿ ವಿನಿಮಯ ಗಳಿಕೆ ಮತ್ತು ಹೊರಹೋಗುವಿಕೆಗೆ ಸಂಬಂಧಿಸಿದಂತೆ ಮಾಹಿತಿ:

| ವಿವರ        | ಪ್ರಸ್ತುತ ವರ್ಷ (ಮೊತ್ತ ರೂ.) |
|-------------|---------------------------|
| ಗಳಿಕೆ       | -                         |
| ಹೊರಹೋಗುವಿಕೆ | -                         |

26. ಅಪಾಯ ನಿರ್ವಹಣೆ ನೀತಿ

ಕಂಪನಿಯು ಯಾವುದೇ ಅಪಾಯ ನಿರ್ವಹಣಾ ನೀತಿಯನ್ನು ಹೊಂದಿಲ್ಲ ಏಕೆಂದರೆ ಕಂಪನಿಯ ಅಸ್ತಿತ್ವಕ್ಕೆ ಅಪಾಯವನ್ನು ಉಂಟುಮಾಡುವ ಅಂಶಗಳು ಬಹಳ ಕಡಿಮೆ. ಕಂಪನಿಯ ರಿಸ್ಕ್ ಮ್ಯಾನೇಜ್‌ಮೆಂಟ್ ಪ್ರಕ್ರಿಯೆಯು ಈ ಅಪಾಯಗಳನ್ನು ಸಮಯೋಚಿತ ಆಧಾರದ ಮೇಲೆ ಗುರುತಿಸಲಾಗಿದೆ ಮತ್ತು ಪರಿಹರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತದೆ.

**27. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಸಮಿತಿ ಮತ್ತು ಅದರ ನೀತಿ**

ಕಾಯಿದೆಯ ಸೆಕ್ಷನ್ 135 ರ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದ್ದರಿಂದ CSR ಸಮಿತಿ ಮತ್ತು CSR ನೀತಿಯ ಸಂಯೋಜನೆಯ ವಿವರಗಳು, ಅಂತಹ ಮೊತ್ತವನ್ನು ಖರ್ಚು ಮಾಡಲು ವಿಫಲವಾದ ಕಾರಣಗಳು ಮತ್ತು CSR ಚಟುವಟಿಕೆಗಳ ವಾರ್ಷಿಕ ವರದಿಯನ್ನು ಒದಗಿಸಲಾಗಿಲ್ಲ.

**28. ಜಾಗೃತ ವ್ಯವಸ್ಥೆಯ ಸ್ಥಾಪನೆಯ ಕುರಿತು ಬಹಿರಂಗಪಡಿಸುವಿಕೆ**

ಕಂಪನಿಗಳ (ಮಂಡಳಿ ಸಭೆಗಳು) ನಿಯಮಗಳು 2014 ರ ನಿಯಮ 7 ರೊಂದಿಗೆ ಓದಲಾದ ವಿಭಾಗ 177 ರ ಸಬ್-ಸೆಕ್ಷನ್(9) ರ ನಿಬಂಧನೆಯು ಅನ್ವಯಿಸುವುದಿಲ್ಲ. ಆದ್ದರಿಂದ ಅಂತಹ ಕಾರ್ಯವಿಧಾನದ ಸ್ಥಾಪನೆಯ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆದಾಗ್ಯೂ, ಉತ್ತಮ ಆಡಳಿತಕ್ಕಾಗಿ, ಸಾಕಷ್ಟು ಸುರಕ್ಷತೆಯೊಂದಿಗೆ ಜಾಗೃತ ವ್ಯವಸ್ಥೆಯನ್ನು ಸ್ಥಳದಲ್ಲಿ ತರಲು ನಿಮ್ಮ ಮಂಡಳಿಯು ಶ್ರಮಿಸುತ್ತಿದೆ.

**29. ಲೆಕ್ಕ ಪರಿಶೋಧಕರು ಮತ್ತು ಅವರ ವರದಿ**

**ಎ. ಶಾಸನಬದ್ಧ ಲೆಕ್ಕ ಪರಿಶೋಧಕರು:**

M/s. ಬೆಳೆಯೂರ್ ಮತ್ತು ಅಸೋಸಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್ಸ್, (FRN: 010988S) ಅವರನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಅವರು 2022-2023 ರ ಆರ್ಥಿಕ ವರ್ಷಕ್ಕೆ ಕಂಪನಿಯ ಶಾಸನಬದ್ಧ ಲೆಕ್ಕ ಪರಿಶೋಧಕರಾಗಿ ನೇಮಿಸಿದ್ದಾರೆ.

ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯ ಮುಂದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿಯ ಶಾಸನಬದ್ಧ ಲೆಕ್ಕ ಪರಿಶೋಧಕರ ಸಂಭಾವನೆಯನ್ನು ನಿಗದಿಪಡಿಸಲು ಕಂಪನಿಯ ಸದಸ್ಯರಿಗೆ ಪ್ರಸ್ತಾಪಿಸಲಾಗಿದೆ.

**ಬಿ. ಲೆಕ್ಕ ಪರಿಶೋಧಕರ ಅರ್ಹತೆ / ಹಕ್ಕು ನಿರಾಕರಣೆ / ಮೀಸಲಾತಿ / ಪ್ರತಿಕೂಲ ಟೀಕೆಗಳಿಗೆ ವಿವರಣೆಗಳು ಅಥವಾ ಅಭಿಪ್ರಾಯಗಳು**

ಲೆಕ್ಕ ಪರಿಶೋಧಕರಿಂದ ಯಾವುದೇ ಅರ್ಹತೆ / ಹಕ್ಕು ನಿರಾಕರಣೆ / ಮೀಸಲಾತಿ / ಪ್ರತಿಕೂಲ ಅಭಿಪ್ರಾಯಗಳಿಲ್ಲ. ಹಾಗಾಗಿ ನಿರ್ದೇಶಕರ ಅಭಿಪ್ರಾಯಗಳನ್ನು ನೀಡಿಲ್ಲ.

**ಸಿ. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (C&AG) ನೀಡಿದ ಅಭಿಪ್ರಾಯಗಳಿಗೆ ವಿವರಣೆಗಳು:**

C&AG ಕಂಪನಿಯ ಹಣಕಾಸು ಹೇಳಿಕೆಗಳ ಪೂರಕ ಲೆಕ್ಕ ಪರಿಶೋಧನೆ ನಡೆಸಿದೆ. ಆದಾಗ್ಯೂ, ಈ ವಿಷಯದಲ್ಲಿ ಯಾವುದೇ ಅಭಿಪ್ರಾಯಗಳು / ಟೀಕೆಗಳನ್ನು ನೀಡಲಾಗಿಲ್ಲ. ಹಾಗಾಗಿ ನಿರ್ದೇಶಕರ ಅಭಿಪ್ರಾಯಗಳನ್ನು ನೀಡಿಲ್ಲ.

**30. ಕಾರ್ಯದರ್ಶಿಯ ಲೆಕ್ಕ ಪರಿಶೋಧನೆ ಮತ್ತು ಅವರ ವರದಿ**

**ಎ. ಕಾರ್ಯದರ್ಶಿ ಲೆಕ್ಕ ಪರಿಶೋಧನೆ:**

ಸೆಕ್ರೆಟೇರಿಯಲ್ ಆಡಿಟ್‌ಗೆ ಸಂಬಂಧಿಸಿದಂತೆ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 204 ರ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಅದಕ್ಕೆ ಸಂಬಂಧಿಸಿದ ವಿವರಗಳನ್ನು ನೀಡಲಾಗಿಲ್ಲ.

**ಬಿ. ಕಂಪನಿ ಕಾರ್ಯದರ್ಶಿ ಅರ್ಹತೆಗೆ ವಿವರಣೆಗಳು ಅಥವಾ ಅಭಿಪ್ರಾಯಗಳು / ಹಕ್ಕು ನಿರಾಕರಣೆ / ಮೀಸಲಾತಿ / ಕಾರ್ಯದರ್ಶಿಯ ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರತಿಕೂಲ ಹೇಳಿಕೆಗಳು:**



ಸೆಕ್ರೆಟರಿಯಲ್ ಆಡೀಷ್ ವರದಿಯ ಸಲ್ಲಿಕೆಗೆ ಸಂಬಂಧಿಸಿದ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.

**31. ವೆಚ್ಚದ ದಾಖಲೆಗಳ ನಿರ್ವಹಣೆ ಮತ್ತು ವೆಚ್ಚ ಲೆಕ್ಕ ಪರಿಶೋಧನೆ**

ಕಂಪನಿಯ ವ್ಯವಹಾರ ಚಟುವಟಿಕೆಗಳನ್ನು ಪರಿಗಣಿಸಿ ಮತ್ತು ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 148 ರ ಸಬ್-ಸೆಕ್ಷನ್ 1 ರ ಅಡಿಯಲ್ಲಿ ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಿದ ಅನ್ವಯದ ಆಧಾರದ ಮೇಲೆ, ಅದಕ್ಕೆ ಸಂಬಂಧಿಸಿದ ಬಹಿರಂಗಪಡಿಸುವಿಕೆಯು ಅನ್ವಯಿಸುವುದಿಲ್ಲ.

**32. ಲೆಕ್ಕ ಪರಿಶೋಧಕರಿಂದ ವರದಿಯಾದ ವಂಚನೆಗಳು**

ಕಾಯಿದೆಯ ಸೆಕ್ಷನ್ 143 ರ ಸಬ್-ಸೆಕ್ಷನ್ (12) ರ ಪ್ರಕಾರ, ಲೆಕ್ಕ ಪರಿಶೋಧಕರು ಹಣಕಾಸಿನ ವರ್ಷದಲ್ಲಿ ಯಾವುದೇ ವಂಚನೆಗಳನ್ನು ವರದಿ ಮಾಡಿಲ್ಲ.

**33. ಆಡೀಷ್ ಸಮಿತಿ**

ಕಾಯಿದೆಯ ಸೆಕ್ಷನ್ 177 ರ ಸಬ್-ಸೆಕ್ಷನ್(1) ರ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಸಮಿತಿಯ ರಚನೆ ಮತ್ತು ಅದರ ಶಿಫಾರಸುಗಳ ವಿವರಗಳನ್ನು ನೀಡಲಾಗಿಲ್ಲ.

**34. ಉದ್ಯೋಗಿಗಳ ವಿವರಗಳು**

ಕಾಯಿದೆಯ ಸೆಕ್ಷನ್ 197 (12) ರ ಅಡಿಯಲ್ಲಿ ಅಗತ್ಯವಿರುವ ಸಂಭಾವನೆ ಮತ್ತು ಉದ್ಯೋಗಿಗಳ ಇತರ ವಿವರಗಳಿಗೆ ಸಂಬಂಧಿಸಿದ ಬಹಿರಂಗಪಡಿಸುವಿಕೆಗಳು, ಕಂಪನಿಗಳ ನಿಯಮ 5 (ವ್ಯವಸ್ಥಾಪಕ ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮಗಳು, 2014 ರೊಂದಿಗೆ ಓದಲು ಅನ್ವಯಿಸುವುದಿಲ್ಲ.

**35. ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ಅಡಿಯಲ್ಲಿ ಬಹಿರಂಗಪಡಿಸುವಿಕೆಗಳು**

ಕಂಪನಿಯು ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ರ ಅಡಿಯಲ್ಲಿ ಆಂತರಿಕ ದೂರುಗಳ ಸಮಿತಿಯನ್ನು ರಚಿಸಿಲ್ಲ.

**36. ದಿವಾಳತನ ಮತ್ತು ದಿವಾಳತನ ಸಂಹಿತೆ, 2016ರ ಅಡಿಯಲ್ಲಿನ ಪ್ರಕ್ರಿಯೆಗಳ ವಿವರಗಳು**

ಕಂಪನಿಯು ದಿವಾಳತನ ಮತ್ತು ದಿವಾಳತನ ಸಂಹಿತೆ, 2016 ರ ಅಡಿಯಲ್ಲಿ ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ ಮತ್ತು ಕಂಪನಿಯ ಹೆಸರಿನಲ್ಲಿ ಪ್ರಾಧಿಕಾರದ ಮುಂದೆ ಯಾವುದೇ ಅರ್ಜಿಗಳು ಬಾಕಿ ಉಳಿದಿಲ್ಲ.

**37. ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲಗಳನ್ನು ಪಡೆಯುವ ಸಮಯದಲ್ಲಿ ಒಂದು ಬಾರಿಯ ಇತ್ಯರ್ಥ ಮತ್ತು ಮೌಲ್ಯಮಾಪನದ ಸಮಯದಲ್ಲಿ ಮೌಲ್ಯಮಾಪನದ ವ್ಯತ್ಯಾಸದ ಮೊತ್ತದ ವಿವರಗಳು**

ಕಂಪನಿಯು ತನ್ನ ಯಾವುದೇ ಸಾಲದಾತರೊಂದಿಗೆ ಯಾವುದೇ ಒಂದು ಬಾರಿ ಇತ್ಯರ್ಥ ಮಾಡಿಲ್ಲ. ಆದ್ದರಿಂದ, ಒಂದು-ಬಾರಿ ಇತ್ಯರ್ಥದ ಸಮಯದಲ್ಲಿ ಮಾಡಿದ ಮೌಲ್ಯಮಾಪನದ ಮೊತ್ತ ಮತ್ತು ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ತೆಗೆದುಕೊಳ್ಳುವಾಗ ಮಾಡಿದ ಮೌಲ್ಯಮಾಪನ ಮತ್ತು ಅದರ ಕಾರಣಗಳ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿದ ಬಹಿರಂಗಪಡಿಸುವಿಕೆ ಅನ್ವಯಿಸುವುದಿಲ್ಲ.

**38. ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ಮೊತ್ತಗಳು ಮತ್ತು ಷೇರುಗಳ ವರ್ಗಾವಣೆ:**

ನಿಮ್ಮ ಕಂಪನಿಯು ಏಳು ವರ್ಷಗಳಲ್ಲಿ ಕ್ಲೈಮ್ ಮಾಡದ ಅಥವಾ ಪಾವತಿಯಾಗದೇ ಇರುವ ಹಣವನ್ನು ಉಳಿಸಿಕೊಂಡಿಲ್ಲ. ಆದ್ದರಿಂದ, ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ (IEPF) ವರ್ಗಾಯಿಸಬೇಕಾದ ಯಾವುದೇ ಮೊತ್ತ ಇಲ್ಲ.

ಇದಲ್ಲದೆ, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ICSI) ಹೊರಡಿಸಿದ ಸೆಕ್ರೆಟರಿ ಸ್ಟಾಂಡರ್ಡ್ 4 ರ ಅಡಿಯಲ್ಲಿ ಅಗತ್ಯವಿರುವಂತೆ, ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ಮೊತ್ತಗಳು ಮತ್ತು ಷೇರುಗಳ ವರ್ಗಾವಣೆಗೆ ಸಂಬಂಧಿಸಿದಂತೆ ಬಹಿರಂಗಪಡಿಸುವಿಕೆಯು ಕಂಪನಿಗೆ ಅನ್ವಯಿಸುವುದಿಲ್ಲ.

**39. ಕೃತಜ್ಞತೆ**

ನಿಮ್ಮ ನಿರ್ದೇಶಕರು ಬ್ಯಾಂಕ್‌ಗಳು, ವ್ಯಾಪಾರ ಸಹವರ್ತಿಗಳು, ಸಲಹೆಗಾರರು, ವಿವಿಧ ಸರ್ಕಾರಿ ಅಧಿಕಾರಿಗಳು, ಗ್ರಾಹಕರು, ಮಾರಾಟಗಾರರು, ಸಹವರ್ತಿಗಳು, ಸೇವಾ ಪೂರೈಕೆದಾರರು ಮತ್ತು ಸದಸ್ಯರಿಗೆ ವರ್ಷದಲ್ಲಿ ಕಂಪನಿಯ ಚಟುವಟಿಕೆಗಳಿಗೆ ನೀಡಿದ ನಿರಂತರ ಬೆಂಬಲಕ್ಕಾಗಿ ತಮ್ಮ ಪ್ರಾಮಾಣಿಕ ಧನ್ಯವಾದಗಳನ್ನು ದಾಖಲಿಸುತ್ತಾರೆ. ನಿಮ್ಮ ನಿರ್ದೇಶಕರು ತಮ್ಮ ಮೌಲ್ಯಯುತ ಸಹಕಾರಕ್ಕಾಗಿ ಭಾರತದ ಕಂಪ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ. ಕಂಪನಿಗೆ ನೀಡಿದ ಸಹಕಾರಕ್ಕಾಗಿ ಕರ್ನಾಟಕ ಸರ್ಕಾರ, DHI, GOI, KIADB, ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್‌ಗೆ ನಿರ್ದೇಶಕರು ಕೃತಜ್ಞರಾಗಿದ್ದಾರೆ.

ನಿಮ್ಮ ನಿರ್ದೇಶಕರು ಕಂಪನಿಯ ಕಾರ್ಯನಿರ್ವಾಹಕರು, ಸಿಬ್ಬಂದಿ ಮತ್ತು ಕೆಲಸಗಾರರ ಬದ್ಧತೆಯ ಸೇವೆಗಳಿಗೆ ತಮ್ಮ ಮೆಚ್ಚುಗೆಯನ್ನು ದಾಖಲಿಸಲು ಬಯಸುತ್ತಾರೆ.

**ಮಂಡಳಿಯ ಪರವಾಗಿ**

**ತುಮಕೂರು ಮಷಿನ್ ಟೂಲ್ ಪಾರ್ಕ್**

ಸಹಿ/-

ಇ.ವಿ. ರಮಣ ರೆಡ್ಡಿ, ಐಎಎಸ್

ನಿರ್ದೇಶಕ

DIN: 02935216

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,  
C&I ಇಲಾಖೆ, ಕೊಠಡಿ ಸಂಖ್ಯೆ. 106, ವಿಕಾಸಸೌಧ,  
ಬೆಂಗಳೂರು- 560001, ಕರ್ನಾಟಕ, ಭಾರತ

ಸಹಿ/-

ಆರ್. ಗಿರೀಶ್, ಐಎಎಸ್

ನಿರ್ದೇಶಕ ಮತ್ತು ಸಿಇಒ

DIN: 07637253

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು  
ಕಾರ್ಯನಿರ್ವಾಹಕ ಸದಸ್ಯರು, ಕರ್ನಾಟಕ ಕೈಗಾರಿಕಾ  
ಪ್ರದೇಶಗಳ ಅಭಿವೃದ್ಧಿ ಮಂಡಳಿ,  
ಖನಿಜ ಭವನ, ಬೆಂಗಳೂರು- 560001, ಕರ್ನಾಟಕ, ಭಾರತ

ದಿನಾಂಕ: 13/12/2022

ಸ್ಥಳ: ಬೆಂಗಳೂರು

ಅನುಬಂಧ-I

ಫಾರ್ಮ್ ನಂ. AOC - 2

(ಅಧಿನಿಯಮ 134 ರ ಸಬ್-ಸೆಕ್ಷನ್ (3) ರ ಷರತ್ತು (h) ಮತ್ತು ಕಂಪನಿಗಳ (ಖಾತೆಗಳು) ನಿಯಮಗಳು, 2014 ರ ನಿಯಮ 8 (2) ಗೆ ಅನುಸಾರವಾಗಿ) ವಿವರ ವಿವರಣೆ

ಕಂಪನಿಗಳ ಕಾಯ್ದೆ, 2013 ರ ಸೆಕ್ಷನ್ 188 ರ ಸಬ್-ಸೆಕ್ಷನ್ (1) ರಲ್ಲಿ ಉಲ್ಲೇಖಿಸಲಾದ ಸಂಬಂಧಿತ ಪಾರ್ಟಿಗಳೊಂದಿಗೆ ಕೆಲವು ದೀರ್ಘವಾದ ವಹಿವಾಟು ಸೇರಿದಂತೆ, ಕಂಪನಿಯು ಮಾಡಿಕೊಂಡ ಮೂರನೇ ನಿಬಂಧನೆಯ ಅಡಿಯಲ್ಲಿ ಒಪ್ಪಂದಗಳು / ವ್ಯವಸ್ಥೆಗಳ ವಿವರಗಳ ಬಹಿರಂಗಪಡಿಸುವಿಕೆಗಾಗಿ ನಮೂದು

1. ಒಪ್ಪಂದಗಳು ಅಥವಾ ವ್ಯವಸ್ಥೆಗಳು ಅಥವಾ ವಹಿವಾಟುಗಳ ವಿವರಗಳು ಸುದೀರ್ಘತೆಯ ಆಧಾರದ ಮೇಲೆ: ಇಲ್ಲ
2. ಕರಾರುಗಳ ವಿವರಗಳು ಅಥವಾ ಏರ್ಪಾಡು ಅಥವಾ ಸುದೀರ್ಘತೆಯ ಆಧಾರದ ಮೇಲೆ ವಹಿವಾಟುಗಳು:

| ಕ್ರ. ಸಂ. | ವಿವರ  | ವಿವರಣೆ   |
|----------|---|--|
| ಎ)       | ಸಂಬಂಧಿತ ಪಾರ್ಟಿ ಹೆಸರು (ಗಳು) ಮತ್ತು ಸಂಬಂಧದ ಸ್ವರೂಪ  | ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ<br>ಕಂಪನಿಯಲ್ಲಿ 99.99% ಷೇರುಗಳನ್ನು ಹೊಂದಿರುವ ಕಾರ್ಪೊರೇಟ್ ಸಂಸ್ಥೆ   |
| ಬಿ)      | ಒಪ್ಪಂದಗಳು / ವ್ಯವಸ್ಥೆಗಳು / ವಹಿವಾಟುಗಳ ಸ್ವರೂಪ  | ಬಾಡಿಗೆ ಪಾವತಿ   |
| ಸಿ)      | ಒಪ್ಪಂದಗಳು / ವ್ಯವಸ್ಥೆಗಳು / ವಹಿವಾಟುಗಳ ಅವಧಿ  | ಒಪ್ಪಂದ ಚಾಲ್ತಿಯಲ್ಲಿದೆ   |
| ಡಿ)      | ಪ್ರಕರಣದ ಆಧಾರದ ಮೇಲೆ ಯಾವುದೇ ಚಾಲ್ತಿಯಲ್ಲಿರುವ ಒಪ್ಪಂದವಾಗಿದ್ದರೆ, ಮೌಲ್ಯವನ್ನು ಒಳಗೊಂಡಂತೆ ಒಪ್ಪಂದಗಳು ಅಥವಾ ವ್ಯವಸ್ಥೆಗಳು ಅಥವಾ ವಹಿವಾಟುಗಳ ಪ್ರಮುಖ ನಿಯಮಗಳು | ಕೇಸ್ ಟು ಕೇಸ್ ಆಧಾರದಲ್ಲಿ ಚಾಲ್ತಿಯಲ್ಲಿರುವ ಒಪ್ಪಂದ   |
| ಇ)       | ಮಂಡಳಿಯಿಂದ ಅನುಮೋದನೆಯ ದಿನಾಂಕ(ಗಳು)   | ಮಂಡಳಿಯಿಂದ ಅನುಮೋದನೆಯು ಯಾವುದೇ ವಹಿವಾಟುಗಳು ಸುದೀರ್ಘ ಬೆಲೆಯಲ್ಲಿ ಮತ್ತು ಸಾಮಾನ್ಯ ವ್ಯವಹಾರದ ಕೋರ್ಸ್‌ನಲ್ಲಿದ್ದರೆ ಅಗತ್ಯವಿರುತ್ತದೆ. ಆದ್ದರಿಂದ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 188 ರ ಸಬ್-ಸೆಕ್ಷನ್ 1 ರ 4 ನೇ ನಿಬಂಧನೆಯ ಪ್ರಕಾರ ಅನುಮೋದನೆಯು ಅನ್ವಯಿಸುವುದಿಲ್ಲ. |
| ಎಫ್)     | ಮುಂಗಡವಾಗಿ ಪಾವತಿಸಿದ ಮೊತ್ತ, ಯಾವುದಾದರೂ ಇದ್ದಲ್ಲಿ  | ಇಲ್ಲ   |

ಮಂಡಳಿಯ ಪರವಾಗಿ  
ತುಮಕೂರು ಮಷಿನ್ ಟೂಲ್ ಪಾರ್ಕ್

ಸಹಿ/-

ಇ.ವಿ. ರಮಣ ರೆಡ್ಡಿ, ಐಎಎಸ್  
ನಿರ್ದೇಶಕ

DIN: 02935216

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,  
C&I ಇಲಾಖೆ, ಕೊಠಡಿ ಸಂಖ್ಯೆ. 106, ವಿಕಾಸಸೌಧ,  
ಬೆಂಗಳೂರು- 560001, ಕರ್ನಾಟಕ, ಭಾರತ

ಸಹಿ/-

ಆರ್. ಗಿರೀಶ್, ಐಎಎಸ್  
ನಿರ್ದೇಶಕ ಮತ್ತು ಸಿಇಒ

DIN: 07637253

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು  
ಕಾರ್ಯನಿರ್ವಾಹಕ ಸದಸ್ಯರು, ಕರ್ನಾಟಕ ಕೈಗಾರಿಕಾ  
ಪ್ರದೇಶಗಳ ಅಭಿವೃದ್ಧಿ ಮಂಡಳಿ,  
ಖನಿಜ ಭವನ, ಬೆಂಗಳೂರು- 560001, ಕರ್ನಾಟಕ, ಭಾರತ

ದಿನಾಂಕ: 13/12/2022

ಸ್ಥಳ: ಬೆಂಗಳೂರು

## ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಇವರಿಗೆ,

ಸದಸ್ಯರು, ತುಮಕೂರು ಮಷಿನ್ ಟೂಲ್ ಪಾರ್ಕ್

ಹಣಕಾಸಿನ ಹೇಳಿಕೆಗಳ ಲೆಕ್ಕ ಪರಿಶೋಧನೆಯ ವರದಿ

ಅಭಿಪ್ರಾಯ

ನಾವು ತುಮಕೂರು ಮಷಿನ್ ಟೂಲ್ ಪಾರ್ಕ್‌ನ (ಕಂಪನಿ) ಮಹತ್ತರವಾದ ಲೆಕ್ಕನಿರ್ವಹಣೆ ನೀತಿಗಳು ಮತ್ತು ಇತರೆ ವಿವರಣಾತ್ಮಕ ಮಾಹಿತಿ ಸೇರಿದಂತೆ 31 ನೇ ಮಾರ್ಚ್ 2022 ರಂದು ಇದ್ದಂತೆ ಸ್ಥಿತಿ ವಿವರಣಾ ಪಟ್ಟಿ, ಇದೇ ದಿನಾಂಕಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ತಃಖ್ತೆ ಮತ್ತು ನಗದು ಹರಿವಿನ ವಿವರ ಒಳಗೊಂಡಂತೆ ಇದರೊಡನಿರುವ ಹಣಕಾಸಿನ ಹೇಳಿಕೆಗಳ ಲೆಕ್ಕಪರಿಶೋಧನೆ ಮಾಡಿದ್ದೇವೆ.

ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿಗೆ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ, ಮೇಲಿನ ಹಣಕಾಸಿನ ಹೇಳಿಕೆಗಳು ಕಂಪನಿಗಳ ಕಾಯಿದೆ, 2013 ('ದಿ ಆ್ಯಕ್ಟ್') ಮೂಲಕ ಅಗತ್ಯವಿರುವ ಮಾಹಿತಿಯನ್ನು ಅಗತ್ಯವಿರುವ ರೀತಿಯಲ್ಲಿ ನೀಡುತ್ತವೆ ಮತ್ತು ಕಾಯಿದೆಯ ಸೆಕ್ಷನ್ 133 ರ ಅಡಿಯಲ್ಲಿ ಸೂಚಿಸಲಾದ ಲೆಕ್ಕ ಪರಿಶೋಧಕ ಮಾನದಂಡಗಳು, ಕಂಪನಿಗಳ (ಲೆಕ್ಕಪತ್ರ ಮಾನದಂಡಗಳು) ನಿಯಮಗಳು, 2015, ತಿದ್ದುಪಡಿ ('ಲೆಕ್ಕಪತ್ರ ಮಾನದಂಡಗಳು') ಮತ್ತು ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಇತರ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಕಂಪನಿಯ ವ್ಯವಹಾರವು 31 ಮಾರ್ಚ್ 2022 ಮತ್ತು ಆ ದಿನಾಂಕದಂದು ಕೊನೆಗೊಂಡ ವರ್ಷದ ನಗದು ಹರಿವಿನ ಕುರಿತು ನಿಜವಾದ ಮತ್ತು ನ್ಯಾಯೋಚಿತವಾದ ಮಾಹಿತಿಯನ್ನು ನೀಡಿವೆ.

ಅಭಿಪ್ರಾಯಕ್ಕೆ ಆಧಾರ

ಕಾಯಿದೆಯ ಸೆಕ್ಷನ್ 143(10) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕ ಪರಿಶೋಧನೆಯ ಮಾನದಂಡಗಳಿಗೆ (SAs) ಅನುಸಾರವಾಗಿ ನಾವು ಹಣಕಾಸಿನ ಹೇಳಿಕೆಗಳ ಆಡಿಟ್ ಅನ್ನು ನಡೆಸಿದ್ದೇವೆ. ಆ ಮಾನದಂಡಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ನಮ್ಮ ವರದಿಯ ಹಣಕಾಸು ಹೇಳಿಕೆಗಳ ಲೆಕ್ಕ ಪರಿಶೋಧನೆಯ ಲೆಕ್ಕ ಪರಿಶೋಧಕರ ಜವಾಬ್ದಾರಿಯಲ್ಲಿ ವಿವರಿಸಲಾಗಿದೆ. ಇನ್‌ಟೆಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಪ್ರಕಟಿಸಿರುವ ನೀತಿ ಸಂಹಿತೆಯ ಅನುಸಾರವಾಗಿ ನಾವು ಕಂಪನಿಯಿಂದ ಸ್ವತಂತ್ರರಾಗಿದ್ದೇವೆ ಮತ್ತು ಕಾಯಿದೆಯ ನಿಬಂಧನೆಗಳು ಮತ್ತು ಮಾಡಿದ ನಿಯಮಗಳ ಅಡಿಯಲ್ಲಿ ಹಣಕಾಸಿನ ಹೇಳಿಕೆಗಳ ನಮ್ಮ ಆಡಿಟ್‌ಗೆ ಸಂಬಂಧಿಸಿದ ನೈತಿಕ ಅವಶ್ಯಕತೆಗಳೊಂದಿಗೆ ನಾವು ಸ್ವತಂತ್ರರಾಗಿದ್ದೇವೆ. ಅದರ ಅಡಿಯಲ್ಲಿ, ಮತ್ತು ಈ ಅವಶ್ಯಕತೆಗಳು ಮತ್ತು ICAI ಯ ನೀತಿ ಸಂಹಿತೆಗೆ ಅನುಗುಣವಾಗಿ ನಾವು ನಮ್ಮ ಇತರ ನೈತಿಕ ಜವಾಬ್ದಾರಿಗಳನ್ನು ಪೂರೈಸಿದ್ದೇವೆ. ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಆಡಿಟ್ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಮ್ಮಿಂದ ಪಡೆದ ಆಡಿಟ್ ಪುರಾವೆಗಳು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

ಹಣಕಾಸಿನ ಹೇಳಿಕೆಗಳು ಹೊರತುಪಡಿಸಿದ ಇತರ ಮಾಹಿತಿ ಮತ್ತು ಲೆಕ್ಕ ಪರಿಶೋಧಕರ ವರದಿ

ಇತರ ಮಾಹಿತಿಯು ನಿರ್ದೇಶಕರ ವರದಿಯಲ್ಲಿ ಒಳಗೊಂಡಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ, ಆದರೆ ಹಣಕಾಸಿನ ಹೇಳಿಕೆಗಳು ಮತ್ತು ನಮ್ಮ ಲೆಕ್ಕ ಪರಿಶೋಧಕರ ವರದಿಯನ್ನು ಒಳಗೊಂಡಿರುವುದಿಲ್ಲ. ಹಣಕಾಸಿನ ಹೇಳಿಕೆಗಳ ಕುರಿತು ನಮ್ಮ ಅಭಿಪ್ರಾಯವು ಇತರ ಮಾಹಿತಿಯನ್ನು ಒಳಗೊಂಡಿರುವುದಿಲ್ಲ ಮತ್ತು ನಾವು ಯಾವುದೇ ರೀತಿಯ ಭರವಸೆಯ ತೀರ್ಮಾನವನ್ನು ವ್ಯಕ್ತಪಡಿಸುವುದಿಲ್ಲ.

ಹಣಕಾಸಿನ ಹೇಳಿಕೆಗಳ ನಮ್ಮ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ, ಇತರ ಮಾಹಿತಿಯನ್ನು ಓದುವುದು ನಮ್ಮ ಜವಾಬ್ದಾರಿಯಾಗಿದೆ. ಮತ್ತು ಹಾಗೆ ಮಾಡುವಾಗ, ಇತರ ಮಾಹಿತಿಯು ಹಣಕಾಸಿನ ಹೇಳಿಕೆಗಳಿಗೆ ಅಥವಾ ಲೆಕ್ಕ ಪರಿಶೋಧನೆಯಲ್ಲಿ ಪಡೆದ ನಮ್ಮ ಜ್ಞಾನದ ಅಧಾರದಲ್ಲಿ, ಇತರ ಮಾಹಿತಿಯು ಹಣಕಾಸು ಹೇಳಿಕೆಗಳ ಜತೆ ಅಸಮಂಜಸವಾಗಿದೆ ಅಥವಾ ತಪ್ಪಾಗಿ ತೋರುತ್ತಿದೆ ಎಂದು ನಾವು ಪರಿಗಣಿಸಿದರೆ, ನಾವು ನಿರ್ವಹಿಸಿದ ಕೆಲಸದ ಆಧಾರದ ಮೇಲೆ, ನಾವು ಆ ಸತ್ಯವನ್ನು ವರದಿ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ನಾವು ವರದಿ ಮಾಡಲು ಏನೂ ಇಲ್ಲ.

ಆಡಳಿತ ಮಂಡಳಿ ಮತ್ತು ಹಣಕಾಸಿನ ಹೇಳಿಕೆಗಾಗಿ ಆಡಳಿತದ ಹೊಣೆ ಹೊತ್ತಿರುವವರ ಹೊಣೆಗಾರಿಕೆಗಳು

ಕಂಪನಿಯ ನಿರ್ದೇಶಕರ ಮಂಡಳಿಯು ಈ ಹಣಕಾಸು ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್ 134(5) ರಲ್ಲಿ ಹೇಳಲಾದ ವಿಷಯಗಳಿಗೆ ಜವಾಬ್ದಾರಾಗಿರುತ್ತದೆ. ಇದು ಕಂಪನಿಯ ಹಣಕಾಸಿನ ಸ್ಥಿತಿ, ಹಣಕಾಸಿನ ಕಾರ್ಯಕ್ಷಮತೆ ಮತ್ತು ನಗದು ಹರಿವಿನ ನಿಜವಾದ ಮತ್ತು ನ್ಯಾಯೋಚಿತ ನೋಟವನ್ನು ನೀಡುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕ ಪರಿಶೋಧಕ ಮಾನದಂಡಗಳು ಮತ್ತು ಇತರ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ. ಈ ಜವಾಬ್ದಾರಿಯು ಕಂಪನಿಯ ಆಸ್ತಿಗಳನ್ನು ರಕ್ಷಿಸಲು ಮತ್ತು ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆಯನ್ನು ಒಳಗೊಂಡಿದೆ; ಸರಿಯಾದ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅನ್ವಯ; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಪುಗಳು ಮತ್ತು ಅಂದಾಜುಗಳನ್ನು ಮಾಡುವುದು; ಮತ್ತು ಸಮರ್ಪಕವಾದ ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ, ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು, ಹಣಕಾಸು ಹೇಳಿಕೆಯ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದೆ. ಇದು ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುತ್ತದೆ ಮತ್ತು ವಂಚನೆ ಅಥವಾ ದೋಷದಿಂದ, ವಸ್ತುನಿಷ್ಠ ತಪ್ಪು ಗ್ರಹಿಕೆಯಿಂದ ಮುಕ್ತವಾಗಿದೆ.

ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸುವಾಗ, ಆಡಳಿತ ಮಂಡಳಿಯು ಕಂಪನಿಯನ್ನು ದಿವಾಳಿ ಎಂದು ಘೋಷಿಸಲು ಅಥವಾ ಸ್ಥಗಿತಗೊಳಿಸಲು ಉದ್ದೇಶಿಸಿದ ಹೊರತು, ಪ್ರಸ್ತುತ ಕಾಳಜಿಗೆ ಅನುಗುಣವಾಗಿ ಸಂಬಂಧಿಸಿದ ವಿಷಯಗಳನ್ನು ಬಹಿರಂಗಪಡಿಸುವುದು ಮತ್ತು ಲೆಕ್ಕ ಪರಿಶೋಧನೆಯ ಪ್ರಸ್ತುತ ಕಾಳಜಿಗೆ ಆಧಾರವನ್ನು ಬಳಸಿಕೊಂಡು ಮುಂದುವರಿಯುವ ಕಂಪನಿಯ ಸಾಮರ್ಥ್ಯವನ್ನು ನಿರ್ಣಯಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಕಾರ್ಯಾಚರಣೆಗಳು, ಅಥವಾ ಹಾಗೆ ಮಾಡುವುದನ್ನು ಬಿಟ್ಟು ವಾಸ್ತವಿಕ ಪರ್ಯಾಯವಿಲ್ಲ.

ಕಂಪನಿಯ ಹಣಕಾಸು ವರದಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ನಿರ್ದೇಶಕರ ಮಂಡಳಿಯು ಹೊಂದಿದೆ.

**ಹಣಕಾಸಿನ ಹೇಳಿಕೆಗಳ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ಜವಾಬ್ದಾರಿ**

ನಮ್ಮ ಉದ್ದೇಶಗಳು ಒಟ್ಟಾರೆಯಾಗಿ ಹಣಕಾಸಿನ ಹೇಳಿಕೆಗಳು ವಂಚನೆ ಅಥವಾ ದೋಷದಿಂದಾಗಿ ವಸ್ತುನಿಷ್ಠ ತಪ್ಪುಗ್ರಹಿಕೆಯಿಂದ ಮುಕ್ತವಾಗಿವೆಯೇ ಎಂಬುದರ ಕುರಿತು ಸಮಂಜಸವಾದ ಭರವಸೆಯನ್ನು ಪಡೆಯುವುದಾಗಿದೆ ಮತ್ತು ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಲೆಕ್ಕ ಪರಿಶೋಧಕರ ವರದಿಯನ್ನು ನೀಡುವುದಾಗಿದೆ. ಸಮಂಜಸವಾದ ಭರವಸೆಯು ಉನ್ನತ ಮಟ್ಟದ ಆಶ್ವಾಸನೆಯಾಗಿದೆ. ಆದರೆ SAಗಳಿಗೆ ಅನುಗುಣವಾಗಿ ನಡೆಸಲಾದ ಲೆಕ್ಕ ಪರಿಶೋಧನೆಯು ಅಸ್ತಿತ್ವದಲ್ಲಿರುವ ಯಾವಾಗಲೂ ವಸ್ತುನಿಷ್ಠ ತಪ್ಪು ಗ್ರಹಿಕೆಯನ್ನು ಪತ್ತೆ ಮಾಡುತ್ತದೆ ಎಂಬುದಕ್ಕೆ ಖಾತರಿಯಿಲ್ಲ. ತಪ್ಪುಗ್ರಹಿಕೆಗಳು ವಂಚನೆ ಅಥವಾ ದೋಷದಿಂದ ಉಂಟಾಗಬಹುದು ಮತ್ತು ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ, ಈ ಹಣಕಾಸು ಹೇಳಿಕೆಗಳ ಆಧಾರದ ಮೇಲೆ ತೆಗೆದುಕೊಳ್ಳುವ ಬಳಕೆದಾರರ ಆರ್ಥಿಕ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಸಮಂಜಸವಾಗಿ ನಿರೀಕ್ಷಿಸಬಹುದು.

SA ಗಳಿಗೆ ಅನುಗುಣವಾಗಿ ಆಡಿಟಿಂಗ್ ಭಾಗವಾಗಿ, ನಾವು ವೃತ್ತಿಪರ ತೀರ್ಪುಗಳನ್ನು ನಿರ್ವಹಿಸುತ್ತೇವೆ ಮತ್ತು ಆಡಿಟಿಂಗ್ ಉದ್ದಕ್ಕೂ ವೃತ್ತಿಪರ ಸಂದೇಹವನ್ನು ನಿರ್ವಹಿಸುತ್ತೇವೆ. ನಾವು ಕೂಡ:

- ಎ. ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತುನಿಷ್ಠ ತಪ್ಪುಗ್ರಹಿಕೆಯ ಅಪಾಯಗಳನ್ನು ಗುರುತಿಸಿ ಮತ್ತು ನಿರ್ಣಯಿಸಿ, ಆ ಅಪಾಯಗಳಿಗೆ ಸ್ಪಂದಿಸುವ ಲೆಕ್ಕ ಪರಿಶೋಧನೆಯ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಿ ಮತ್ತು ನಿರ್ವಹಿಸಿ ಮತ್ತು ನಮ್ಮ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವಾದ ಲೆಕ್ಕ ಪರಿಶೋಧನೆಯ ಪುರಾವೆಗಳನ್ನು ಪಡೆದುಕೊಳ್ಳುತ್ತೇವೆ. ವಂಚನೆಯಿಂದ ಉಂಟಾಗುವ ವಸ್ತುನಿಷ್ಠ ತಪ್ಪುಗ್ರಹಿಕೆಯನ್ನು ಕಂಡುಹಿಡಿಯದಿರುವ ಅಪಾಯವು ವಂಚನೆ, ನಕಲಿ, ಉದ್ದೇಶಪೂರ್ವಕ ಲೋಪಗಳು, ತಪ್ಪು ನಿರೂಪಣೆಗಳು ಅಥವಾ ಆಂತರಿಕ ನಿಯಂತ್ರಣದ ಅತಿಕ್ರಮಣವನ್ನು ಒಳಗೊಂಡಿರುವುದರಿಂದ ದೋಷದಿಂದ ಉಂಟಾಗುವುದಕ್ಕಿಂತಲೂ ಹೆಚ್ಚಿನದಾಗಿರುತ್ತದೆ.



ಬಿ. ಸಂದರ್ಭಗಳಲ್ಲಿ ಸೂಕ್ತವಾದ ಲೆಕ್ಕ ಪರಿಶೋಧನೆ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಲು ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಆಂತರಿಕ ನಿಯಂತ್ರಣದ ತಿಳುವಳಿಕೆಯನ್ನು ಪಡೆದುಕೊಳ್ಳುತ್ತೇವೆ. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143 (3) (i) ಅಡಿಯಲ್ಲಿ, ಕಂಪನಿಯು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆಯೇ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವು ಜವಾಬ್ದಾರರಾಗಿದ್ದೇವೆ. ನಾವು ಅನುಬಂಧ-ಡಿ ಅನ್ನು ನೀಡಿದ್ದೇವೆ ಮತ್ತು ಇದರಲ್ಲಿ ಕಂಪನಿಯಲ್ಲಿನ ಆಂತರಿಕ ನಿಯಂತ್ರಣಗಳ ಕುರಿತು ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ.

ಸಿ. ಬಳಸಿದ ಲೆಕ್ಕ ಪರಿಶೋಧಕ ನೀತಿಗಳ ಸೂಕ್ತತೆ ಮತ್ತು ಲೆಕ್ಕ ಪರಿಶೋಧಕ ಅಂದಾಜುಗಳ ಸಮಂಜಸತೆ ಮತ್ತು ಆಡಳಿತ ಮಂಡಳಿಯು ನೀಡಿದ ಸಂಬಂಧಿತ ಬಹಿರಂಗಪಡಿಸುವಿಕೆಗಳನ್ನು ಮೌಲ್ಯಮಾಪನ ಮಾಡುತ್ತೇವೆ.

ಡಿ. ಲೆಕ್ಕ ಪರಿಶೋಧನೆಯ ಪ್ರಸ್ತುತ ಕಾಳಜಿಯ ಆಧಾರನ್ನು ನಿರ್ವಹಣೆಯ ಬಳಕೆಯ ಸೂಕ್ತತೆಯ ಮೇಲೆ ತೀರ್ಮಾನಿಸಿ ಮತ್ತು ಪಡೆದ ಲೆಕ್ಕ ಪರಿಶೋಧನೆಯ ಪುರಾವೆಗಳ ಆಧಾರದ ಮೇಲೆ, ಘಟನೆಗಳು ಅಥವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಸ್ತುನಿಷ್ಠ ಅನಿಶ್ಚಿತತೆಯು ಅಸ್ತಿತ್ವದಲ್ಲಿದೆಯೇ, ಇದು ಕಂಪನಿಯು ಮುಂದುವರಿಯುವ ಕಾಳಜಿಯಾಗಿ ಮುಂದುವರಿಯುವ ಸಾಮರ್ಥ್ಯದ ಮೇಲೆ ಗಮನಾರ್ಹವಾದ ಅನುಮಾನವನ್ನು ಉಂಟುಮಾಡುತ್ತದೆ. ವಸ್ತುನಿಷ್ಠ ಅನಿಶ್ಚಿತತೆ ಅಸ್ತಿತ್ವದಲ್ಲಿದೆ ಎಂದು ನಾವು ತೀರ್ಮಾನಿಸಿದರೆ, ಹಣಕಾಸಿನ ಹೇಳಿಕೆಗಳಲ್ಲಿನ ಸಂಬಂಧಿತ ಬಹಿರಂಗಪಡಿಸುವಿಕೆಗಳಿಗೆ ಅಥವಾ ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗಿದ್ದರೆ, ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲು ನಾವು ನಮ್ಮ ಲೆಕ್ಕ ಪರಿಶೋಧಕರ ವರದಿಯಲ್ಲಿ ಗಮನ ಸೆಳೆಯುವ ಅಗತ್ಯವಿದೆ. ನಮ್ಮ ತೀರ್ಮಾನಗಳು ನಮ್ಮ ಲೆಕ್ಕ ಪರಿಶೋಧಕರ ವರದಿಯ ದಿನಾಂಕದವರೆಗೆ ಪಡೆದ ಲೆಕ್ಕ ಪರಿಶೋಧನೆಯ ಪುರಾವೆಗಳನ್ನು ಆಧರಿಸಿವೆ. ಆದಾಗ್ಯೂ, ಭವಿಷ್ಯದ ಘಟನೆಗಳು ಅಥವಾ ಪರಿಸ್ಥಿತಿಗಳು ಕಂಪನಿಯು ಮುಂದುವರಿಯುವುದನ್ನು ನಿಲ್ಲಿಸಲು ಕಾರಣವಾಗಬಹುದು.

ಇ. ಬಹಿರಂಗಪಡಿಸುವಿಕೆಗಳು ಸೇರಿದಂತೆ ಹಣಕಾಸು ಹೇಳಿಕೆಗಳ ಒಟ್ಟಾರೆ ಪ್ರಸ್ತುತಿ, ರಚನೆ ಮತ್ತು ವಿಷಯವನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಹಣಕಾಸಿನ ಹೇಳಿಕೆಗಳು ನ್ಯಾಯಯುತ ಪ್ರಸ್ತುತಿಯನ್ನು ಸಾಧಿಸುವ ರೀತಿಯಲ್ಲಿ ಆಧಾರವಾಗಿರುವ ವಹಿವಾಟುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆಯೇ ಎಂಬುದನ್ನು ಪರಿಶೀಲಿಸುತ್ತೇವೆ.

ನಮ್ಮ ಲೆಕ್ಕ ಪರಿಶೋಧನೆಯ ಸಮಯದಲ್ಲಿ ನಾವು ಗುರುತಿಸುವ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಗಮನಾರ್ಹ ನ್ಯೂನತೆಗಳನ್ನು ಒಳಗೊಂಡಂತೆ, ಇತರ ವಿಷಯಗಳ ಜೊತೆಗೆ, ಲೆಕ್ಕಪರಿಶೋಧನೆಯ ಯೋಜಿತ ವ್ಯಾಪ್ತಿ ಮತ್ತು ಸಮಯ ಮತ್ತು ಗಮನಾರ್ಹವಾದ ಲೆಕ್ಕಪರಿಶೋಧನೆಯ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಆಡಳಿತದ ಆರೋಪ ಹೊತ್ತಿರುವವರೊಂದಿಗೆ ನಾವು ಸಂವಹನ ನಡೆಸುತ್ತೇವೆ.

ನಾವು ಸ್ವಾತಂತ್ರ್ಯದ ಬಗ್ಗೆ ಸಂಬಂಧಿತ ನೈತಿಕ ಅವಶ್ಯಕತೆಗಳನ್ನು ಅನುಸರಿಸಿದ್ದೇವೆ ಎಂಬ ಹೇಳಿಕೆಯೊಂದಿಗೆ ಆಡಳಿತದ ಆರೋಪ ಹೊತ್ತಿರುವವರಿಗೆ ನಾವು ಒದಗಿಸುತ್ತೇವೆ ಮತ್ತು ನಮ್ಮ ಸ್ವಾತಂತ್ರ್ಯದ ಮೇಲೆ ಸಮಂಜಸವಾಗಿ ಭಾವಿಸಬಹುದಾದ ಎಲ್ಲಾ ಸಂಬಂಧಗಳು ಮತ್ತು ಇತರ ವಿಷಯಗಳು ಮತ್ತು ಅನ್ವಯಿಸುವ, ಸಂಬಂಧಿತ ಸುರಕ್ಷತೆಗಳನ್ನು ಅವರೊಂದಿಗೆ ಸಂವಹನ ಮಾಡುತ್ತೇವೆ.

ಹಣಕಾಸಿನ ಹೇಳಿಕೆಗಳ ಕುರಿತು ನಮ್ಮ ಅಭಿಪ್ರಾಯ ಮತ್ತು ಕೆಳಗಿನ ಇತರ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ನಮ್ಮ ವರದಿಯನ್ನು ಈ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಪಡಿಸಲಾಗಿಲ್ಲ.

**ಇತರ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ವರದಿ**

1. ಕಂಪನಿಗಳ ಕಾಯಿದೆಯ ಸೆಕ್ಷನ್ 143 (3) ಗೆ ಅಗತ್ಯವಿರುವಂತೆ, ನಾವು ಇದನ್ನು ವರದಿ ಮಾಡುತ್ತೇವೆ:
  - ಎ) ನಮ್ಮ ಲೆಕ್ಕ ಪರಿಶೋಧನೆಯ ಉದ್ದೇಶಗಳಿಗಾಗಿ ನಮ್ಮ ಜ್ಞಾನ ಮತ್ತು ನಂಬಿಕೆಗೆ ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ವಿವರಣೆಗಳನ್ನು ನಾವು ಹುಡುಕಿದ್ದೇವೆ ಮತ್ತು ಪಡೆದುಕೊಂಡಿದ್ದೇವೆ.
  - ಬಿ) ನಮ್ಮ ಅಭಿಪ್ರಾಯದಲ್ಲಿ, ಕಾನೂನಿನ ಪ್ರಕಾರ ಅಗತ್ಯವಿರುವ ಸರಿಯಾದ ಖಾತೆಯ ಪುಸ್ತಕಗಳನ್ನು ಕಂಪನಿಯು ಇಲ್ಲಿಯವರೆಗೆ ನಿರ್ವಹಿಸಿದೆ.

- ಸಿ) ಬ್ಯಾಲೆನ್ಸ್ ಶೀಟ್, ಆದಾಯ ಮತ್ತು ವೆಚ್ಚದ ಖಾತೆ ಮತ್ತು ಈ ವರದಿಯ ಮೂಲಕ ವ್ಯವಹರಿಸಿದ ನಗದು ಹರಿವಿನ ಹೇಳಿಕೆಯು ಖಾತೆಗಳ ಪುಸ್ತಕಗಳಲ್ಲಿ ಖಾತೆಯ ಪುಸ್ತಕಗಳೊಂದಿಗೆ ಒಪ್ಪಿತವಾಗಿವೆ.
- ಡಿ) ನಮ್ಮ ಅಭಿಪ್ರಾಯದಲ್ಲಿ, ಮೇಲೆ ಹೇಳಿದ ಹಣಕಾಸು ಹೇಳಿಕೆಗಳು ಕಾಯಿದೆಯ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪತ್ರ ಮಾನದಂಡಗಳಿಗೆ ಅನುಗುಣವಾಗಿರುತ್ತವೆ.
- ಇ) ನಿರ್ದೇಶಕರ ಮಂಡಳಿಯು 31ನೇ ಮಾರ್ಚ್, 2022 ರಂತೆ ನಿರ್ದೇಶಕರಿಂದ ಸ್ವೀಕರಿಸಿದ ಲಿಖಿತ ಪ್ರಾತಿನಿಧ್ಯಗಳ ಆಧಾರದ ಮೇಲೆ ನಿರ್ದೇಶಕರ ಮಂಡಳಿಯು 31ನೇ ಮಾರ್ಚ್, 2022 ಕ್ಕೆ ನಿರ್ದೇಶಕರ ಅನರ್ಹತೆಗೆ ಸಂಬಂಧಿಸಿದ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 164 (2) ರ ನಿಬಂಧನೆಗಳು ಅನುಸಾರ ಯಾವುದೇ ನಿರ್ದೇಶಕರನ್ನು ಅನರ್ಹಗೊಳಿಸಿರುವುದಿಲ್ಲ.
- ಎಫ್) ಕಂಪನಿಯ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ, "ಅನುಬಂಧ-1" ರಲ್ಲಿನ ನಮ್ಮ ಪ್ರತ್ಯೇಕ ವರದಿಯನ್ನು ನೋಡಬಹುದು. ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವದ ಕುರಿತು ನಮ್ಮ ವರದಿಯು ಮಾರ್ಪಡಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ.
- ಜಿ) ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(5) ರ ಅಡಿಯಲ್ಲಿ ಅಕೌಂಟೆಂಟ್ ಜನರಲ್ (ಆಡಿಟ್ II) ಕಚೇರಿ ನೀಡಿದ ನಿರ್ದೇಶನಗಳಿಗೆ ಸಂಬಂಧಿಸಿದಂತೆ, ಈ ಸೆಕ್ಷನ್ ಅಡಿಯಲ್ಲಿ ವರದಿಯನ್ನು 'ಅನುಬಂಧ-2' ರಲ್ಲಿ ಒದಗಿಸಲಾಗಿದೆ.
- ಹೆಚ್) ತಿದ್ದುಪಡಿ ಮಾಡಲಾಗಿರುವ ಸೆಕ್ಷನ್ 197 (16) ಅಗತ್ಯತೆಗಳಿಗೆ ಅನುಗುಣವಾಗಿ ಲೆಕ್ಕ ಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ವಿಷಯಕ್ಕೆ ಸಂಬಂಧಿಸಿದಂತೆ:
- ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ, ಕಂಪನಿಯು ಸಾರ್ವಜನಿಕ ಕಂಪನಿಯಾಗಿಲ್ಲ, ಹೀಗಾಗಿ ಆಡಳಿತ ಮಂಡಳಿಯ ಸಂಭಾವನೆಗೆ ಸಂಬಂಧಿಸಿದ ಕಾಯಿದೆಯ ಸೆಕ್ಷನ್ 197 ಅನ್ವಯಿಸುವುದಿಲ್ಲ.
- i) ಕಂಪನಿಗಳ (ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪರಿಶೋಧಕರು) ನಿಯಮಗಳು, 2014 ರ ನಿಯಮ 11 ರ ಪ್ರಕಾರ ಲೆಕ್ಕ ಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ:
- i. ಕಂಪನಿಯು ತನ್ನ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬೀರುವ ಯಾವುದೇ ಬಾಕಿ ವ್ಯಾಜ್ಯಗಳನ್ನು ಹೊಂದಿಲ್ಲ;
- ii. ಕಂಪನಿಯು ಅನ್ವಯವಾಗುವ ಕಾನೂನು ಅಥವಾ ಲೆಕ್ಕ ಪರಿಶೋಧಕ ಮಾನದಂಡಗಳ ಅಡಿಯಲ್ಲಿ ಅಗತ್ಯವಿರುವಂತೆ, ವಸ್ತುನಿಷ್ಠ ನಿರೀಕ್ಷಿತ ನಷ್ಟಗಳಿಗೆ, ಯಾವುದಾದರೂ ಇದ್ದರೆ, ಉತ್ಪನ್ನ ಒಪ್ಪಂದಗಳು ಸೇರಿದಂತೆ ದೀರ್ಘಾವಧಿಯ ಒಪ್ಪಂದಗಳ ಮೇಲೆ ಅಗತ್ಯ ನಿಬಂಧನೆಗಳನ್ನು ಮಾಡಿಕೊಂಡಿದೆ.
- iii. ಕಂಪನಿಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಬೇಕಾದ ಯಾವುದೇ ಮೊತ್ತಗಳು ಇಲ್ಲ.

ಬೆಳೆಯೂರು ಮತ್ತು ಅಸೋಸಿಯೇಟ್‌ಗಳಾಗಿ  
ಚಾರ್ಟೆಡ್ ಅಕೌಂಟೆಂಟ್ಸ್  
FRN: 010988S

ಸಹಿ/

ಸಿಎ ರವೀಂದ್ರ ಬೆಳೆಯೂರು  
ಮಾಲೀಕ

ಸದಸ್ಯತ್ವ ಸಂಖ್ಯೆ: 027295

UDIN: 22027295AQWTSY5955

ದಿನಾಂಕ: 5ನೇ ಸೆಪ್ಟೆಂಬರ್ 2022

ಸ್ಥಳ: ಬೆಂಗಳೂರು



### ಸ್ವತಂತ್ರ ಲೆಕ್ಕ ಪರಿಶೋಧಕರ ವರದಿಯ ಅನುಬಂಧ

(ನಮ್ಮ ವರದಿಯ ‘ಇತರ ಕಾನೂನಾತ್ಮಕ ಮತ್ತು ನಿಯಂತ್ರಕ ಅಗತ್ಯಗಳ ಕುರಿತು ವರದಿ’ ಅಡಿಯಲ್ಲಿ ಪ್ರಾರಾಧ್ಯಾಘ 1(ಎಫ್) ನಲ್ಲಿ ಉಲ್ಲೇಖಿಸಲಾಗಿದೆ)

ಕಂಪನಿಗಳ ಕಾಯಿದೆ, 2013 (“ದ ಕಾಯಿದೆ”) ಸೆಕ್ಷನ್ 143(3)(i) ಅಡಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ವರದಿ. ನಾವು ಮಾರ್ಚ್ 31, 2022 ರಂತೆ ತುಮಕೂರು ಮಷಿನ್ ಟೂಲ್ ಪಾರ್ಕ್‌ನ (“ಕಂಪನಿ”) ಹಣಕಾಸು ವರದಿಯ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಆ ದಿನಾಂಕದಂದು ಕೊನೆಗೊಂಡ ಅವಧಿಗೆ ಕಂಪನಿಯ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕ ಪರಿಶೋಧನೆಯ ಜೊತೆಯಲ್ಲಿ ಆಡಿಟ್ ಮಾಡಿದ್ದೇವೆ.

#### ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಸಂಬಂಧಿಸಿ ಆಡಳಿತ ಮಂಡಳಿಯ ಜವಾಬ್ದಾರಿ

ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹಣಕಾಸು ವರದಿಗಳ ಆಂತರಿಕ ಹಣಕಾಸು ನಿಯಂತ್ರಣದ ಕುರಿತು ನೀಡಿರುವ ಮಾರ್ಗದರ್ಶನ ಟಿಪ್ಪಣಿಗಳ ಮಾನದಂಡಗಳ ಆಧಾರದಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಕಂಪನಿಯ ಆಡಳಿತ ಮಂಡಳಿಯು ಹೊಂದಿದೆ. ಇದು ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸುತ್ತದೆ. ಈ ಜವಾಬ್ದಾರಿಗಳಲ್ಲಿ ಕಂಪನಿಯ ನೀತಿಗಳ ಅನುಸರಣೆ, ಅದರ ಸ್ವತ್ತುಗಳ ರಕ್ಷಣೆ, ವಂಚನೆಗಳು ಮತ್ತು ದೋಷಗಳ ತಡೆಗಟ್ಟುವಿಕೆ ಮತ್ತು ಪತ್ತೆ ಸೇರಿದಂತೆ ಅದರ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಸೇರಿವೆ. ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆ ಮತ್ತು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಅಗತ್ಯವಿರುವಂತೆ ವಿಶ್ವಾಸಾರ್ಹ ಹಣಕಾಸು ಮಾಹಿತಿಯನ್ನು ಸಮಯೋಚಿತವಾಗಿ ಸಿದ್ಧಪಡಿಸುವುದು ಸಹ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ.

#### ಲೆಕ್ಕ ಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕ ಪರಿಶೋಧನೆಯ ಆಧಾರದಲ್ಲಿ, ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ICAI ಹೊರಡಿಸಿದ ಹಣಕಾಸಿನ ವರದಿಯ ಆಂತರಿಕ ಹಣಕಾಸು ನಿಯಂತ್ರಣಗಳ ಮಾರ್ಗದರ್ಶನ ಟಿಪ್ಪಣಿ (“ಮಾರ್ಗದರ್ಶನ ಟಿಪ್ಪಣಿ”) ಮತ್ತು ಲೆಕ್ಕ ಪರಿಶೋಧನೆಯ ಮೇಲಿನ ಮಾನದಂಡಗಳು ಮತ್ತು ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(10) ಅಡಿಯಲ್ಲಿ ಸೂಚಿಸಲಾಗಿರುವ ಮಾನದಂಡಗಳಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕ ಪರಿಶೋಧನೆಯನ್ನು ನಡೆಸಿದ್ದೇವೆ. ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕ ಪರಿಶೋಧನೆ ಕಂಪನಿಗಳ ಕಾಯಿದೆಯ ಮಾನದಂಡ ಮತ್ತು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನೀಡಿರುವ ಮಾರ್ಗದರ್ಶನ ಟಿಪ್ಪಣಿ ಎರಡೂ ಅನ್ವಯವಾಗುತ್ತವೆ.

ಆ ಮಾನದಂಡಗಳು ಮತ್ತು ಮಾರ್ಗದರ್ಶನ ಟಿಪ್ಪಣಿಯು ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ವರದಿಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಸ್ತು ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗಿದೆಯೇ ಎಂಬ ಬಗ್ಗೆ ಸಮಂಜಸವಾದ ಭರವಸೆಯನ್ನು ಪಡೆಯಲು ಆಡಿಟ್ ಅನ್ನು ಯೋಜಿಸುವುದು ಮತ್ತು ನಿರ್ವಹಿಸುವುದು ಅಗತ್ಯವಾಗಿದೆ. ನಮ್ಮ ಲೆಕ್ಕ ಪರಿಶೋಧನೆಯು ಹಣಕಾಸಿನ ವರದಿ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಆಡಿಟ್ ಪುರಾವೆಗಳನ್ನು ಪಡೆಯುವ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ. ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ನಮ್ಮ ಲೆಕ್ಕ ಪರಿಶೋಧನೆಯು ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ತಿಳುವಳಿಕೆಯನ್ನು ಪಡೆಯುವುದು, ವಸ್ತುನಿಷ್ಠ ದೌರ್ಬಲ್ಯವು ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡಿದ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಸಹ ಒಳಗೊಂಡಿದೆ. ಆಯ್ಕೆ ಮಾಡಲಾದ ಕಾರ್ಯವಿಧಾನಗಳು ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತುನಿಷ್ಠ ತಪ್ಪು ಹೇಳಿಕೆಯ ಅಪಾಯಗಳ ಮೌಲ್ಯಮಾಪನವೂ ಒಳಗೊಂಡಂತೆ ಲೆಕ್ಕ ಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿದೆ.

ನಾವು ಪಡೆದ ಆಡಿಟ್ ಪುರಾವೆಗಳು ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯಲ್ಲಿ ನಮ್ಮ ಆಡಿಟ್ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

**ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಥ:** ಹಣಕಾಸಿನ ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣವು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ವರದಿಯ ವಿಶ್ವಾಸಾರ್ಹತೆ ಮತ್ತು ಬಾಹ್ಯ ಉದ್ದೇಶಗಳಿಗಾಗಿ ಹಣಕಾಸಿನ ಹೇಳಿಕೆಗಳ ತಯಾರಿಕೆಯ ಬಗ್ಗೆ ಸಮಂಜಸವಾದ ಭರವಸೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯಾಗಿದೆ. ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ (1) ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ, ಸಮಂಜಸವಾದ ವಿವರಗಳಲ್ಲಿ, ಕಂಪನಿಯ ಆಸ್ತಿಗಳ ವಹಿವಾಟುಗಳು ಮತ್ತು ವಿಲೇವಾರಿಗಳನ್ನು ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುತ್ತದೆ; (2) ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಅನುಮತಿ ನೀಡಲು ಅಗತ್ಯವಿರುವಂತೆ ವಹಿವಾಟುಗಳನ್ನು ದಾಖಲಿಸಲಾಗಿದೆ ಎಂದು ಸಮಂಜಸವಾದ ಭರವಸೆಯನ್ನು ಒದಗಿಸಿ, ಮತ್ತು ಕಂಪನಿಯ ಸ್ವೀಕೃತಿ ಮತ್ತು ವೆಚ್ಚಗಳನ್ನು ಆಡಳಿತ ಮಂಡಳಿ ಮತ್ತು ಕಂಪನಿಯ ನಿರ್ದೇಶಕರ ಅಧಿಕಾರಕ್ಕೆ ಅನುಗುಣವಾಗಿ ಮಾತ್ರ ಮಾಡಲಾಗುತ್ತದೆ; ಮತ್ತು (3) ಹಣಕಾಸಿನ ಹೇಳಿಕೆಗಳ ಮೇಲೆ ವಸ್ತು ಪರಿಣಾಮ ಬೀರಬಹುದಾದ ಕಂಪನಿಯ ಸ್ವತ್ತುಗಳ ಅನಧಿಕೃತ ಸ್ವಾಧೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತ ಪತ್ತೆಗೆ ಸಂಬಂಧಿಸಿದಂತೆ ಸಮಂಜಸವಾದ ಭರವಸೆಯನ್ನು ಒದಗಿಸಲಾಗುತ್ತದೆ.

**ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣಗಳ ಅಂತರ್ಗತ ಮಿತಿಗಳು**

ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಅಂತರ್ಗತ ಮಿತಿಗಳ ಕಾರಣದಿಂದಾಗಿ, ನಿಯಂತ್ರಣಗಳ ಹೊಂದಾಣಿಕೆ ಅಥವಾ ಅಸಮರ್ಪಕ ನಿರ್ವಹಣೆಯ ಅತಿಕ್ರಮಣದ ಸಾಧ್ಯತೆಯನ್ನು ಒಳಗೊಂಡಿರುವುದರಿಂದ, ದೋಷ ಅಥವಾ ವಂಚನೆಯಿಂದ ವಸ್ತುನಿಷ್ಠ ತಪ್ಪು ಹೇಳಿಕೆಗಳು ಸಂಭವಿಸಬಹುದು ಮತ್ತು ಅವನ್ನು ಪತ್ತೆ ಹಚ್ಚಲು ಆಗುವುದಿಲ್ಲ. ಅಲ್ಲದೆ, ಭವಿಷ್ಯದ ಅವಧಿಗಳಿಗೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಪ್ರಕ್ಷೇಪಗಳು ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣವು ಅಸಮರ್ಪಕವಾಗಬಹುದು ಅಥವಾ ನೀತಿಗಳು ಅಥವಾ ಅನುಸರಣೆಯ ಮಟ್ಟವು ಅಪಾಯಕ್ಕೆ ಒಳಪಟ್ಟಿರಬಹುದು ಅಥವಾ ಕಾರ್ಯವಿಧಾನಗಳು ಹದಗೆಡಬಹುದು.

**ಅಭಿಪ್ರಾಯ**

ನಮ್ಮ ಅಭಿಪ್ರಾಯದಲ್ಲಿ, ಕಂಪನಿಯು ಎಲ್ಲಾ ವಸ್ತುನಿಷ್ಠ ವಿಷಯಗಳಲ್ಲಿ ಹಣಕಾಸಿನ ವರದಿಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ ಮತ್ತು ಅಂತಹ ಆಂತರಿಕ ಹಣಕಾಸು ನಿಯಂತ್ರಣಗಳು ಮಾರ್ಚ್ 31, 2022 ರಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ಆಂತರಿಕ ನಿಯಂತ್ರಣವು ಇನ್ಸ್‌ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕ ಪರಿಶೋಧನೆಯ ಮಾರ್ಗದರ್ಶನ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳು ಒಳಗೊಂಡಿದೆ.

ಬೆಳೆಯೂರು ಮತ್ತು ಅಸೋಸಿಯೇಟ್‌ಗಳಾಗಿ  
ಚಾರ್ಟೆಡ್ ಅಕೌಂಟೆಂಟ್ಸ್  
FRN: 010988S

ಸಹಿ/  
ಸಿಎ ರವೀಂದ್ರ ಬೆಳೆಯೂರು  
ಮಾಲೀಕ

ದಿನಾಂಕ: 5ನೇ ಸೆಪ್ಟೆಂಬರ್ 2022  
ಸ್ಥಳ: ಬೆಂಗಳೂರು

ಸದಸ್ಯತ್ವ ಸಂಖ್ಯೆ: 027295  
UDIN: 22027295AQWTSY5955

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(5) ಅಡಿಯಲ್ಲಿ ವರದಿ

| ಕ್ರ. ಸಂ.  | ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(5) ಅಡಿಯಲ್ಲಿ ಅಕೌಂಟಿಂಟ್ ಜನರಲ್ (ಆಡಿಟ್ II) ಕಚೇರಿಯಿಂದ ನೀಡಲಾಗಿರುವ ನಿರ್ದೇಶನಗಳು   | ಶಾಸನಬದ್ಧ ಲೆಕ್ಕ ಪರಿಶೋಧಕರ ಅಭಿಪ್ರಾಯ  |
|---|--|---|
| 1   | ಐಟಿ ವ್ಯವಸ್ಥೆಯ ಮೂಲಕ ಎಲ್ಲಾ ಲೆಕ್ಕಪತ್ರ ವಹಿವಾಟುಗಳನ್ನು ನಿರ್ವಹಿಸಲು ಕಂಪನಿಯು ವ್ಯವಸ್ಥೆಯನ್ನು ಹೊಂದಿದೆಯೇ? ಹೌದು ಎಂದಾದರೆ, ಐಟಿ ವ್ಯವಸ್ಥೆಯ ಹೊರಗಿನ ಲೆಕ್ಕ ಪರಿಶೋಧಕ ವಹಿವಾಟುಗಳ ನಿರ್ವಹಣೆ ಪರಿಣಾಮಗಳು ಖಾತೆಗಳ ಸಮಗ್ರತೆಯ ಮೇಲೆ ಹಣಕಾಸಿನ ಪರಿಣಾಮಗಳ ಜೊತೆಗೆ ಯಾವುದಾದರೂ ಇದ್ದರೆ, ಹೇಳಬಹುದು.  | ಐಟಿ ವ್ಯವಸ್ಥೆಯು ಅಸ್ತಿತ್ವದಲ್ಲಿದೆ. ಇದರ ಮೂಲಕವೇ ಎಲ್ಲಾ ಲೆಕ್ಕಪತ್ರ ವ್ಯವಹಾರಗಳನ್ನು ನಿರ್ವಹಿಸಲಾಗುತ್ತಿದೆ ಮತ್ತು ಐಟಿ ವ್ಯವಸ್ಥೆಯ ಹೊರಗಿನ ವಹಿವಾಟುಗಳನ್ನೂ ಸಂಯೋಜಿಸಲಾಗುತ್ತಿದೆ. ಲೆಕ್ಕಪತ್ರ ವ್ಯವಹಾರಗಳಲ್ಲಿ ಅಂತಹ ಏಕೀಕರಣದ ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲ.  |
| 2   | ಅಸ್ತಿತ್ವದಲ್ಲಿರುವ ಸಾಲದ ಯಾವುದೇ ಪುನರ್‌ರಚನೆ ಅಥವಾ ಸಾಲವನ್ನು ಮರುಪಾವತಿಸಲು ಕಂಪನಿಯ ಅಸಮರ್ಥತೆಯಿಂದಾಗಿ ಕಂಪನಿಗೆ ಸಾಲದಾತರಿಂದ ಮಾಡಿದ ಋಣಗಳು/ಸಾಲಗಳು/ಬಡ್ಡಿ ಇತ್ಯಾದಿಗಳನ್ನು ಮನ್ನಾ ಮಾಡುವ ಪ್ರಕರಣವಿದೆಯೇ? ಹೌದು ಎಂದಾದರೆ, ಹಣಕಾಸಿನ ಪ್ರಭಾವವನ್ನು ಹೇಳಬಹುದು. ಅಂತಹ ಪ್ರಕರಣಗಳನ್ನು ಸರಿಯಾಗಿ ಪರಿಗಣಿಸಲಾಗಿದೆಯೇ? (ಒಂದು ವೇಳೆ, ಸಾಲದಾತನು ಸರ್ಕಾರಿ ಕಂಪನಿಯಾಗಿದ್ದರೆ, ಈ ನಿರ್ದೇಶನವು ಸಾಲ ನೀಡುವ ಕಂಪನಿಯ ಶಾಸನಬದ್ಧ ಲೆಕ್ಕ ಪರಿಶೋಧಕರಿಗೂ ಸಹ ಅನ್ವಯಿಸುತ್ತದೆ). | ಕಂಪನಿಯು ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 8 ರ ಅಡಿಯಲ್ಲಿ ನೋಂದಾಯಿತವಾಗಿದೆ ಮತ್ತು ಬ್ಯಾಲೆನ್‌ಶೀಟ್ ದಿನಾಂಕದಂದು ಯಾವುದೇ ಸಾಲಗಳು ಅಸ್ತಿತ್ವದಲ್ಲಿಲ್ಲ. ಯಾವ ಉದ್ದೇಶಕ್ಕಾಗಿ ಕಂಪನಿಯನ್ನು ಸ್ಥಾಪಿಸಲಾಗಿದೆಯೋ ಆ ಉದ್ದೇಶಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುದಾನ-ಸಹಾಯದಿಂದ ಒದಗಿಸಲಾದ ನಿಧಿಯನ್ನು ಕಂಪನಿಗೆ ಸಂಯೋಜಿಸಲಾಗಿದೆ ಮತ್ತು ಋಣಗಳು/ಸಾಲಗಳು/ಬಡ್ಡಿ ಮನ್ನಾ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. |
| 3   | ಕೇಂದ್ರ/ರಾಜ್ಯ ಏಜೆನ್ಸಿಗಳು ನಿರ್ದಿಷ್ಟ ಸ್ಕೀಮ್‌ಗಾಗಿ ಸ್ವೀಕರಿಸಿದ/ ಸ್ವೀಕರಿಸಬಹುದಾದ ನಿಧಿಗಳು (ಅನುದಾನಗಳು/ಸಬ್ಸಿಡಿ, ಇತ್ಯಾದಿ) ಅದರ ನಿಯಮ ಮತ್ತು ಷರತ್ತುಗಳ ಪ್ರಕಾರ ಸರಿಯಾಗಿ ಲೆಕ್ಕ ಹಾಕಲಾಗಿದೆಯೇ/ಬಳಸಲಾಗಿದೆಯೇ? ವಿಚಲನ ಪ್ರಕರಣಗಳನ್ನು ಪಟ್ಟಿ ಮಾಡಿ.   | ಅನುದಾನ ಮಂಜೂರಾತಿಯಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಪಡೆದ ಅನುದಾನವನ್ನು ಸರಿಯಾಗಿ ಲೆಕ್ಕ ಹಾಕಲಾಗುತ್ತದೆ ಮತ್ತು ಯಾವುದೇ ವ್ಯತ್ಯಾಸವನ್ನು ಗಮನಿಸುವುದಿಲ್ಲ.   |
| <b>ಕಂಪನಿಗೆ ಹೆಚ್ಚುವರಿ ನಿರ್ದಿಷ್ಟ ನಿರ್ದೇಶನಗಳು:</b> |  |   |
| (ಎ)   | ಅನುಬಂಧ-I ರಲ್ಲಿ ಲಗತ್ತಿಸಲಾದ ನಗದು ಮತ್ತು ಬ್ಯಾಂಕ್ ಶಿಲ್ಕುಗಳಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧಕರು ಎಲ್ಲಾ ಐಟಿಗಳನ್ನು ಪರಿಶೀಲಿಸಿದ್ದಾರೆಯೇ - ನಿರ್ದಿಷ್ಟ ಅನುಸರಣೆಗಳ ಸಂದರ್ಭದಲ್ಲಿ, ಅದನ್ನು ವರದಿ ಮಾಡಲಾಗಿದೆಯೇ?  | ನಗದು ಮತ್ತು ಬ್ಯಾಂಕ್ ಶಿಲ್ಕುಗಳಿಗೆ ಸಂಬಂಧಿಸಿದಂತೆ ಎಲ್ಲಾ ವಸ್ತುಗಳನ್ನು ಪರಿಶೀಲಿಸಲಾಗಿದೆ ಮತ್ತು ಅದು ಕ್ರಮದಲ್ಲಿದೆ ಎಂದು ಕಂಡುಬಂದಿದೆ.   |
| (ಬಿ)  | ಕಂಪನಿಯು ಸಸ್ಪೆನ್ಸ್ ಹೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ವಿವರಿಸಲಾಗದ ಬಾಕಿಗಳು ಮತ್ತು ಖಾತೆಗಳನ್ನು ಹೊಂದಿದೆಯೇ?  | ಯಾವುದೇ ಸಸ್ಪೆನ್ಸ್ ಖಾತೆ ಇಲ್ಲ.   |

ಬೆಳೆಯೂರು ಮತ್ತು ಅಸೋಸಿಯೇಟ್‌ಗಾಗಿ  
ಚಾರ್ಟೆಡ್ ಅಕೌಂಟೆಂಟ್ಸ್  
FRN: 010988S

ಸಹಿ/  
ಸಿಎ ರವೀಂದ್ರ ಬೆಳೆಯೂರು  
ಮಾಲೀಕ

ದಿನಾಂಕ: 5ನೇ ಸೆಪ್ಟೆಂಬರ್ 2022  
ಸ್ಥಳ: ಬೆಂಗಳೂರು

ಸದಸ್ಯತ್ವ ಸಂಖ್ಯೆ: 027295  
UDIN: 22027295AQWTSY5955

ಅನುಬಂಧ-1 ರಿಂದ ಅಡಕ-2

| ಕ್ರ. ಸಂ | ಚೆಕ್ ಲಿಸ್ಟ್‌ನಲ್ಲಿರುವ ಸಂಗತಿಗಳು  | ಟಿಪ್ಪಣಿ  |
|---------|--|--|
| 1       | ಎಲ್ಲಾ ಬ್ಯಾಂಕ್ ಖಾತೆಗಳು/ನಿಶ್ಚಿತ ಠೇವಣಿಗಳನ್ನು ಬ್ಯಾಂಕ್‌ಗಳು/ಸೂಕ್ತ ಪ್ರಾಧಿಕಾರದ ದೃಢೀಕರಣ ಮತ್ತು ಅನುಮೋದನೆಗಳೊಂದಿಗೆ ತೆರೆಯಲಾಗಿದೆಯೇ?   | ಹೌದು   |
| 2       | ಬ್ಯಾಂಕ್ ಸಮನ್ವಯ ಹೇಳಿಕೆಯನ್ನು ಸಿದ್ಧಪಡಿಸುವ ನಿಯತಕಾಲಿಕ ವ್ಯವಸ್ಥೆ ಇದೆಯೇ ಮತ್ತು ಅವುಗಳನ್ನು ಲೆಕ್ಕ ಪರಿಶೋಧನೆ ವೇಳೆ ಪರಿಶೀಲನೆಗಾಗಿ ಹಾಜರುಪಡಿಸಲಾಗಿದೆಯೇ?                              | ಹೌದು   |
| 3       | ಮುಖ್ಯ ಖಾತೆ ಮತ್ತು ಎಲ್ಲಾ ಅಧೀನ ಬ್ಯಾಂಕ್ ಖಾತೆಗಳ ಸಮನ್ವಯವನ್ನು ಮಾಡಲಾಗಿದೆಯೇ?  | ಹೌದು   |
| 4       | ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಅಧಿಕಾರವನ್ನು ಒಬ್ಬನೇ ಸಹಿದಾರನಿಗೆ ನೀಡಲಾಗಿದೆಯೇ?   | ಇಲ್ಲ   |
| 5       | ನಿಶ್ಚಿತ ಠೇವಣಿಗಳ ಸಂಪೂರ್ಣ ಅವಧಿಯ ಬಡ್ಡಿಯನ್ನು ಖಾತೆಗಳ ಪುಸ್ತಕಗಳಲ್ಲಿ ಲೆಕ್ಕ ಹಾಕಲಾಗಿದೆಯೇ?  | ಹೌದು   |
| 9       | ನಗದು ಭೌತಿಕ ಪರಿಶೀಲನೆಯು ನಿಯತಕಾಲಿಕವಾಗಿ ನಡೆದಿದೆಯೇ?   | ಹೌದು   |
| 10.     | ಬ್ಯಾಲೆನ್‌ಶೀಟ್‌ನಲ್ಲಿ ತೋರಿಸಿರುವಂತೆ ಕೈಯಲ್ಲಿ ನಗದು ಶಿಲ್ಕಿನ ಭೌತಿಕ ಪರಿಶೀಲನೆಯ ಪ್ರಮಾಣಪತ್ರದೊಂದಿಗೆ ತಾಳೆಯಾಗುತ್ತದೆಯೇ?   | ಹೌದು. ಬ್ಯಾಲೆನ್‌ಶೀಟ್ ದಿನಾಂಕದಂತೆ ನಗದು ಶಿಲ್ಕು ಶೂನ್ಯವಾಗಿರುತ್ತದೆ.   |
| 11.     | ನಿಶ್ಚಿತ ಠೇವಣಿಗಳ ಮೊತ್ತ, ಮುಕ್ತಾಯ ದಿನಾಂಕ, ಬಡ್ಡಿದರ ಮತ್ತು ಬಡ್ಡಿ ಪಾವತಿಯ ದಿನಾಂಕಗಳನ್ನು ತೋರಿಸುವ ರಿಜಿಸ್ಟರ್ ಇದೆಯೇ?  | ಹೌದು   |
| 12.     | ನಿಗದಿತ ಠೇವಣಿಗಳ ಮೇಲಿನ ಬಡ್ಡಿಯನ್ನು ನಿಗದಿತ ದಿನಾಂಕದಂದು ಸ್ವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅನುಸರಣಾ ವ್ಯವಸ್ಥೆ ಇದೆಯೇ?   | ಹೌದು   |
| 13.     | ನಿಶ್ಚಿತ ಠೇವಣಿಗಳ ಮೆಚೂರಿಟಿ ಮೊತ್ತದ ವರ್ಗಾವಣೆಯನ್ನು ಯಾವುದೇ ವಿಳಂಬವಿಲ್ಲದೆ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅನುಸರಣಾ ವ್ಯವಸ್ಥೆ ಇದೆಯೇ?                                     | ಹೌದು   |
| 14.     | ಎಲ್ಲಾ ಖಾತೆಗಳಿಗೆ ಬ್ಯಾಂಕ್‌ಗಳಿಂದ ನಿಯತಕಾಲಿಕವಾಗಿ ಬ್ಯಾಂಕ್ ದೃಢೀಕರಣ ಹೇಳಿಕೆಗಳನ್ನು ಪಡೆಯಲಾಗಿದೆಯೇ: ಖಃ ಖಾತೆಗಳು, ಚಾಲ್ತಿ ಖಾತೆಗಳು ಮತ್ತು ನಿಶ್ಚಿತ ಠೇವಣಿಗಳು?                        | ಹೌದು   |
| 15.     | ಎಲ್ಲಾ ಬ್ಯಾಂಕ್ ಶಿಲ್ಕುಗಳಿಗೆ ಸಂಬಂಧಿಸಿದಂತೆ ಶಿಲ್ಕು ದೃಢೀಕರಣಗಳು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳೊಂದಿಗೆ ತಾಳೆಯಾಗುತ್ತವೆಯೇ?  | ಹೌದು   |
| 16.     | ಬ್ಯಾಂಕ್ ನೀಡಿದ ದೃಢೀಕರಣ/ಪ್ರಮಾಣಪತ್ರದೊಂದಿಗೆ ನಿಶ್ಚಿತ ಠೇವಣಿಗಳ ರಿಜಿಸ್ಟರ್‌ಗಳ ಪ್ರಕಾರ ನಿಶ್ಚಿತ ಠೇವಣಿಗಳು ಮತ್ತು ಬಡ್ಡಿ ತಾಳೆಯಾಗುತ್ತವೆಯೇ?  | ಹೌದು   |
| 17.     | ಬ್ಯಾಂಕ್‌ಗಳಿಂದ ಸ್ವೀಕರಿಸಿದ ದೃಢೀಕೃತ ಹೇಳಿಕೆಯನ್ನು ಸ್ವೀಕರಿಸಲಾಗಿದೆಯೇ ಮತ್ತು ಅದು ಬ್ಯಾಂಕ್‌ನ ಲೆಟರ್ ಹೆಡ್‌ನಲ್ಲಿದೆಯೇ?  | ಹೌದು   |
| 18.     | ಮೇಲಿನ ಪರಿಶೀಲನೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ, ನಂತರದ ವರ್ಷದಲ್ಲಿ ಅದನ್ನು ಸರಿಹೊಂದಿಸಲಾಗಿದೆಯೇ?   | ಹೌದು   |
| 19.     | ಪರಿಶೀಲಿಸಿದ ಪ್ರಕರಣಗಳಲ್ಲಿ ಬ್ಯಾಂಕ್‌ಗಳಿಂದ ಬಾಹ್ಯ ದೃಢೀಕರಣಗಳನ್ನು ಪಡೆಯಲಾಗಿದೆಯೇ, ಹಾಗಿದ್ದರೆ ಅದರ ವಿವರಗಳು.   | ಹೌದು   |
| 20.     | ಶಾಸನಬದ್ಧ ಲೆಕ್ಕ ಪರಿಶೋಧಕರಿಂದ ಆಂತರಿಕ ಹಣಕಾಸು ನಿಯಂತ್ರಣಗಳ ವರದಿಯಲ್ಲಿ ಮೇಲೆ ತಿಳಿಸಲಾದ ಯಾವುದೇ ಲೋಪಗಳನ್ನು ಸೂಚಿಸಲಾಗಿದೆಯೇ ಇಲ್ಲದಿದ್ದರೆ, ಲೆಕ್ಕ ಪರಿಶೋಧನೆ ವಿಚಾರಣೆಯನ್ನು ನೀಡಲಾಗಿದೆಯೇ? | ಆಂತರಿಕ ಹಣಕಾಸಿನ ನಿಯಂತ್ರಣಕ್ಕಾಗಿ ವರದಿ ಮಾಡಬೇಕಾದ ಯಾವುದೇ ಲೋಪಗಳಿಲ್ಲ ಮತ್ತು ಯಾವುದೇ ಆಡಿಟ್ ವಿಚಾರಣೆಯನ್ನು ನೀಡಲಾಗಿಲ್ಲ. |

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(6)(b) ಅಡಿಯಲ್ಲಿ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ಅಭಿಪ್ರಾಯಗಳು

31 ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷಕ್ಕೆ ತುಮಕೂರು ಮಷಿನ್ ಟೂಲ್ ಪಾರ್ಕ್, ಬೆಂಗಳೂರು ಇದರ ಹಣಕಾಸು ಹೇಳಿಕೆಗಳನ್ನು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಸೂಚಿಸಲಾದ ಹಣಕಾಸು ವರದಿ ಚೌಕಟ್ಟಿನ ಪ್ರಕಾರ ಸಿದ್ಧಪಡಿಸುವುದು ಕಂಪನಿಯ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಕಾಯಿದೆಯ ಸೆಕ್ಷನ್ 139(7) ರ ಅಡಿಯಲ್ಲಿ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಿಸಿದ ಶಾಸನಬದ್ಧ ಲೆಕ್ಕ ಪರಿಶೋಧಕರು ಕಾಯಿದೆಯ ಸೆಕ್ಷನ್ 143(10) ರ ಅಡಿಯಲ್ಲಿ ಸೂಚಿಸಲಾದ ಲೆಕ್ಕ ಪರಿಶೋಧನೆಯ ಮಾನದಂಡಗಳಿಗೆ ಅನುಗುಣವಾಗಿ ಸ್ವತಂತ್ರ ಲೆಕ್ಕ ಪರಿಶೋಧನೆಯ ಆಧಾರದ ಮೇಲೆ ಕಾಯಿದೆಯ ಸೆಕ್ಷನ್ 143 ರ ಅಡಿಯಲ್ಲಿ ಹಣಕಾಸಿನ ಹೇಳಿಕೆಗಳ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಲು ಜವಾಬ್ದಾರರಾಗಿರುತ್ತಾರೆ. 05 ಸೆಪ್ಟೆಂಬರ್ 2022 ರ ತಮ್ಮ ಲೆಕ್ಕ ಪರಿಶೋಧನಾ ವರದಿಯ ಪ್ರಕಾರ ಇದನ್ನು ಅವರು ಮಾಡಿದ್ದಾರೆ ಎಂದು ಘೋಷಿಸಲಾಗಿದೆ.

ನಾನು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಪರವಾಗಿ, ಕಾಯಿದೆಯ ಸೆಕ್ಷನ್ 143(6)(a) ಅಡಿಯಲ್ಲಿ 31 ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷಕ್ಕೆ ತುಮಕೂರು ಮಷಿನ್ ಟೂಲ್ ಪಾರ್ಕ್, ಬೆಂಗಳೂರು ಇದರ ಹಣಕಾಸು ಹೇಳಿಕೆಗಳ ಪೂರಕ ಲೆಕ್ಕ ಪರಿಶೋಧನೆಯನ್ನು ನಡೆಸಿದ್ದೇನೆ. ಈ ಪೂರಕ ಲೆಕ್ಕ ಪರಿಶೋಧನೆಯನ್ನು ಶಾಸನಬದ್ಧ ಲೆಕ್ಕ ಪರಿಶೋಧಕರ ಕೆಲಸದ ದಾಖಲೆಗಳನ್ನು ಪಡೆಯದೆ ಸ್ವತಂತ್ರವಾಗಿ ನಡೆಸಲಾಗಿದೆ ಮತ್ತು ಇದು ಪ್ರಾಥಮಿಕವಾಗಿ ಶಾಸನಬದ್ಧ ಲೆಕ್ಕ ಪರಿಶೋಧಕರು ಮತ್ತು ಕಂಪನಿಯ ಸಿಬ್ಬಂದಿಯ ವಿಚಾರಣೆಗಳು ಮತ್ತು ಕೆಲವು ಲೆಕ್ಕಪತ್ರ ದಾಖಲೆಗಳ ಆಯ್ಕೆ ಪರಿಶೀಲನೆಗೆ ಸೀಮಿತವಾಗಿದೆ.

ನಾನು ನಡೆಸಿದ ಪೂರಕ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಕಾಯಿದೆಯ ಕಲಂ 143 (6) (ಬಿ) ಅನ್ವಯ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಯ ಬಗ್ಗೆ ಅಥವಾ ಪೂರಕ ವರದಿಯ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡುವ ಯಾವುದೇ ಮಹತ್ತರ ಅಂಶಗಳು ನನ್ನ ಗಮನಕ್ಕೆ ಬಂದಿರುವುದಿಲ್ಲ.

ಇವರ ಪರವಾಗಿ  
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್

ಸಹಿ/  
(ಶಾಂತಿಪ್ರಿಯಾ ಎಸ್.)  
ಪ್ರಧಾನ ಅಕೌಂಟೆಂಟ್ ಜನರಲ್ (ಆಡಿಟ್-II)  
ಕರ್ನಾಟಕ, ಬೆಂಗಳೂರು

ಬೆಂಗಳೂರು  
ದಿನಾಂಕ: 01.12.2022





ತುಮಕೂರು ಮಷಿನ್ ಟೂಲ್ ಪಾರ್ಕ್



#49, 5ನೇ ಮಹಡಿ, ಪೂರ್ವ ಭಾಗ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು - 560 001 ದೂರವಾಣಿ: 080-22288841/42/43,  
 ವೆಬ್‌ಸೈಟ್: www.kiadb.in ಇಮೇಲ್: tmtpt@kiadb.in,  
 (CIN-U45207KA2017NPL099566).

(ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 8ರ ಅಡಿಯಲ್ಲಿ ಪರಿವಾಹನ ಪಡೆದಿರುವ ಕಂಪನಿ)

ಮಾರ್ಚ್ 31, 2022 ರಲ್ಲಿ ಇದ್ದಂತೆ ಆರ್ಥಿಕ ತೇವ್ತಿ

(ರೂಪಾಯಿ, ಸಾವಿರಗಳಲ್ಲಿ)

| ವಿವರಗಳು   | ಟಿಪ್ಪಣಿ ಸಂಖ್ಯೆ | 31, ಮಾರ್ಚ್ 2022 ರಲ್ಲಿ ಇದ್ದಂತೆ | 31, ಮಾರ್ಚ್ 2021 ರಲ್ಲಿ ಇದ್ದಂತೆ |
|---|----------------|-------------------------------|-------------------------------|
| <b>I. ಇಳುಕು ಮತ್ತು ಬಾಧ್ಯತೆಗಳು</b>                          |                |                               |                               |
| (1) ಷೇರುದಾರರ ನಿಧಿಗಳು                                      |                |                               |                               |
| (ಎ) ಷೇರು ಬಂಡವಾಳ   | 2              | 500                           | 500                           |
| (ಬಿ) ಮೀಸಲು ಮತ್ತು ಹೆಚ್ಚುವರಿ                                | 3              | 24,89,547                     | 24,29,479                     |
| (ಸಿ) ಷೇರು ವಾರಂಟ್‌ಗಳ ವಿರುದ್ಧ ಪಡೆದ ಹಣ                       |                | -                             | -                             |
|   |                | <b>24,90,047</b>              | <b>24,29,979</b>              |
| (2) ಅರ್ಜಿ ಹಣ ಹಂಚಿಕೆ ಬಾಕಿ ಹಂಚಿಕೆ                           |                | -                             | -                             |
| (3) ಚಾಲ್ತಿಯಲ್ಲದ ಬಾಧ್ಯತೆಗಳು                                |                | -                             | -                             |
| (ಎ) ದೀರ್ಘಾವಧಿಯ ಸಾಲಗಳು                                     |                | -                             | -                             |
| (ಬಿ) ಮುಂದೂಡಲ್ಪಟ್ಟ ತೆರಿಗೆ ಹೊಣೆಗಾರಿಕೆಗಳು (ನಿವ್ವಳ)           |                | -                             | -                             |
| (ಸಿ) ಇತರ ದೀರ್ಘಾವಧಿಯ ಹೊಣೆಗಾರಿಕೆಗಳು                         | 4              | 36,290                        | 23,000                        |
| (ಡಿ) ದೀರ್ಘಾವಧಿಯ ನಿಬಂಧನೆಗಳು                                |                | -                             | -                             |
|   |                | <b>36,290</b>                 | <b>23,000</b>                 |
| (4) ಚಾಲ್ತಿಯಲ್ಲಿರುವ ಬಾಧ್ಯತೆಗಳು                             |                |                               |                               |
| (ಎ) ಅಲ್ಪಾವಧಿಯ ಸಾಲಗಳು                                      |                | -                             | -                             |
| (ಬಿ) ಚಾಲ್ತಿಯಲ್ಲಿರುವ ಇತರ ಬಾಧ್ಯತೆಗಳು                        | 5              | 7,210                         | 7,931                         |
| (ಸಿ) ಅಲ್ಪಾವಧಿಯ ನಿಬಂಧನೆಗಳು                                 |                | -                             | -                             |
|   |                | <b>7,210</b>                  | <b>7,931</b>                  |
| <b>ಒಟ್ಟು</b>  |                | <b>25,33,547</b>              | <b>24,60,910</b>              |
| <b>II. ಆಸ್ತಿಗಳು</b>                                       |                |                               |                               |
| (1) ಚಾಲ್ತಿಯಲ್ಲದ ಸ್ವತ್ತುಗಳು                                |                |                               |                               |
| (ಎ) ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು ಮತ್ತು ಅಮೂರ್ತ ಸ್ವತ್ತುಗಳು |                |                               |                               |
| (i) ಆಸ್ತಿ, ಸ್ಥಾವರ ಮತ್ತು ಸಲಕರಣೆ                            | 6              | 503                           | 635                           |
| (ii) ಅಮೂರ್ತ ಸ್ವತ್ತುಗಳು                                    | 6              | -                             | 3                             |
| (iii) ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ                       | 6              | 21,86,083                     | 18,40,444                     |
| (iv) ಅಭಿವೃದ್ಧಿಯ ಹಂತದಲ್ಲಿರುವ ಅಮೂರ್ತ ಸ್ವತ್ತುಗಳು             | 6              | -                             | -                             |
| (ಬಿ) ಇತರ ಚಾಲ್ತಿಯಲ್ಲದ ಸ್ವತ್ತುಗಳು                           | 7              | 1,616                         | 1,252                         |
|   |                | <b>21,88,202</b>              | <b>18,42,334</b>              |
| (2) ಚಾಲ್ತಿ ಸ್ವತ್ತುಗಳು                                     |                |                               |                               |
| (ಎ) ನಗದು ಮತ್ತು ನಗದು ಸಮಾನ                                  | 8              | 3,40,174                      | 3,86,880                      |
| (ಬಿ) ಅಲ್ಪಾವಧಿಯ ಸಾಲಗಳು ಮತ್ತು ಮುಂಗಡಗಳು                      | 9              | -                             | -                             |
| (ಸಿ) ಇತರ ಚಾಲ್ತಿ ಸ್ವತ್ತುಗಳು                                | 10             | 5,171                         | 2,31,696                      |
|   |                | <b>3,45,345</b>               | <b>6,18,576</b>               |
| <b>ಒಟ್ಟು</b>  |                | <b>25,33,547</b>              | <b>24,60,910</b>              |
| ಗಮನಾರ್ಹ ಲೆಕ್ಕಪತ್ರ ನೀತಿಗಳು                                 | 1              |                               |                               |
| ಅನಿಶ್ಚಿತ ಬಾಧ್ಯತೆಗಳು ಮತ್ತು ಬದ್ಧತೆಗಳು                       | 11             |                               |                               |
| ಲೆಕ್ಕಪತ್ರಗಳ ಮೇಲಿನ ಟಿಪ್ಪಣಿಗಳು                              | 16             |                               |                               |

ಮೇಲೆ ಹೇಳಲಾಗಿರುವ ಟಿಪ್ಪಣಿಗಳು ಹಣಕಾಸು ಹೇಳಿಕೆಗಳ ಅಂತರ್ಗತ ಭಾಗವಾಗಿವೆ.

ನಿರ್ದೇಶಕರ ಮಂಡಳಿ ಪರವಾಗಿ

ನಮ್ಮ ವರದಿಯಲ್ಲಿ ಲಗತ್ತಿಸಿರುವಂತೆ  
 ಬೆಳೆಯೂರ್ ಆಂಡ್ ಅಸೋಸಿಯೇಟ್ಸ್ ಪರವಾಗಿ  
 ಚಾರ್ಟೆಡ್ ಅಕೌಂಟೆಂಟ್ಸ್  
 FRN 010988S

ಸಹಿ/  
 ಡಾ.ಎನ್.ಶಿವಶಂಕರ, ಐಎಎಸ್  
 ನಿರ್ದೇಶಕರು  
 DIN - 08223112

ಸಹಿ/  
 ಗುಂಜನ್ ಕೃಷ್ಣ, ಐಎಎಸ್  
 ನಿರ್ದೇಶಕರು  
 DIN -08184500

ಸಹಿ/  
 ಸಿಎ ರವೀಂದ್ರ ಬೆಳೆಯೂರ್  
 ಮಾಲೀಕರು  
 ಸದಸ್ಯತ್ವ ಸಂಖ್ಯೆ: 027295  
 ಶ್ರೀವತ್ಸ, ನಂ.428, 19ನೇ ಬಿ ಅಡ್ಡರಸ್ತೆ, 3ನೇ ಬ್ಲಾಕ್,  
 ಜಯನಗರ, ಬೆಂಗಳೂರು- 560011

ಸ್ಥಳ: ಬೆಂಗಳೂರು  
 ದಿನಾಂಕ: 29.06.2022



ತುಮಕೂರು ಮಷಿನ್ ಟೂಲ್ ಪಾರ್ಕ್



#49, 5ನೇ ಮಹಡಿ, ಪೂರ್ವ ಭಾಗ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು - 560 001 ದೂರವಾಣಿ: 080-22288841/42/43,  
 ವೆಬ್‌ಸೈಟ್: www.kiadb.in ಇಮೇಲ್: tmt@kiadb.in,  
 (CIN-U45207KA2017NPL099566).

(ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 8ರ ಅಡಿಯಲ್ಲಿ ಪರಿವಾಹನ ಪಡೆದಿರುವ ಕಂಪನಿ)

**ಮಾರ್ಚ್ 31, 2022 ಕ್ಕೆ ಕೊನೆಗೊಂಡ ವರ್ಷಕ್ಕೆ ಆದಾಯ ಮತ್ತು ವೆಚ್ಚದ ಹೇಳಿಕೆ**

(ರೂಪಾಯಿ, ಸಾವಿರಗಳಲ್ಲಿ)

| ವಿವರ  | ಟಿಪ್ಪಣಿ      | 01 ಏಪ್ರಿಲ್ 2021 ರಿಂದ 31, ಮಾರ್ಚ್ 2022ರ ಅವಧಿ | 01 ಏಪ್ರಿಲ್ 2020 ರಿಂದ 31, ಮಾರ್ಚ್ 2021ರ ಅವಧಿ |
|---|--------------|--|--|
| <b>ಆದಾಯ</b>   |              |  |  |
| ಕಾರ್ಯಾಚರಣೆಗಳಿಂದ ಆದಾಯ  | 12           | -  | -  |
| ಇತರೆ ಆದಾಯ   | 13           | 400  | 190  |
| <b>ಒಟ್ಟು ಆದಾಯ</b>   |              | <b>400</b>                                 | <b>190</b>                                 |
| <b>ವೆಚ್ಚಗಳು</b>   |              |  |  |
| ಉದ್ಯೋಗಿ ಪ್ರಯೋಜನಗಳ ವೆಚ್ಚ   | 14           | -  | 10,186                                     |
| ಸವಕಳಿ ಮತ್ತು ಭೋಗ್ಯ   | 6            | 136  | 236  |
| ಇತರೆ ವೆಚ್ಚಗಳು   | 15           | -  | 6,020                                      |
| <b>ಒಟ್ಟು ಖರ್ಚು</b>  |              | <b>136</b>                                 | <b>16,442</b>                              |
| ಹೊರತಾಗಿರುವ ಐಟಂ ಮತ್ತು ತೆರಿಗೆಯ ಮೊದಲು ಹೆಚ್ಚುವರಿ / (ಕೊರತೆ).               |              | 264  | (16,252)                                   |
| ಹೊರತಾಗಿರುವ ಐಟಂ  |              | -  | -  |
| ಹೆಚ್ಚುವರಿ / (ಕೊರತೆ) ತೆರಿಗೆಗೆ ಮೊದಲು                                    |              | 264  | (16,252)                                   |
| <b>ತೆರಿಗೆ ವೆಚ್ಚಗಳು</b>  |              |  |  |
| ಪ್ರಸ್ತುತ ತೆರಿಗೆ   |              | -  | -  |
| ಮುಂದೂಡಲ್ಪಟ್ಟ ತೆರಿಗೆ   |              | -  | -  |
| <b>ಆಯವ್ಯಯಕ್ಕೆ ಸಾಗಿಸುವ ಅವಧಿಗೆ ಹೆಚ್ಚುವರಿ / (ಕೊರತೆ).</b>                 |              | <b>264</b>                                 | <b>(16,252)</b>                            |
| <b>ಪ್ರತಿ ಈಕ್ವಿಟಿ ಷೇರಿಗೆ ಗಳಿಕೆ: ಆಧಾರ ಮತ್ತು ದುರ್ಬಲಗೊಳಿಸಲಾಗಿದೆ (ರೂ.)</b> | <b>16(a)</b> | <b>5.28</b>                                | <b>(325.04)</b>                            |
| ಈಕ್ವಿಟಿ ಷೇರುಗಳ ಸರಾಸರಿ ಸಂಖ್ಯೆ (ಮುಖ ಬೆಲೆ ಪ್ರತಿ ರೂ.10)                   |              | 50,000                                     | 50,000                                     |
| <b>ಗಮನಾರ್ಹ ಲೆಕ್ಕಪತ್ರ ನೀತಿಗಳು</b>                                      | <b>1</b>     |  |  |
| ಅನಿಶ್ಚಿತ ಬಾಧ್ಯತೆಗಳು ಮತ್ತು ಬದ್ಧತೆಗಳು                                   | <b>11</b>    |  |  |
| <b>ಖಾತೆಗಳ ಮೇಲಿನ ಟಿಪ್ಪಣಿಗಳು</b>  | <b>16</b>    |  |  |

ಮೇಲೆ ಹೇಳಲಾಗಿರುವ ಟಿಪ್ಪಣಿಗಳು ಹಣಕಾಸು ಹೇಳಿಕೆಗಳ ಅಂತರ್ಗತ ಭಾಗವಾಗಿವೆ.

ನಿರ್ದೇಶಕರ ಮಂಡಳಿ ಪರವಾಗಿ

ನಮ್ಮ ವರದಿಯಲ್ಲಿ ಲಗತ್ತಿಸಿರುವಂತೆ  
 ಬೆಳೆಯೂರ್ ಆಂಡ್ ಅಸೋಸಿಯೇಟ್ಸ್ ಪರವಾಗಿ  
 ಚಾರ್ಟೆಡ್ ಅಕೌಂಟೆಂಟ್ಸ್  
 FRN 010988S

ಸಹಿ/  
 ಡಾ.ಎನ್.ಶಿವಶಂಕರ, ಐಎಎಸ್  
 ನಿರ್ದೇಶಕರು  
 DIN - 08223112

ಸಹಿ/  
 ಗುಂಜನ್ ಕೃಷ್ಣ, ಐಎಎಸ್  
 ನಿರ್ದೇಶಕರು  
 DIN -08184500

ಸಹಿ/  
 ಸಿಎ ರವೀಂದ್ರ ಬೆಳೆಯೂರ್  
 ಮಾಲೀಕರು  
 ಸದಸ್ಯತ್ವ ಸಂಖ್ಯೆ: 027295  
 ಶ್ರೀವತ್ಸ, ನಂ.428, 19ನೇ ಬಿ ಅಡ್ಡರಸ್ತೆ, 3ನೇ ಬ್ಲಾಕ್,  
 ಜಯನಗರ, ಬೆಂಗಳೂರು- 560011

ಸ್ಥಳ: ಬೆಂಗಳೂರು  
 ದಿನಾಂಕ: 29.06.2022





ತುಮಕೂರು ಮಷಿನ್ ಟೂಲ್ ಪಾರ್ಕ್



#49, 5ನೇ ಮಹಡಿ, ಪೂರ್ವ ಭಾಗ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು - 560 001 ದೂರವಾಣಿ: 080-2228841/42/43, ವೆಬ್‌ಸೈಟ್: www.kiadb.in ಇಮೇಲ್: tntp@kiadb.in, (CIN-U45207KA2017NPL099566).

(ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 8ರ ಅಡಿಯಲ್ಲಿ ಪರವಾನಗಿ ಪಡೆದಿರುವ ಕಂಪನಿ)

ಮಾರ್ಚ್ 31, 2022 ರಲ್ಲಿ ಇದ್ದಂತೆ ನಗದು ಹರಿವಿನ ಹೇಳಿಕೆ

(ರೂಪಾಯಿ, ಸಾವಿರಗಳಲ್ಲಿ)

Table with 5 columns: ವಿವರ, 31.03.2022, 31.03.2022, 31.03.2021, 31.03.2021. Rows include categories like 'ಎ. ಕಾರ್ಯಾಚರಣೆ ಚಟುವಟಿಕೆಗಳಿಂದ ನಗದು ಹರಿವು', 'ಬಿ. ಹೂಡಿಕೆ ಚಟುವಟಿಕೆಗಳಿಂದ ನಗದು ಹರಿವು', and 'ಸಿ. ಹಣಕಾಸು ಚಟುವಟಿಕೆಗಳಿಂದ ನಗದು ಹರಿವು'.

ಮೇಲೆ ಹೇಳಲಾಗಿರುವ ಟಿಪ್ಪಣಿಗಳು ಹಣಕಾಸು ಹೇಳಿಕೆಗಳ ಅಂತರ್ಗತ ಭಾಗವಾಗಿವೆ.

ನಿರ್ದೇಶಕರ ಮಂಡಳಿ ಪರವಾಗಿ

ನಮ್ಮ ವರದಿಯಲ್ಲಿ ಲಗತ್ತಿಸಿರುವಂತೆ ಬೆಳೆಯೂರ್ ಆಂಡ್ ಅಸೋಸಿಯೇಟ್ಸ್ ಪರವಾಗಿ ಚಾರ್ಟೆಡ್ ಅಕೌಂಟೆಂಟ್ಸ್ FRN 010988S

ಸಹಿ/ ಡಾ.ಎನ್.ಶಿವಶಂಕರ, ಐಎಎಸ್ ನಿರ್ದೇಶಕರು DIN - 08223112

ಸಹಿ/ ಗುಂಜನ್ ಕೃಷ್ಣ, ಐಎಎಸ್ ನಿರ್ದೇಶಕರು DIN -08184500

ಸಹಿ/ ಸಿಎ ರವೀಂದ್ರ ಬೆಳೆಯೂರ್ ಮಾಲೀಕರು ಸದಸ್ಯತ್ವ ಸಂಖ್ಯೆ: 027295 ಶ್ರೀವತ್ಸ, ನಂ.428, 19ನೇ ಬಿ ಅಡ್ಡರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು- 560011

ಸ್ಥಳ: ಬೆಂಗಳೂರು ದಿನಾಂಕ: 29.06.2022

## 31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

### ಟಿಪ್ಪಣಿ 1. ಮಹತ್ವದ ಲೆಕ್ಕಪತ್ರ ನೀತಿಗಳು:

ಎ ಕಂಪನಿಯನ್ನು 2013 ರ ಕಂಪನಿಗಳ ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ಕರ್ನಾಟಕ, ತುಮಕೂರು ಜಿಲ್ಲೆಯ ವಸಂತ ನರಸಾಪುರದಲ್ಲಿ ಯೋಜನೆ, ವಿನ್ಯಾಸ, ಸ್ಥಾಪನೆ, ಅಭಿವೃದ್ಧಿ, ಒಪ್ಪಂದ, ನಿರ್ವಹಣೆ, ಮತ್ತು ಹಣಕಾಸು ಸಂಯೋಜಿತ ಯಂತ್ರೋಪಕರಣ ಪಾರ್ಕ್ (IMTP) ಅನ್ನು ಉತ್ತೇಜಿಸಲು ರಚಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಮೆಷಿನ್ ಟೂಲ್ ಇಂಡಸ್ಟ್ರಿಯ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ದೃಷ್ಟಿಯಿಂದ 'ಭಾರತೀಯ ಬಂಡವಾಳ ಸರಕುಗಳ ವಲಯದಲ್ಲಿ ಸ್ಪರ್ಧಾತ್ಮಕತೆಯ ವರ್ಧನೆ' (ECICGS) ಯೋಜನೆಯಡಿಯಲ್ಲಿ ತಂತ್ರಜ್ಞಾನ ಅಭಿವೃದ್ಧಿ/ಸ್ವಾಧೀನ ಮತ್ತು ಸೇವೆಗಳ ಮೂಲಸೌಕರ್ಯಕ್ಕೆ. KIADB, ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ, ಕರ್ನಾಟಕ ಸರ್ಕಾರ (GOK) ಮತ್ತು ಭಾರತ ಸರ್ಕಾರ (GOI) ದ ಭಾರೀ ಕೈಗಾರಿಕೆಗಳ ಇಲಾಖೆ (DHI) ನಡುವಿನ ಒಪ್ಪಂದದ ಪ್ರಕಾರ ಅನುದಾನ-ಸಹಾಯದ ಮೂಲಕ (ಇಕ್ಷಿತಿ ಬಂಡವಾಳವಲ್ಲ) ಅಗತ್ಯವಿರುವ ಹಣವನ್ನು ಒದಗಿಸಲಾಗುತ್ತದೆ.

ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಲಾಭರಹಿತ ಉಪಕ್ರಮವಾಗಿ ಕೈಗೊಳ್ಳಬೇಕು ಮತ್ತು ಯಾವುದೇ ಆದಾಯವನ್ನು ಡಿವಿಡೆಂಡ್ ಅಥವಾ ಬೇರೆ ರೀತಿಯಲ್ಲಿ ವಿತರಿಸಲಾಗುವುದಿಲ್ಲ.

### ಬಿ ಲೆಕ್ಕಪತ್ರಗಳ ತಯಾರಿಕೆಯ ಆಧಾರ:

i) ಸಿದ್ಧಪಡಿಸಲಾದ ಹಣಕಾಸು ಹೇಳಿಕೆಗಳು ಎಲ್ಲಾ ವಾಸ್ತವಿಕ ಅಂಶಗಳು ಮತ್ತು ಭಾರತದಲ್ಲಿ ಅನ್ವಯವಾಗುವ ಎಲ್ಲಾ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿರುತ್ತವೆ ಮತ್ತು ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 133 ರ ಅಡಿಯಲ್ಲಿ ಸೂಚಿಸಲಾದ ಅನ್ವಯವಾಗುವ ಕಡ್ಡಾಯ ಲೆಕ್ಕಪತ್ರ ಮಾನದಂಡಗಳಿಗೆ ಅನುಗುಣವಾಗಿರುತ್ತವೆ. ಲೆಕ್ಕಪತ್ರಗಳನ್ನು ಐತಿಹಾಸಿಕ ಕಾಸ್ಪ್ ಕನ್ಸೆನ್ಷನ್‌ನಲ್ಲಿ ಅಂಗೀಕರಿಸಲಾಗಿರುವ ಭಾರತದಲ್ಲಿ 'ಸಾಮಾನ್ಯವಾಗಿ ಅಂಗೀಕರಿಸಲಾಗಿರುವ ಲೆಕ್ಕಪತ್ರ ತತ್ವಗಳು' (GAAP) ಹಾಗೂ ಇನ್‌ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನೀಡಿದ ಅನ್ವಯವಾಗುವ ಲೆಕ್ಕ ಪರಿಶೋಧಕ ಮಾನದಂಡಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ.

### ii) ಅಂದಾಜುಗಳ ಬಳಕೆ:

ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕ ಪರಿಶೋಧಕ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಹೇಳಿಕೆಗಳ ತಯಾರಿಕೆಯು ಅಂದಾಜುಗಳು ಮತ್ತು ಊಹೆಗಳನ್ನು ಮಾಡಲು ಆಡಳಿತ ಮಂಡಳಿಯು ವರ್ಷದಲ್ಲಿ ವರದಿಯಾದ ಆಸ್ತಿಗಳು ಮತ್ತು ಬಾಧ್ಯತೆಗಳ ಮೇಲೆ ಬೀರುವ ಪರಿಣಾಮವನ್ನು ಊಹಿಸುವ ಮತ್ತು ಹಣಕಾಸಿನ ಹೇಳಿಕೆಗಳ ದಿನಾಂಕದಂದು ಅನಿಶ್ಚಿತ ಬಾಧ್ಯತೆಗಳನ್ನು ಬಹಿರಂಗಪಡಿಸುವುದು ಮತ್ತು ಆ ವರ್ಷದಲ್ಲಿ ನಿರೀಕ್ಷಿಸುವ ಆದಾಯ ಮತ್ತು ವೆಚ್ಚಗಳನ್ನು ಅಂದಾಜು ಮಾಡುವುದು ಅಗತ್ಯವಿರುತ್ತದೆ. ಈ ಅಂದಾಜುಗಳು ಪ್ರಸ್ತುತ ಘಟನೆಗಳು ಮತ್ತು ಕ್ರಿಯೆಗಳ ನಿರ್ವಹಣೆಯ ಉತ್ತಮ ಜ್ಞಾನವನ್ನು ಆಧರಿಸಿವೆಯಾದರೂ, ನಿಜವಾದ ಫಲಿತಾಂಶಗಳು ಈ ಅಂದಾಜುಗಳಿಂದ ಭಿನ್ನವಾಗಿರಬಹುದು. ಲೆಕ್ಕ ಪರಿಶೋಧಕ ಅಂದಾಜುಗಳಿಗೆ ಯಾವುದೇ ಪರಿಷ್ಕರಣೆಯನ್ನು ಪ್ರಸ್ತುತ ಮತ್ತು ಭವಿಷ್ಯದ ಅವಧಿಗಳಲ್ಲಿ ನಿರೀಕ್ಷಿತವಾಗಿ ನಡೆಸಲಾಗುತ್ತದೆ.

### ಸಿ ಸ್ಥಿರ ಸ್ವತ್ತುಗಳು:

ಸ್ಥಿರ ಸ್ವತ್ತುಗಳನ್ನು ಕಡಿಮೆ ಸಂಚಿತ ಸವಕಳಿ ವೆಚ್ಚದಲ್ಲಿ ಹೇಳಲಾಗುತ್ತದೆ. ಸ್ಥಿರ ಸ್ವತ್ತುಗಳ ಸ್ವಾಧೀನಕ್ಕೆ ಸಂಬಂಧಿಸಿದ ಎಲ್ಲಾ ನೇರ ವೆಚ್ಚಗಳು ಆಸ್ತಿಗಳನ್ನು ಅದರ ಸ್ಥಾಪನೆ ಮತ್ತು ಕೆಲಸದ ಸ್ಥಿತಿಗೆ ತರುವವರೆಗೆ ಮತ್ತು ಬಳಕೆಗೆ ಸಿದ್ಧವಾಗುವವರೆಗೆ ಬಂಡವಾಳೀಕರಣಗೊಳ್ಳುತ್ತವೆ.

### ಸವಕಳಿ:

ಕಂಪನಿಗಳ ಕಾಯಿದೆ, 2013 ರ ಶೆಡ್ಯೂಲ್ II ರಲ್ಲಿ ಸೂಚಿಸಲಾದ ದರಗಳಲ್ಲಿ ಸವಕಳಿಯನ್ನು 5% ಉಳಿಕೆ ಮೌಲ್ಯಕ್ಕೆ ಹೊಂದಿಸಿದಂತೆ ನೇರ ರೇಖೆಯ ವಿಧಾನದಲ್ಲಿ ಒದಗಿಸಲಾಗಿದೆ, 95% ಮೊತ್ತವನ್ನು ನಂತರದ ವರ್ಷಗಳ ಅವಧಿಯಲ್ಲಿ ಅಂದರೆ ಆಡಳಿತ ಮಂಡಳಿಯು ಅಂದಾಜಿಸಿದ ಆಸ್ತಿಗಳ ಬಾಳಿಕೆ ಅವಧಿ ಬರೆಯಲಾಗುತ್ತದೆ.

| ಆಸ್ತಿ ಪ್ರಕಾರ                           | ಅವಧಿ    |
|--|---------|
| ಪೀಠೋಪಕರಣಗಳು ಮತ್ತು ಫಿಕ್ಸ್ಚರ್‌ಗಳು        | 10 ವರ್ಷ |
| ಕಚೇರಿ ಸಲಕರಣೆಗಳು                        | 5 ವರ್ಷ  |
| ಕಂಪ್ಯೂಟರ್ ಮತ್ತು ಡೇಟಾ ಸಂಸ್ಕರಣಾ ಉಪಕರಣಗಳು | 3 ವರ್ಷ  |

ಸವಕಳಿ ವಿಧಾನ, ಉಪಯುಕ್ತ ಜೀವನ ಮತ್ತು ಉಳಿದ ಮೌಲ್ಯಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತದೆ.

**ಡಿ ವಿದೇಶಿ ವಿನಿಮಯ (AS - 11)**

ವಿದೇಶಿ ಕರೆನ್ಸಿಗಳಲ್ಲಿ ಹೆಸರಿಸಲಾದ ವಿತ್ತೀಯ ವಸ್ತುಗಳನ್ನು ಬ್ಯಾಲೆನ್ಸ್ ಶೀಟ್‌ನ ದಿನಾಂಕದಂದು ಚಾಲ್ತಿಯಲ್ಲಿರುವ ವಿನಿಮಯ ದರದಲ್ಲಿ ಭಾರತೀಯ ಕರೆನ್ಸಿಗೆ ಪರಿವರ್ತಿಸಲಾಗುತ್ತದೆ. ವಿದೇಶಿ ಕರೆನ್ಸಿ ವಹಿವಾಟಿನ ಮೇಲೆ ಉಂಟಾಗುವ ವಿನಿಮಯ ವ್ಯತ್ಯಾಸವನ್ನು ಆದಾಯ ಅಥವಾ ವೆಚ್ಚಗಳ ಹೇಳಿಕೆಯಲ್ಲಿ ಅವಾಸ್ತವಿಕ ವಹಿವಾಟುಗಳನ್ನು ಹೊರತುಪಡಿಸಿ ಆದಾಯ ಮತ್ತು ವೆಚ್ಚ ಎಂದು ಗುರುತಿಸಲಾಗುತ್ತದೆ.

i) ಆಮದು ವಹಿವಾಟುಗಳು, ಆಂತರಿಕ ಹಣ ರವಾನೆ ಮತ್ತು ವಿದೇಶಿ ವಿನಿಮಯದಲ್ಲಿ ಪಾವತಿಯನ್ನು ವಹಿವಾಟಿನ ದಿನಾಂಕದಂದು ಚಾಲ್ತಿಯಲ್ಲಿರುವ ವಿನಿಮಯ ದರದಲ್ಲಿ ಗುರುತಿಸಲಾಗುತ್ತದೆ.

ವಿದೇಶಿ ವಿನಿಮಯವನ್ನು ಒಳಗೊಂಡ ಯಾವುದೇ ವಹಿವಾಟುಗಳಿಲ್ಲ.

**ಇ ಸರ್ಕಾರದ ಅನುದಾನಗಳು (AS-12)**

ವರದಿ ಮಾಡುವ ಅವಧಿಯಲ್ಲಿ ಸರ್ಕಾರದ ಅನುದಾನಗಳು ಪ್ರವರ್ತಕರ ಕೊಡುಗೆಯ ಸ್ವರೂಪದಲ್ಲಿರುತ್ತವೆ ಅಂದರೆ, ಕಂಪನಿಯ ಒಟ್ಟು ಹೂಡಿಕೆಯ ಉಲ್ಲೇಖದೊಂದಿಗೆ ಅಥವಾ ಅದರ ಒಟ್ಟು ಬಂಡವಾಳದ ವೆಚ್ಚದ ಕೊಡುಗೆಯ ಮೂಲಕ ಅನುದಾನವನ್ನು ಒದಗಿಸಲಾಗುತ್ತದೆ. ಸಾಮಾನ್ಯವಾಗಿ ಮರುಪಾವತಿಗಳನ್ನು ನಿರೀಕ್ಷಿಸಲಾಗುವುದಿಲ್ಲ.

ಆದ್ದರಿಂದ, ಇದನ್ನು 'ಬಂಡವಾಳ ಮೀಸಲು' ಎಂದು ಗುರುತಿಸಲಾಗಿದೆ ಮತ್ತು ಬಂಡವಾಳ ವಿಧಾನ ವ್ಯವಸ್ಥೆಯಲ್ಲಿ ಷೇರುದಾರರ ನಿಧಿಗೆ ಮನ್ನಣೆ ನೀಡಲಾಗುತ್ತದೆ. ವಾಸ್ತವವಾಗಿ, ಒಂದು ಕಂಪನಿಯು ಅವರಿಗೆ ಲಗತ್ತಿಸಲಾದ ಷರತ್ತುಗಳನ್ನು ಅನುಸರಿಸುತ್ತದೆ ಎಂಬ ಜವಾಬ್ದಾರಿಯುತ ಭರವಸೆ ಇರುವವರೆಗೆ ಸರ್ಕಾರದ ಅನುದಾನವನ್ನು ಗುರುತಿಸಬಾರದು.

**ಎಫ್ ಉದ್ಯೋಗಿ ಪ್ರಯೋಜನಗಳು (AS-15)**

**i) ವ್ಯಾಖ್ಯಾನಿಸಿದ ಕೊಡುಗೆ ಯೋಜನೆಗಳು**

ಭವಿಷ್ಯನಿಧಿ ಮತ್ತು ಮತ್ತು ಎನ್‌ಡಿಪಿಎಸ್‌ಗೆ ಅರ್ಹ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಕಂಪನಿಯು ಉದ್ಯೋಗಿ ವೇತನದ ನಿರ್ದಿಷ್ಟ ಶೇಕಡಾವಾರು ಎಂದು ನಿರ್ಧರಿಸಲಾಗುತ್ತದೆ, ಇದು ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಯಾಗಿದೆ. ನಿರ್ದಿಷ್ಟಪಡಿಸಿದ ಕೊಡುಗೆಗಳನ್ನು ನೀಡುವುದನ್ನು ಹೊರತುಪಡಿಸಿ ಕಂಪನಿಯು ಯಾವುದೇ ಬಾಧ್ಯತೆಗಳನ್ನು ಹೊಂದಿಲ್ಲ. ಕೊಡುಗೆಗಳನ್ನು ಆದಾಯ ಮತ್ತು ವೆಚ್ಚದ ಹೇಳಿಕೆಗೆ ವಿಧಿಸಲಾಗುತ್ತದೆ.

**ii) ವ್ಯಾಖ್ಯಾನಿತ-ಪ್ರಯೋಜನ ಯೋಜನೆಗಳು**

ಕಂಪನಿಯ ಉದ್ಯೋಗಿಗಳ ಸಂಖ್ಯೆ 10ಕ್ಕಿಂತ ಕಡಿಮೆ ಇರುವುದರಿಂದ, ಗ್ರಾಚ್ಯುಟಿ ಕಾಯ್ದೆ, 1972 ರ ಪಾವತಿಯ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದ್ದರಿಂದ, ಉದ್ಯೋಗಿಗಳ ನಿವೃತ್ತಿ ಪ್ರಯೋಜನಗಳ ಖಾತೆಯಲ್ಲಿ ಉದ್ಯವಿಸುವ ಬಾಧ್ಯತೆಗಾಗಿ ಕಂಪನಿಯು ಪುಸ್ತಕಗಳಲ್ಲಿ ಯಾವುದೇ ನಿಬಂಧನೆಯನ್ನು ಮಾಡಿಲ್ಲ.

**ಜಿ ಎರವಲು ವೆಚ್ಚಗಳು (AS-16)**

ಅರ್ಹತಾ ಸ್ವತ್ತುಗಳ ಸ್ವಾಧೀನ/ನಿರ್ಮಾಣಕ್ಕೆ ಕಾರಣವಾದ ಎರವಲು ವೆಚ್ಚಗಳು ಅಂತಹ ಸ್ವತ್ತುಗಳು ಅದರ ಉದ್ದೇಶಿತ ಬಳಕೆಗೆ ಸಿದ್ಧವಾದಾಗ ಬಂಡವಾಳೀಕರಣಗೊಳ್ಳುತ್ತವೆ ಮತ್ತು ಎಲ್ಲಾ ಇತರ ಎರವಲು ವೆಚ್ಚಗಳನ್ನು ಅವು ಉಂಟಾದ ಅವಧಿಯಲ್ಲಿ ವೆಚ್ಚವೆಂದು ಗುರುತಿಸಲಾಗುತ್ತದೆ.

**ಹೆಚ್ ತೆರಿಗೆ (AS -22)**

i) ಪ್ರಸ್ತುತ ವರದಿ ಅವಧಿಯ ತೆರಿಗೆ ವೆಚ್ಚವು ಪ್ರಸ್ತುತ ಆದಾಯ ತೆರಿಗೆ ಮತ್ತು ಮುಂದೂಡಲ್ಪಟ್ಟ ತೆರಿಗೆಯನ್ನು ಒಳಗೊಂಡಿರುತ್ತದೆ.

ತೆರಿಗೆ ವಿಧಿಸಬಹುದಾದ ಆದಾಯದ ಅನುಪಸ್ಥಿತಿಯಲ್ಲಿ ಪ್ರಸ್ತುತ ತೆರಿಗೆಗೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ. ಆದಾಗ್ಯೂ, ಯಾವುದೇ ಆದಾಯದ ಅನುಪಸ್ಥಿತಿಯಲ್ಲಿ ಆದಾಯ ತೆರಿಗೆ ಕಾಯಿದೆ, 1961 ರ u/s 14(A) ಕ್ಕೆ ಯಾವುದೇ ವೆಚ್ಚವನ್ನು ಅನುಮತಿಸಲಾಗುವುದಿಲ್ಲ ಎಂದು ಗಮನಿಸಬೇಕು.

ತೆರಿಗೆ ವಿಧಿಸಬಹುದಾದ ಆದಾಯದ ಅನುಪಸ್ಥಿತಿಯಲ್ಲಿ ಪ್ರಸ್ತುತ ತೆರಿಗೆಗೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ. ಆದಾಗ್ಯೂ, ಯಾವುದೇ ಆದಾಯದ ಅನುಪಸ್ಥಿತಿಯಲ್ಲಿ ಆದಾಯ ತೆರಿಗೆ ಕಾಯಿದೆ, 1961 ರ u/s 14(A) ಕ್ಕೆ ಯಾವುದೇ ವೆಚ್ಚವನ್ನು ಅನುಮತಿಸಲಾಗುವುದಿಲ್ಲ ಎಂದು ಗಮನಿಸಬೇಕು.

ii) ಮುಂದೂಡಲ್ಪಟ್ಟ ತೆರಿಗೆಗೆ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ. ಏಕೆಂದರೆ ಅಂತಹ ಮುಂದೂಡಲ್ಪಟ್ಟ ತೆರಿಗೆ ಆಸ್ತಿಯನ್ನು ಅರಿತುಕೊಳ್ಳಬಹುದಾದ ಸಾಕಷ್ಟು ಭವಿಷ್ಯದ ತೆರಿಗೆಯ ಆದಾಯವು ಲಭ್ಯವಿರುತ್ತದೆ ಎಂಬುದಕ್ಕೆ ಮನವರಿಕೆಯಾಗುವ ಪುರಾವೆಗಳ ಮೂಲಕ ಯಾವುದೇ ವರ್ಚುವಲ್ ಖಚಿತತೆಯ ಬೆಂಬಲವಿಲ್ಲ.

**ಐ ಸ್ವತ್ತುಗಳ ದುರ್ಬಲತೆ (AS-28)**

ಬ್ಯಾಲೆನ್ಸ್ ಶೀಟ್ ದಿನಾಂಕದಂದು, ಒಂದು ಸ್ವತ್ತು ದುರ್ಬಲಗೊಳ್ಳಬಹುದು ಎಂಬುದಕ್ಕೆ ಯಾವುದೇ ಸೂಚನೆ ಇದೆಯೇ ಎಂದು ಕಂಪನಿಯು ನಿರ್ಣಯಿಸುತ್ತದೆ. ಅಂತಹ ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ಕಂಪನಿಯು ಮರುಪಡೆಯಬಹುದಾದ ಮೊತ್ತವನ್ನು ಅಂದಾಜು ಮಾಡುತ್ತದೆ. ಆಸ್ತಿಯ ಸಾಗಿಸುವ ವೆಚ್ಚವು ಅದರ ಮರುಪಡೆಯಬಹುದಾದ ಮೊತ್ತವನ್ನು ಮೀರಿದರೆ, ಆದಾಯ ಮತ್ತು ವೆಚ್ಚದ ಹೇಳಿಕೆಯಲ್ಲಿ ವ್ಯವಹರಿಸುವ ವೆಚ್ಚವು ಚೇತರಿಸಿಕೊಳ್ಳಬಹುದಾದ ಮೊತ್ತವನ್ನು ಮೀರುವ ಮಟ್ಟಿಗೆ ಗುರುತಿಸಲ್ಪಡುತ್ತದೆ. ವಸೂಲಿ ಮಾಡಬಹುದಾದ ಮೊತ್ತದಲ್ಲಿ ಅಂದಾಜಿನಲ್ಲಿ ಯಾವುದೇ ಬದಲಾವಣೆಯಾಗಿದ್ದರೆ ಹಿಂದಿನ ಲೆಕ್ಕಪರಿಶೋಧಕ ಅವಧಿಯಲ್ಲಿ ಗುರುತಿಸಲಾದ ದುರ್ಬಲತೆಯ ನಷ್ಟವನ್ನು ಹಿಂತಿರುಗಿಸಲಾಗುತ್ತದೆ.

**ಜಿ ನಿಬಂಧನೆಗಳು (AS -29)**

ಹಿಂದಿನ ಘಟನೆಗಳ ಪರಿಣಾಮವಾಗಿ ಕಂಪನಿಯು ಪ್ರಸ್ತುತ ಬಾಧ್ಯತೆಯನ್ನು ಹೊಂದಿರುವಾಗ ಮಾತ್ರ ನಿಬಂಧನೆಗಳನ್ನು ಗುರುತಿಸಲಾಗುತ್ತದೆ. ಇದಕ್ಕಾಗಿ ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಆರ್ಥಿಕ ಪ್ರಯೋಜನಗಳನ್ನು ಒಳಗೊಂಡಿರುವ ಸಂಪನ್ಮೂಲಗಳ ಹೊರಹರಿವು ಅಗತ್ಯವಿರುವ ಸಾಧ್ಯತೆಯಿದೆ ಮತ್ತು ಮೊತ್ತದ ವಿಶ್ವಾಸಾರ್ಹ ಅಂದಾಜು ಮಾಡಬಹುದು. ಇತ್ಯರ್ಥಕ್ಕೆ ಅಗತ್ಯವಿರುವ ನಿಬಂಧನೆಗಳನ್ನು ನಿಯಮಿತವಾಗಿ ಸ್ವೀಕರಿಸಲಾಗುತ್ತದೆ ಮತ್ತು ಬಾಧ್ಯತೆಯ ಪ್ರಸ್ತುತ ಉತ್ತಮ ಅಂದಾಜುಗಳನ್ನು ಪ್ರತಿಬಿಂಬಿಸಲು ಅಗತ್ಯವಿರುವಲ್ಲಿ ಸರಿಹೊಂದಿಸಲಾಗುತ್ತದೆ.

ಕಿ ಅಕೌಟಿಂಗ್ ಸ್ಟಾಂಡರ್ಡ್ಸ್ (AS) ಅಡಿಯಲ್ಲಿ ಕಲ್ಪಿಸಲಾಗಿರುವ ಬಹಿರಂಗಪಡಿಸುವಿಕೆಗಳು ಕಂಪನಿಗೆ ಅನ್ವಯವಾಗುವಂತಹ ಸಂಗತಿಗಳಿಗೆ ಸೀಮಿತವಾಗಿವೆ.

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

ಟಿಪ್ಪಣಿ 2: ಷೇರು ಬಂಡವಾಳ

| ವಿವರಗಳು  | 31ನೇ ಮಾರ್ಚ್ 2022ರಲ್ಲಿ<br>ರಲ್ಲಿ ಇದ್ದಂತೆ |            | 31ನೇ ಮಾರ್ಚ್ 2021ರಲ್ಲಿ<br>ರಲ್ಲಿ ಇದ್ದಂತೆ |            |
|--|--|------------|--|------------|
|  | ಸಂಖ್ಯೆ                                 | ಮೊತ್ತ      | ಸಂಖ್ಯೆ                                 | ಮೊತ್ತ      |
| <b>ಅಧಿಕೃತಗೊಳಿಸಲಾಗಿದೆ</b>                                 |  |            |  |            |
| ಈಕ್ವಿಟಿ ಷೇರುಗಳು ಪ್ರತಿ ಷೇರಿನ ಮೌಲ್ಯ ರೂ.10/-                | 50,000                                 | 500        | 50,000                                 | 500        |
|  | 50,000                                 | 500        | 50,000                                 | 500        |
| <b>ವಿತರಿಸಲಾಗಿದೆ</b>                                      |  |            |  |            |
| ಈಕ್ವಿಟಿ ಷೇರುಗಳು ಪ್ರತಿ ಷೇರಿನ ಮೌಲ್ಯ ರೂ.10/-                | 50,000                                 | 500        | 50,000                                 | 500        |
| <b>ಚಂದಾದಾರರಾಗಿದ್ದಾರೆ ಮತ್ತು ಸಂಪೂರ್ಣವಾಗಿ ಪಾವತಿಸಿದ್ದಾರೆ</b> |  |            |  |            |
| ಈಕ್ವಿಟಿ ಷೇರುಗಳು ಪ್ರತಿ ಷೇರಿನ ಮೌಲ್ಯ ರೂ.10/-                | 50,000                                 | 500        | 50,000                                 | 500        |
| ಪ್ರತಿ ಷೇರಿಗೆ ಸಮಾನ ಮೌಲ್ಯ (RS)                             |  | 10         |  | 10         |
| <b>ಪಾವತಿಸದ ಕರೆಗಳು</b>                                    |  |            |  |            |
| ನಿರ್ದೇಶಕರಿಂದ   | -                                      | -          | -                                      | -          |
| ಇತರರಿಂದ  | -                                      | -          | -                                      | -          |
| ಮುಟ್ಟುಗೋಲು ಹಾಕಿಕೊಂಡ ಷೇರುಗಳು (ಮೂಲತಃ ಪಾವತಿಸದ ಮೊತ್ತ)        | -                                      | -          | -                                      | -          |
|  | 50,000                                 | 500        | 50,000                                 | 500        |
| <b>ಚಂದಾದಾರರಾಗಿದ್ದಾರೆ ಮತ್ತು ಸಂಪೂರ್ಣವಾಗಿ ಪಾವತಿಸಲಾಗಿಲ್ಲ</b> |  |            |  |            |
| ಈಕ್ವಿಟಿ ಷೇರುಗಳು ಪ್ರತಿ ಷೇರಿನ ಮೌಲ್ಯ ರೂ.10/-                | -                                      | -          | -                                      | -          |
| <b>ಒಟ್ಟು</b>   | <b>50,000</b>                          | <b>500</b> | <b>50,000</b>                          | <b>500</b> |

(ಎ) ವರದಿಯ ಅವಧಿಯ ಪ್ರಾರಂಭ ಮತ್ತು ಅಂತ್ಯದಲ್ಲಿ ಬಾಕಿ ಉಳಿದಿರುವ ಷೇರುಗಳ ಸಂಖ್ಯೆಯ ಸಮನ್ವಯ

| ವಿವರಗಳು                                    | 31.03.2022ರಲ್ಲಿ ಇದ್ದಂತೆ |            | 31.03.2021ರಲ್ಲಿ ಇದ್ದಂತೆ |            |
|--|-------------------------|------------|-------------------------|------------|
|  | ಷೇರುಗಳ ಸಂಖ್ಯೆ           | ಮೊತ್ತ      | ಷೇರುಗಳ ಸಂಖ್ಯೆ           | ಮೊತ್ತ      |
| <b>ಈಕ್ವಿಟಿ ಷೇರುಗಳು</b>                     |                         |            |                         |            |
| ವರ್ಷದ ಆರಂಭದಲ್ಲಿ ಈಕ್ವಿಟಿ ಷೇರುಗಳು            | 50,000                  | 500        | 50,000                  | 500        |
| ಕೂಡುವುದು: ವರ್ಷದಲ್ಲಿ ನೀಡಲಾದ ಈಕ್ವಿಟಿ ಷೇರುಗಳು | -                       | -          | -                       | -          |
| <b>ವರ್ಷದ ಕೊನೆಯಲ್ಲಿ ಈಕ್ವಿಟಿ ಷೇರುಗಳು</b>     | <b>50,000</b>           | <b>500</b> | <b>50,000</b>           | <b>500</b> |

(ಬಿ) ವಿವಿಧ ವರ್ಗದ ಷೇರುಗಳ ಹಕ್ಕುಗಳು, ಹಕ್ಕುಗಳು ಮತ್ತು ನಿರ್ಬಂಧಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ:

**ಈಕ್ವಿಟಿ ಷೇರುಗಳಿಗೆ ಲಗತ್ತಿಸಲಾದ ಹಕ್ಕುಗಳು, ಆಧ್ಯತೆಗಳು ಮತ್ತು ನಿರ್ಬಂಧಗಳು**

ಕಂಪನಿಯು ಪ್ರತಿ ಷೇರಿಗೆ ರೂ.10 ರ ಸಮಾನ ಮೌಲ್ಯವನ್ನು ಹೊಂದಿರುವ ಒಂದು ವರ್ಗದ ಈಕ್ವಿಟಿ ಷೇರುಗಳನ್ನು ಮಾತ್ರ ಹೊಂದಿದೆ. ಈಕ್ವಿಟಿ ಷೇರುಗಳನ್ನು ಹೊಂದಿರುವ ಪ್ರತಿ ವ್ಯಕ್ತಿ ಪ್ರತಿ ಷೇರಿಗೆ ಒಂದು ಮತಕ್ಕೆ ಅರ್ಹರಾಗಿರುತ್ತಾರೆ. ಹಣಕಾಸು ವರ್ಷಕ್ಕೆ ಯಾವುದೇ ಲಾಭಾಂಶವನ್ನು ಘೋಷಿಸಲು ಕಂಪನಿಯು ಅರ್ಹತೆ ಹೊಂದಿಲ್ಲ.

ಕಂಪನಿಯ ಮುಕ್ತಾಯ ಅಥವಾ ವಿಸರ್ಜನೆಯ ನಂತರ, ಎಲ್ಲಾ ಸಾಲಗಳು ಮತ್ತು ಬಾಧ್ಯತೆಗಳನ್ನು ತೀರಿಸಿದ ನಂತರ ಉಳಿದಿದ್ದರೆ, ಯಾವುದೇ ಆಸ್ತಿಯನ್ನು ಕಂಪನಿಯ ಸದಸ್ಯರ ನಡುವೆ ವಿತರಿಸಲಾಗುವುದಿಲ್ಲ. ಆದರೆ ಅದನ್ನು ಈ ಕಂಪನಿಯು ಹೊಂದಿರುವ ಉದ್ದೇಶಗಳನ್ನು ಹೊಂದಿರುವ ಇತರ ಕಂಪನಿಗೆ ನೀಡಲಾಗುತ್ತದೆ ಅಥವಾ ವರ್ಗಾಯಿಸಲಾಗುತ್ತದೆ ಅಥವಾ ಮಾರಾಟ ಮಾಡಬಹುದು ಮತ್ತು ಅದರ ಆದಾಯವನ್ನು ಕಾಯಿದೆಯ ಸೆಕ್ಷನ್ 269 ರ ಅಡಿಯಲ್ಲಿ ರಚಿಸಲಾದ ಪುನರ್ವಸತಿ ಮತ್ತು ದಿವಾಳಿತನ ನಿಧಿಗೆ ಜಮಾ ಮಾಡಲಾಗುತ್ತದೆ. ಅದು ನ್ಯಾಯಮಂಡಳಿ ವಿಧಿಸಬಹುದಾದಂತಹ ಷರತ್ತುಗಳಿಗೆ ಒಳಪಟ್ಟಿರುತ್ತದೆ.

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

(ಸಿ) ಕಂಪನಿಯಲ್ಲಿ 5% ಕ್ವಿಂಟ್ ಹೆಚ್ಚು ಷೇರುಗಳನ್ನು ಹೊಂದಿರುವ ಷೇರುದಾರರು:

| ವಿವರಗಳು   | 31.03.2022ರಲ್ಲಿ ಇದ್ದಂತೆ |            | 31.03.2021ರಲ್ಲಿ ಇದ್ದಂತೆ |            |
|---|-------------------------|------------|-------------------------|------------|
|   | ಷೇರುಗಳ ಸಂಖ್ಯೆ           | ಹೊಂದಿರುವ % | ಷೇರುಗಳ ಸಂಖ್ಯೆ           | ಹೊಂದಿರುವ % |
| ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ("KIADB") | 49,994                  | 99.99%     | 49,994                  | 99.99%     |

(ಡಿ) ವರ್ಷದ ಕೊನೆಯಲ್ಲಿ ಪ್ರವರ್ತಕರು ಹೊಂದಿರುವ ಷೇರುಗಳು:

| ಪ್ರವರ್ತಕರು ಹೆಸರು                                    | 31.03.2022ರಲ್ಲಿ ಇದ್ದಂತೆ |            |                            | 31.03.2021ರಲ್ಲಿ ಇದ್ದಂತೆ |            |                            |
|---|-------------------------|------------|----------------------------|-------------------------|------------|----------------------------|
|   | ಷೇರುಗಳ ಸಂಖ್ಯೆ           | ಹೊಂದಿರುವ % | ವರ್ಷದಲ್ಲಿ ಅಗಿರುವ % ಬದಲಾವಣೆ | ಷೇರುಗಳ ಸಂಖ್ಯೆ           | ಹೊಂದಿರುವ % | ವರ್ಷದಲ್ಲಿ ಅಗಿರುವ % ಬದಲಾವಣೆ |
| ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ("KIADB") | 49,994                  | 99.99%     | -                          | 49,994                  | 99.99%     | -                          |

ಟಿಪ್ಪಣಿ 3: ಆದಾಯ ಮತ್ತು ಹೆಚ್ಚುವರಿ

(ರೂಪಾಯಿ, ಸಾವಿರಗಳಲ್ಲಿ)

| ವಿವರಗಳು  | 31ನೇ ಮಾರ್ಚ್ 2022 ರಲ್ಲಿ ಇದ್ದಂತೆ | 31ನೇ ಮಾರ್ಚ್ 2021 ರಲ್ಲಿ ಇದ್ದಂತೆ |
|--|--------------------------------|--------------------------------|
| ಬಂಡವಾಳ ಮೀಸಲು   |                                |                                |
| ವರ್ಷದ ಆರಂಭದಲ್ಲಿ ಅನುದಾನ ಸ್ವೀಕೃತಿ                      | 24,90,000                      | 23,50,000                      |
| ಸೇರಿಸಿ: ವರ್ಷದಲ್ಲಿ ಸ್ವೀಕರಿಸಿದ ಅನುದಾನ                  | -                              | 1,40,000                       |
| ಕಡಿತ: ವರ್ಷದಲ್ಲಿ ಹಿಮ್ಮುಖಗಳು                           | -                              | -                              |
| <b>ಉಪ ಒಟ್ಟು (A)</b>                                  | <b>24,90,000</b>               | <b>24,90,000</b>               |
| ಇತರೆ ಮೀಸಲು   |                                |                                |
| ಸಾಮಾನ್ಯ ಮೀಸಲು  | -                              | -                              |
| ಆದಾಯ ಮತ್ತು ವೆಚ್ಚದ ಹೇಳಿಕೆಯಿಂದ ಹೆಚ್ಚುವರಿ/(ಕೊರತೆ)       |                                |                                |
| ವರ್ಷದ ಆರಂಭದಲ್ಲಿ ಬಾಕಿ *                               | (60,521)                       | (44,270)                       |
| ಸೇರಿಸಿ: ವರ್ಷಕ್ಕೆ ಹೆಚ್ಚುವರಿ/(ಕೊರತೆ)                   | 264                            | (16,252)                       |
| ಸೇರಿಸಿ: ಬಂಡವಾಳದ ಕೆಲಸಕ್ಕೆ ಮರುವರ್ಗೀಕರಣ ಪ್ರಗತಿಯಲ್ಲಿದೆ * | 59,804                         | -                              |
| <b>ಉಪ ಒಟ್ಟು (B)</b>                                  | <b>(453)</b>                   | <b>(60,521)</b>                |
| <b>ಒಟ್ಟು (A+B)</b>                                   | <b>24,89,547</b>               | <b>24,29,479</b>               |

\* 2021-2022 ರ ಆರ್ಥಿಕ ವರ್ಷದಲ್ಲಿ, ರೂ.59,804 ಸಾವಿರಗಳ ಆಡಳಿತ ಮತ್ತು ಸ್ಥಾಪನೆಗೆ ಸಂಬಂಧಿಸಿದ ಸಂಚಿತ ವೆಚ್ಚವನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗೆ (ಯೋಜನಾ ವೆಚ್ಚ) ಮರುವರ್ಗೀಕರಿಸಲಾಗಿದೆ.



31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

ಟಿಪ್ಪಣಿ 4: ಇತರ ದೀರ್ಘಾವಧಿಯ ಬಾಧ್ಯತೆಗಳು

(ರೂಪಾಯಿ, ಸಾವಿರಗಳಲ್ಲಿ)

| ವಿವರಗಳು             | 31ನೇ ಮಾರ್ಚ್ 2022<br>ರಲ್ಲಿ ಇದ್ದಂತೆ | 31ನೇ ಮಾರ್ಚ್ 2021<br>ರಲ್ಲಿ ಇದ್ದಂತೆ |
|---------------------|-----------------------------------|-----------------------------------|
| ಅನುದಾನದ ಮೇಲಿನ ಬಡ್ಡಿ |                                   |                                   |
| ಭಾರತ ಸರ್ಕಾರ         | 422                               | 598                               |
| ಕರ್ನಾಟಕ ಸರ್ಕಾರ      | 35,868                            | 22,402                            |
| <b>ಒಟ್ಟು</b>        | <b>36,290</b>                     | <b>23,000</b>                     |

ಟಿಪ್ಪಣಿ 5: ಇತರ ಚಾಲ್ತಿ ಬಾಧ್ಯತೆಗಳು

(ರೂಪಾಯಿ, ಸಾವಿರಗಳಲ್ಲಿ)

| ವಿವರಗಳು                      | 31ನೇ ಮಾರ್ಚ್ 2022<br>ರಲ್ಲಿ ಇದ್ದಂತೆ | 31ನೇ ಮಾರ್ಚ್ 2021<br>ರಲ್ಲಿ ಇದ್ದಂತೆ |
|------------------------------|-----------------------------------|-----------------------------------|
| ಸಾಲದ ವೆಚ್ಚ                   | 3,495                             | 2,697                             |
| ನೌಕರರ ಪಾವತಿಗಳು               | 2,642                             | 2,261                             |
| ಪಾವತಿಸಬೇಕಾದ ಶಾಸನಬದ್ಧ ಬಾಕಿಗಳು | 619                               | 1,768                             |
| ಬಂಡವಾಳ ಸರಕುಗಳಿಗೆ ಸಾಲ         | 399                               | 1,150                             |
| ಭದ್ರತಾ ಠೇವಣಿ ಮತ್ತು ಇಎಂಡಿ     | 40                                | 40                                |
| ಇತರ ಪಾವತಿಗಳು                 | 15                                | 15                                |
| <b>ಒಟ್ಟು</b>                 | <b>7,210</b>                      | <b>7,931</b>                      |

ಟಿಪ್ಪಣಿ ಸಂಖ್ಯೆ: 6

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು ಮತ್ತು ಅಮೂರ್ತ ಸ್ವತ್ತುಗಳು

| (A) ಆಸ್ತಿ, ಸ್ಥಾವರ ಮತ್ತು ಸಲಕರಣೆ | ವಿವರಗಳು | ಕಂಪ್ಯೂಟರ್ಸ್ | ಪೀಠೋಪಕರಣ ಮತ್ತು ಫಿಟ್ಟಿಂಗ್ | ಕಚೇರಿ ಉಪಕರಣಗಳು | ಒಟ್ಟು        |
|--------------------------------|---------|-------------|--------------------------|----------------|--------------|
| ಒಟ್ಟು ಮೊತ್ತ / ವೆಚ್ಚ            |         |             |                          |                |              |
| ಏಪ್ರಿಲ್ 1, 2020 ರಂತೆ           |         | 466         | 710                      | 321            | 1,496        |
| ಸೇರ್ಪಡೆಗಳು                     |         | -           | -                        | 11             | 11           |
| ತೆಗೆದುಹಾಕುವಿಕೆ                 |         | -           | -                        | -              | -            |
| ಮಾರ್ಚ್ 31, 2021 ರಂತೆ           |         | 466         | 710                      | 331            | 1,507        |
| ಸೇರ್ಪಡೆಗಳು                     |         | -           | -                        | -              | -            |
| ತೆಗೆದುಹಾಕುವಿಕೆ                 |         | -           | -                        | -              | -            |
| ಮಾರ್ಚ್ 31, 2022 ರಂತೆ           |         | 466         | 710                      | 331            | 1,507        |
| ಸಂಚಿತ ಸವಕಳಿ                    |         |             |                          |                |              |
| ಏಪ್ರಿಲ್ 1, 2020 ರಂತೆ           |         | 344         | 165                      | 138            | 646          |
| ಸೇರ್ಪಡೆಗಳು                     |         | 97          | 67                       | 62             | 226          |
| ತೆಗೆದುಹಾಕುವಿಕೆ                 |         | -           | -                        | -              | -            |
| ಮಾರ್ಚ್ 31, 2021 ರಂತೆ           |         | 440         | 232                      | 199            | 872          |
| ಸೇರ್ಪಡೆಗಳು                     |         | 2           | 67                       | 63             | 132          |
| ತೆಗೆದುಹಾಕುವಿಕೆ                 |         | -           | -                        | -              | -            |
| ಮಾರ್ಚ್ 31, 2022 ರಂತೆ           |         | <b>442</b>  | <b>299</b>               | <b>262</b>     | <b>1,004</b> |
| ನಿವ್ವಳ ಮೌಲ್ಯ / ನೆಟ್ ಬ್ಯಾಲ್     |         |             |                          |                |              |
| ಮಾರ್ಚ್ 31, 2021 ರಂತೆ           |         | 25          | 478                      | 132            | 635          |
| ಮಾರ್ಚ್ 31, 2022 ರಂತೆ           |         | 23          | 410                      | 69             | 503          |



31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

(B) ಅಮೂರ್ತ ಆಸ್ತಿಗಳು

(ರೂಪಾಯಿ ಸಾವಿರಗಳಲ್ಲಿ)

| ವಿವರಗಳು                        | ಕಂಪ್ಯೂಟರ್ ಸಾಫ್ಟ್‌ವೇರ್‌ಗಳು ಮತ್ತು ಲೋಗೋಗಳು | ಒಟ್ಟು |
|--------------------------------|---|-------|
| ಒಟ್ಟು ಮೊತ್ತ / ವೆಚ್ಚ            |   |       |
| ಏಪ್ರಿಲ್ 1, 2020ರಂತೆ            | 40                                      | 40    |
| ಸೇರ್ಪಡೆಗಳು                     | -                                       | -     |
| ತೆಗೆದು ಹಾಕುವಿಕೆ                | -                                       | -     |
| ಮಾರ್ಚ್ 31, 2021ರಂತೆ            | 40                                      | 40    |
| ಸೇರ್ಪಡೆಗಳು                     | -                                       | -     |
| ತೆಗೆದು ಹಾಕುವಿಕೆ                | 40                                      | 40    |
| ಮಾರ್ಚ್ 31, 2022ರಂತೆ            | -                                       | -     |
| ಸಂಚಿತ ಭೋಗ್ಯ                    |   |       |
| ಏಪ್ರಿಲ್ 1, 2020ರಂತೆ            | 27                                      | 27    |
| ಸೇರ್ಪಡೆಗಳು                     | 10                                      | 10    |
| ತೆಗೆದು ಹಾಕುವಿಕೆ                | -                                       | -     |
| ಮಾರ್ಚ್ 31, 2021ರಂತೆ            | 37                                      | 37    |
| ಸೇರ್ಪಡೆಗಳು                     | 3                                       | 3     |
| ತೆಗೆದು ಹಾಕುವಿಕೆ                | 40                                      | 40    |
| ಮಾರ್ಚ್ 31, 2022ರಂತೆ            | -                                       | -     |
| ನಿವ್ವಳ ಸಾಗಣೆ ಮೌಲ್ಯ/ನೆಟ್ ಬ್ಲಾಕ್ |   |       |
| ಮಾರ್ಚ್ 31, 2021ರಂತೆ            | 3                                       | 3     |
| ಮಾರ್ಚ್ 31, 2022ರಂತೆ            | -                                       | -     |

(ಅ) ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ

| ಮಾರ್ಚ್ 31, 2022 ಮತ್ತು ಮಾರ್ಚ್ 31, 2021ರ ವರ್ಷಕ್ಕೆ ನಿಗದಿಯಾಗಿರುವ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ: |                          |          |          |                     |                      |
|---|--------------------------|----------|----------|---------------------|----------------------|
| ಮಾರ್ಚ್ 31, 2022ರಂತೆ   |                          |          |          |                     | (ರೂಪಾಯಿ ಸಾವಿರಗಳಲ್ಲಿ) |
| ವಿವರಗಳು   | ಅವಧಿಗೆ CWIP ಯಲ್ಲಿನ ಮೊತ್ತ |          |          |                     | ಒಟ್ಟು                |
|   | 1 ವರ್ಷಕ್ಕಿಂತ ಕಡಿಮೆ       | 1-2 ವರ್ಷ | 2-3 ವರ್ಷ | 3 ವರ್ಷಕ್ಕಿಂತ ಹೆಚ್ಚು |                      |
| ಪ್ರಗತಿಯಲ್ಲಿರುವ ಯೋಜನೆಗಳು*  | 3,45,639                 | 2,03,133 | 7,10,330 | 9,26,981            | 21,86,083            |
| ಮಾರ್ಚ್ 31, 2021ರಂತೆ   |                          |          |          |                     |                      |
| ವಿವರಗಳು   | ಅವಧಿಗೆ CWIP ಯಲ್ಲಿನ ಮೊತ್ತ |          |          |                     | ಒಟ್ಟು                |
|   | 1 ವರ್ಷಕ್ಕಿಂತ ಕಡಿಮೆ       | 1-2 ವರ್ಷ | 2-3 ವರ್ಷ | 3 ವರ್ಷಕ್ಕಿಂತ ಹೆಚ್ಚು |                      |
| ಪ್ರಗತಿಯಲ್ಲಿರುವ ಯೋಜನೆಗಳು   | 2,03,133                 | 7,10,330 | 9,20,360 | 6,621               | 18,40,444            |

\* ಹಣಕಾಸು ವರ್ಷ 2021-2022ರಲ್ಲಿ ಕಂಪನಿಯು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ (ಯೋಜನಾ ವೆಚ್ಚ) ಅಡಿಯಲ್ಲಿ ಸ್ವೀಕರಿಸಬಹುದಾದ ಜಿಎಸ್‌ಟಿ ಇನ್‌ಪುಟ್ ಮೊತ್ತ ರೂ.2,29,407 ಸಾವಿರ ಆಗಿದೆ.

\* 2021-2022 ರ ಆರ್ಥಿಕ ವರ್ಷದಲ್ಲಿ, ರೂ.59,804 ಸಾವಿರಗಳ ಆಡಳಿತ ಮತ್ತು ಸ್ಥಾಪನೆಗೆ ಸಂಬಂಧಿಸಿದ ಸಂಚಿತ ವೆಚ್ಚವನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗೆ (ಯೋಜನಾ ವೆಚ್ಚ) ಮರು ವರ್ಗೀಕರಿಸಲಾಗಿದೆ.

\* 2021-2022 ರ ಆರ್ಥಿಕ ವರ್ಷಕ್ಕೆ ಆಡಳಿತ ಮತ್ತು ಸ್ಥಾಪನೆಗೆ ಸಂಬಂಧಿಸಿದ ವೆಚ್ಚ ರೂ.19,546 ಸಾವಿರ ಮೊತ್ತವನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗೆ ಸೇರಿಸಲಾಗಿದೆ (ಯೋಜನಾ ವೆಚ್ಚ).

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

(ಆ)ಅಮೂರ್ತ ಸ್ವತ್ತುಗಳು ಅಭಿವೃದ್ಧಿ ಹಂತದಲ್ಲಿವೆ

(ರೂಪಾಯಿ, ಸಾವಿರಗಳಲ್ಲಿ)

| ವಿವರಗಳು                          | ಒಟ್ಟು     |
|----------------------------------|-----------|
| ನಿವ್ವಳ ಸಾಗಣೆ ಮೌಲ್ಯ / ನೆಟ್ ಬ್ಲಾಕ್ |           |
| ಮಾರ್ಚ್ 31, 2021ರಂತೆ              | -         |
| ಮಾರ್ಚ್ 31, 2022ರಂತೆ              | -         |
| ನಿವ್ವಳ ಸಾಗಣೆ ಮೌಲ್ಯ / ನೆಟ್ ಬ್ಲಾಕ್ |           |
| ಮಾರ್ಚ್ 31, 2021ರಂತೆ              | 18,41,082 |
| ಮಾರ್ಚ್ 31, 2022ರಂತೆ              | 21,86,585 |

2021-22 ರ ಅವಧಿಯಲ್ಲಿ ಸ್ಥಿರ ಸ್ವತ್ತುಗಳಿಗೆ ಸೇರ್ಪಡೆಗಳು ಮತ್ತು ಅದರ ಮೇಲೆ ಸವಕಳಿ ಲೆಕ್ಕಾಚಾರ

(ರೂಪಾಯಿ, ಸಾವಿರಗಳಲ್ಲಿ)

| ದಿನಾಂಕ              | ವಸ್ತುಗಳ ವಿವರ                       | ಸವಕಳಿ ದರ (SLM) | ಆಸ್ತಿಯ ಅಂದಾಜು ಬಾಳಿಕೆ ಅವಧಿ | ವೆಚ್ಚ    | ಎಫ್‌ವೈ 2021-22 ರಲ್ಲಿ ದಿನಗಳ ಸಂಖ್ಯೆ | ಸವಕಳಿ    | 31.03.2022 ರಂದು WDV |
|---------------------|------------------------------------|----------------|---------------------------|----------|-----------------------------------|----------|---------------------|
| ಆರ್ಥಿಕ ವರ್ಷ 2021-22 | ಕಂಪ್ಯೂಟರ್‌ಗಳು                      |                |                           |          |                                   |          |                     |
|                     | ಎನ್ / ಎ                            | 31.67%         | 3                         | -        | -                                 | -        | -                   |
|                     |                                    |                |                           |          | -                                 | -        | -                   |
|                     | ಪೀಠೋಪಕರಣಗಳು ಮತ್ತು ಫಿಕ್ಸ್ಚರ್‌ಗಳು    |                |                           |          |                                   |          |                     |
|                     | ಎನ್ / ಎ                            | 9.50%          | 10                        | -        | -                                 | -        | -                   |
|                     |                                    |                |                           |          | -                                 | -        | -                   |
|                     | ಕಚೇರಿ ಉಪಕರಣಗಳು                     |                |                           |          |                                   |          |                     |
|                     | ಎನ್ / ಎ                            | 19.00%         | 5                         | -        | -                                 | -        | -                   |
|                     |                                    |                |                           |          | -                                 | -        | -                   |
|                     | ii) ಅಮೂರ್ತ ಸ್ವತ್ತುಗಳು              |                |                           |          |                                   |          |                     |
|                     | ಎನ್ / ಎ                            | 25.00%         | ಅನ್ವಯವಾಗುವುದಿಲ್ಲ          | -        | -                                 | -        | -                   |
|                     |                                    |                |                           |          | -                                 | -        | -                   |
|                     | iii) ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ |                |                           |          |                                   |          |                     |
|                     | ಯೋಜನೆಯ ವೆಚ್ಚ *                     | 0.00%          | ಅನ್ವಯವಾಗುವುದಿಲ್ಲ          | 3,45,639 | ಅನ್ವಯವಾಗುವುದಿಲ್ಲ                  | -        | 3,45,639            |
|                     |                                    |                | 3,45,639                  |          | -                                 | 3,45,639 |                     |
| ಒಟ್ಟು               |                                    |                | 3,45,639                  |          | -                                 | 3,45,639 |                     |

\*ಹಣಕಾಸು ವರ್ಷ 2021-2022 ರಲ್ಲಿ ಕಂಪನಿಯು ರೂ.2,29,407 ಸಾವಿರಗಳನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ (ಯೋಜನಾ ವೆಚ್ಚ) ಸ್ವೀಕರಿಸಬಹುದಾದ ಜಿಎಸ್‌ಟಿ ಇನ್‌ಪುಟ್ ಎಂದು ಮರುವರ್ಗೀಕರಿಸಿದೆ.

\* ಹಣಕಾಸು ವರ್ಷ 2021-2022 ರಲ್ಲಿ ಕಂಪನಿಯು ಆಡಳಿತಾತ್ಮಕ ಮತ್ತು ಸ್ಥಾಪನೆಯ ಸಂಚಿತ ವೆಚ್ಚ ರೂ.59,804 ಸಾವಿರಗಳನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ (ಯೋಜನಾ ವೆಚ್ಚ) ಎಂದು ಮರುವರ್ಗೀಕರಿಸಿದೆ.

\* ಹಣಕಾಸು ವರ್ಷ 2021-2022 ರಲ್ಲಿ ಕಂಪನಿಯು ಆಡಳಿತಾತ್ಮಕ ಮತ್ತು ಸ್ಥಾಪನೆಯ ವೆಚ್ಚ ರೂ. 19,546 ಸಾವಿರಗಳನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳ (ಯೋಜನಾ ವೆಚ್ಚ) ದಲ್ಲಿ ಸೇರ್ಪಡೆ ಮಾಡಿದೆ.

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

ಟಿಪ್ಪಣಿ 7: ಇತರ ಚಾಲ್ತಿಯೇತರ ಆಸ್ತಿಗಳು

(ರೂಪಾಯಿ, ಸಾವಿರಗಳಲ್ಲಿ)

| ವಿವರಗಳು           | 31ನೇ ಮಾರ್ಚ್ 2022<br>ರಲ್ಲಿ ಇದ್ದಂತೆ | 31ನೇ ಮಾರ್ಚ್ 2021<br>ರಲ್ಲಿ ಇದ್ದಂತೆ |
|-------------------|-----------------------------------|-----------------------------------|
| ಭದ್ರತಾ ಠೇವಣಿಗಳು   |                                   |                                   |
| ಬಾಡಿಗೆ ಠೇವಣಿಗಳು   | 1,250                             | 1,250                             |
| ವಿದ್ಯುತ್ ಠೇವಣಿಗಳು | 364                               | -                                 |
| ದೂರವಾಣಿ ಠೇವಣಿಗಳು  | 2                                 | 2                                 |
| <b>ಒಟ್ಟು</b>      | <b>1,616</b>                      | <b>1,252</b>                      |

ಟಿಪ್ಪಣಿ 8: ನಗದು ಮತ್ತು ನಗದು ಸಮಾನ

| ವಿವರಗಳು   | 31ನೇ ಮಾರ್ಚ್ 2022<br>ರಲ್ಲಿ ಇದ್ದಂತೆ | 31ನೇ ಮಾರ್ಚ್ 2021<br>ರಲ್ಲಿ ಇದ್ದಂತೆ |
|---|-----------------------------------|-----------------------------------|
| ಕೈಯಲ್ಲಿ ನಗದು  | -                                 | -                                 |
| ಬ್ಯಾಂಕುಗಳೊಂದಿಗೆ ಸಮತೋಲನ                                    |                                   |                                   |
| - ರಾಷ್ಟ್ರೀಕೃತ ಮತ್ತು ಶೆಡ್ಯೂಲ್ಡ್ ಬ್ಯಾಂಕ್‌ಗಳೊಂದಿಗೆ           | (4,624)                           | 39,925                            |
| - ರಾಷ್ಟ್ರೀಕೃತ ಮತ್ತು ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ | 3,44,798                          | 3,46,955                          |
| <b>ಒಟ್ಟು</b>  | <b>3,40,174</b>                   | <b>3,86,880</b>                   |

ಟಿಪ್ಪಣಿ 9: ಅಲ್ಪಾವಧಿಯ ಸಾಲಗಳು ಮತ್ತು ಮುಂಗಡಗಳು: ಇತರೆ (ಅಸುರಕ್ಷಿತ, ಉತ್ತಮವೆಂದು ಪರಿಗಣಿಸಲಾಗಿರುವ)

| ವಿವರಗಳು            | 31ನೇ ಮಾರ್ಚ್ 2022<br>ರಲ್ಲಿ ಇದ್ದಂತೆ | 31ನೇ ಮಾರ್ಚ್ 2021<br>ರಲ್ಲಿ ಇದ್ದಂತೆ |
|--------------------|-----------------------------------|-----------------------------------|
| ಮಾರಾಟಗಾರರಿಗೆ ಮುಂಗಡ | -                                 | -                                 |
| ಉದ್ಯೋಗಿಗಳಿಗೆ ಮುಂಗಡ | -                                 | -                                 |
| <b>ಒಟ್ಟು</b>       | <b>-</b>                          | <b>-</b>                          |

ಟಿಪ್ಪಣಿ 10: ಚಾಲ್ತಿಯಲ್ಲಿರುವ ಇತರೆ ಸ್ವತ್ತುಗಳು

| ವಿವರಗಳು                              | 31ನೇ ಮಾರ್ಚ್ 2022<br>ರಲ್ಲಿ ಇದ್ದಂತೆ | 31ನೇ ಮಾರ್ಚ್ 2021<br>ರಲ್ಲಿ ಇದ್ದಂತೆ |
|--------------------------------------|-----------------------------------|-----------------------------------|
| ಸರ್ಕಾರಿ ಪ್ರಾಧಿಕಾರಗಳೊಂದಿಗೆ ಶಿಲ್ಕು     |                                   |                                   |
| - ಸ್ವೀಕರಿಸಬಹುದಾದ ಆದಾಯ ತೆರಿಗೆ         | 5,171                             | 6,250                             |
| - ಸ್ವೀಕರಿಸಬಹುದಾದ ಜಿಎಸ್‌ಟಿ ಇನ್‌ಪುಟ್ * | -                                 | 2,25,446                          |
| <b>ಒಟ್ಟು</b>                         | <b>5,171</b>                      | <b>2,31,696</b>                   |

\* 2021-2022ರ ಆರ್ಥಿಕ ವರ್ಷದಲ್ಲಿ ಕಂಪನಿಯು ರೂ.2,29,407 ಸಾವಿರಗಳನ್ನು ಜಿಎಸ್‌ಟಿ ಇನ್‌ಪುಟ್‌ನಿಂದ ಬಂಡವಾಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮರುವರ್ಗೀಕರಿಸಿದೆ (ಯೋಜನಾ ವೆಚ್ಚ).

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

ಟಿಪ್ಪಣಿ 11 : ಅನಿಶ್ಚಿತ ಬಾಧ್ಯತೆಗಳು ಮತ್ತು ಬದ್ಧತೆಗಳು

(ರೂಪಾಯಿ ಸಾವಿರಗಳಲ್ಲಿ)

| (ಒದಗಿಸದಿರುವ ಮಟ್ಟಿಗೆ)   | 31ನೇ ಮಾರ್ಚ್<br>2022 ರಲ್ಲಿ ಇದ್ದಂತೆ | 31ನೇ ಮಾರ್ಚ್<br>2021 ರಲ್ಲಿ ಇದ್ದಂತೆ |
|--|-----------------------------------|-----------------------------------|
| i) ಅನಿಶ್ಚಿತ ಬಾಧ್ಯತೆಗಳನ್ನು ವರ್ಗೀಕರಿಸಲಾಗಿದೆ  |                                   |                                   |
| ಎ) ಕಂಪನಿಯ ವಿರುದ್ಧದ ಹಕ್ಕುಗಳನ್ನು ಸಾಲವೆಂದು ಒಪ್ಪಿಕೊಳ್ಳಲಾಗಿಲ್ಲ                            | ಇಲ್ಲ                              | ಇಲ್ಲ                              |
| ಬಿ) ಹಣಕಾಸಿನ ಖಾತರಿಗಳನ್ನು ಹೊರತುಪಡಿಸಿ ಖಾತರಿಗಳು; ಮತ್ತು                                   | ಇಲ್ಲ                              | ಇಲ್ಲ                              |
| ಸಿ) ಕಂಪನಿಯು ಆಕಸ್ಮಿಕವಾಗಿ ಲೇಬಲ್ ಮಾಡಲಾದ ಇತರ ಹಣ  | ಇಲ್ಲ                              | ಇಲ್ಲ                              |
| ii) ಬದ್ಧತೆಗಳನ್ನು ವರ್ಗೀಕರಿಸಲಾಗಿದೆ   |                                   |                                   |
| ಎ) ಬಂಡವಾಳ ಖಾತೆಯಲ್ಲಿ ಕಾರ್ಯಗತಗೊಳಿಸಲು ಉಳಿದಿರುವ ಒಪ್ಪಂದಗಳ ಅಂದಾಜು ಮೊತ್ತ ಮತ್ತು ಒದಗಿಸಲಾಗಿಲ್ಲ | ಇಲ್ಲ                              | ಇಲ್ಲ                              |
| ಬಿ) ಭಾಗಶಃ ಪಾವತಿಸಿದ ಷೇರುಗಳು ಮತ್ತು ಇತರ ಹೂಡಿಕೆಗಳ ಮೇಲೆ ಕರೆಯಲಾಗದ ಬಾಧ್ಯತೆ; ಮತ್ತು           | ಇಲ್ಲ                              | ಇಲ್ಲ                              |
| ಸಿ) ಇತರೆ ಬದ್ಧತೆಗಳು (ನಿರ್ದಿಷ್ಟ ಸ್ವಭಾವ)  | ಇಲ್ಲ                              | ಇಲ್ಲ                              |

ಟಿಪ್ಪಣಿ 12 : ಕಾರ್ಯಾಚರಣೆಗಳಿಂದ ಆದಾಯ

| ವಿವರಗಳು                                 | ವಿವರಗಳು 01 ಏಪ್ರಿಲ್ 2021 ರಿಂದ<br>31 ಮಾರ್ಚ್ 2022 ರವರೆಗಿನ<br>ಅವಧಿಗೆ | 01 ಏಪ್ರಿಲ್ 2020 ರಿಂದ<br>31 ಮಾರ್ಚ್ 2021 ರವರೆಗಿನ<br>ಅವಧಿಗೆ |
|---|--|--|
| ಅನುದಾನ ಅಥವಾ ದೇಣಿಗೆಗಳನ್ನು ಸ್ವೀಕರಿಸಲಾಗಿದೆ |  |  |
| ಭಾರತ ಸರ್ಕಾರದಿಂದ ಅನುದಾನ                  | —  | —  |
| ಕರ್ನಾಟಕ ಸರ್ಕಾರದಿಂದ ಅನುದಾನ               | —  | —  |
|   | —  | —  |

ಓರಣಜ 13 : ಇತರೆ ಆದಾಯ

| ವಿವರಗಳು                          | ವಿವರಗಳು 01 ಏಪ್ರಿಲ್ 2021 ರಿಂದ<br>31 ಮಾರ್ಚ್ 2022 ರವರೆಗಿನ<br>ಅವಧಿಗೆ | 01 ಏಪ್ರಿಲ್ 2020 ರಿಂದ<br>31 ಮಾರ್ಚ್ 2021 ರವರೆಗಿನ<br>ಅವಧಿಗೆ |
|----------------------------------|--|--|
| ಆದಾಯ ತೆರಿಗೆ ಮರುಪಾವತಿ ಮೇಲಿನ ಬಡ್ಡಿ | 400  | 190  |
|                                  | <b>400</b>   | <b>190</b>   |

ಟಿಪ್ಪಣಿ 14 : ಉದ್ಯೋಗಿ ಪ್ರಯೋಜನಗಳ ವೆಚ್ಚ \*

| ವಿವರಗಳು                               | ವಿವರಗಳು 01 ಏಪ್ರಿಲ್ 2021 ರಿಂದ<br>31 ಮಾರ್ಚ್ 2022 ರವರೆಗಿನ<br>ಅವಧಿಗೆ | 01 ಏಪ್ರಿಲ್ 2020 ರಿಂದ<br>31 ಮಾರ್ಚ್ 2021 ರವರೆಗಿನ<br>ಅವಧಿಗೆ |
|---------------------------------------|--|--|
| ಸಂಬಳ ಮತ್ತು ವೇತನ                       | —  | 10,007   |
| ಭವಿಷ್ಯನಿಧಿ ಮತ್ತು ಇತರ ನಿಧಿಗಳಿಗೆ ಕೊಡುಗೆ | —  | 164  |
| ಸಿಬ್ಬಂದಿ ಕಲ್ಯಾಣ                       | —  | 15   |
|                                       | —  | <b>10,186</b>  |

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅನಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

ಟಿಪ್ಪಣಿ : 15 ಇತರೆ ವೆಚ್ಚಗಳು \*

(ರೂಪಾಯಿ ಸಾವಿರಗಳಲ್ಲಿ)

| ವಿವರಗಳು                                   | ವಿವರಗಳು 01 ಏಪ್ರಿಲ್ 2021 ರಿಂದ<br>31 ಮಾರ್ಚ್ 2022 ರವರೆಗಿನ<br>ಅವಧಿಗೆ | 01 ಏಪ್ರಿಲ್ 2020 ರಿಂದ<br>31 ಮಾರ್ಚ್ 2021 ರವರೆಗಿನ<br>ಅವಧಿಗೆ |
|---|--|--|
| ದರಗಳು ಮತ್ತು ತೆರಿಗೆಗಳು                     | —  | 1  |
| ಮಾನವ ಸಂಪನ್ಮೂಲ ವೆಚ್ಚಗಳು                    | —  | 2,201  |
| ಬಾಡಿಗೆ                                    | —  | 1,500  |
| ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳ ವೆಚ್ಚಗಳು | —  | 652  |
| ಪ್ರಯಾಣ ಮತ್ತು ಸಾಗಣೆ                        | —  | 832  |
| ಕಾನೂನು ಮತ್ತು ವೃತ್ತಿಪರ                     | —  | 484  |
| ಮುದ್ರಣ ಮತ್ತು ಸ್ವೇಷನರಿ                     | —  | 122  |
| ಸಂವಹನ ವೆಚ್ಚಗಳು                            | —  | 60   |
| ಆಡಿಟ್ ಶುಲ್ಕ                               | —  | 80   |
| ಕಂಪ್ಯೂಟರ್ ನಿರ್ವಹಣೆ                        | —  | 41   |
| ನಿರ್ದೇಶಕರ ಸಭಾಭತ್ಯೆ                        | —  | 12   |
| ಸಭೆಯ ವೆಚ್ಚಗಳು                             | —  | 7  |
| ಬ್ಯಾಂಕ್ ಶುಲ್ಕಗಳು                          | —  | 5  |
| ಕಚೇರಿ ವೆಚ್ಚಗಳು                            | —  | 21   |
| ನೋಂದಣಿ ಮತ್ತು ನವೀಕರಣ                       | —  | 2  |
|   | —  | <b>6,020</b>   |

\* 2021-2022 ರ ಆರ್ಥಿಕ ವರ್ಷಕ್ಕೆ ಆಡಳಿತ ಮತ್ತು ಸ್ಥಾಪನೆಗೆ ಸಂಬಂಧಿಸಿದ ವೆಚ್ಚ ರೂ.19,546 ಸಾವಿರ ಮೊತ್ತವನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಯಲ್ಲಿ ಸೇರಿಸಲಾಗಿದೆ (ಯೋಜನಾ ವೆಚ್ಚ).

ಟಿಪ್ಪಣಿ -16

ಎ ಲೆಕ್ಕ ಪರಿಶೋಧಕರ ಸಂಭಾವನೆ

| ವಿವರಗಳು                  | ವಿವರಗಳು 01 ಏಪ್ರಿಲ್ 2021 ರಿಂದ<br>31 ಮಾರ್ಚ್ 2022 ರವರೆಗಿನ<br>ಅವಧಿಗೆ | 01 ಏಪ್ರಿಲ್ 2020 ರಿಂದ<br>31 ಮಾರ್ಚ್ 2021 ರವರೆಗಿನ<br>ಅವಧಿಗೆ |
|--------------------------|--|--|
| ಲೆಕ್ಕ ಪರಿಶೋಧಕರಿಗೆ ಪಾವತಿ  |  |  |
| - ಶಾಸನಬದ್ಧ ಲೆಕ್ಕಪರಿಶೋಧನೆ | 25   | 40   |
| - ತೆರಿಗೆ ಲೆಕ್ಕಪರಿಶೋಧನೆ   | 20   | 40   |
| - ಇತರೆ ವಿಷಯ              | —  | —  |
| ಒಟ್ಟು                    | 45   | 80   |

ಬಿ ಗಳಿಕೆಗಳು / (ನಷ್ಟ) ಪ್ರತಿ ಷೇರಿಗೆ

ಪ್ರತಿ ಷೇರಿನ ಗಳಿಕೆಗಳು : (AS -20)

1. ಪ್ರತಿ ಷೇರಿಗೆ ಮೂಲ ಗಳಿಕೆಗಳನ್ನು ಈ ಕೆಳಗೆ ಷೇರುದಾರರಿಗೆ ಕಾರಣವಾಗುವ ಅವಧಿಗೆ ನಿವ್ವಳ ಲಾಭ/ನಷ್ಟವನ್ನು ಈ ಅವಧಿಯಲ್ಲಿ ಬಾಕಿ ಇರುವ ಷೇರುಗಳ ತೂಕದ ಸರಾಸರಿ ಸಂಖ್ಯೆಯಿಂದ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ.
2. ಮೇಲಿನ ನಿವ್ವಳ ಲಾಭ/ನಷ್ಟ ಮತ್ತು ತೂಕದ ಸರಾಸರಿ ಷೇರುಗಳ ಸಂಖ್ಯೆಯನ್ನು ಪರಿಗಣಿಸಿ ಮತ್ತು ಎಲ್ಲಾ ದುರ್ಬಲಗೊಳಿಸುವ ಸಂಭಾವ್ಯ ಇಕ್ವಿಟಿ ಷೇರುಗಳ ಪರಿಣಾಮಗಳಿಗೆ ಸರಿಹೊಂದಿಸುವ ಮೂಲಕ ಪ್ರತಿ ಷೇರಿಗೆ ದುರ್ಬಲಗೊಳಿಸಿದ ಗಳಿಕೆಗಳನ್ನು ಲೆಕ್ಕಹಾಕಲಾಗುತ್ತದೆ

31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

(ರೂಪಾಯಿ ಸಾವಿರಗಳಲ್ಲಿ)

| ವಿವರಗಳು   | 31 ಮಾರ್ಚ್ 2022 ರಂತೆ | 31 ಮಾರ್ಚ್ 2021 ರಂತೆ |
|---|---------------------|---------------------|
| ತೆರಿಗೆಯ ನಂತರ ಹೆಚ್ಚುವರಿ / (ಕೊರತೆ)                  | 264                 | (16,252)            |
| ಬಾಕಿ ಉಳಿದಿರುವ ಈಕ್ವಿಟಿ ಷೇರುಗಳ ಸರಾಸರಿ ಸಂಖ್ಯೆಯ ಮೌಲ್ಯ |                     |                     |
| - ಮೂಲಭೂತ  | 50,000              | 50,000              |
| - ದುರ್ಬಲಗೊಳಿಸಲಾಗಿದೆ                               | 50,000              | 50,000              |
| ಮುಖಬೆಲೆ / ಈಕ್ವಿಟಿ ಷೇರು                            | 10                  | 10                  |
| ಪ್ರತಿ ಷೇರಿಗೆ ಮೂಲ ಗಳಿಕೆ                            | 5.28                | (325.04)            |
| ಪ್ರತಿ ಷೇರಿಗೆ ದುರ್ಬಲಗೊಳಿಸಿದ ಗಳಿಕೆ                  | 5.28                | (325.04)            |

ಸಿ ಸಂಬಂಧಿತ ಪಕ್ಷದ ಬಹಿರಂಗಪಡಿಸುವಿಕೆ

i) ಸಂಬಂಧಿತ ಪಕ್ಷಗಳ ಹೆಸರುಗಳು ಮತ್ತು ಕಂಪನಿಯೊಂದಿಗಿನ ಸಂಬಂಧದ ವಿವರಣೆ.

ಹಿಡುವಳಿ ಕಂಪನಿ

ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ("KIADB") ಷೇರುದಾರ

ಪ್ರಮುಖ ನಿರ್ವಹಣಾ ಸಿಬ್ಬಂದಿ

|                                 |  |
|---------------------------------|--|
| ಗೌರವ್ ಗುಪ್ತಾ, ಭಾ.ಆ.ಸೇ.          | ಷೇರುದಾರರು ಮತ್ತು ನಿರ್ದೇಶಕರು (ವರ್ಷದ ಭಾಗ)     |
| ಸುಕೃತಿ ಲಿಖಿ, ಭಾ.ಆ.ಸೇ.           | ಷೇರುದಾರರು ಮತ್ತು ನಿರ್ದೇಶಕರು (ವರ್ಷದ ಭಾಗ)     |
| ಗುಂಜನ್ ಕೃಷ್ಣ, ಭಾ.ಆ.ಸೇ.          | ಷೇರುದಾರರು ಮತ್ತು ನಿರ್ದೇಶಕರು                 |
| ಡಾ. ಎನ್. ಶಿವಶಂಕರ, ಭಾ.ಆ.ಸೇ.      | ಷೇರುದಾರರು ಮತ್ತು ನಿರ್ದೇಶಕರು (CEO)           |
| ಎಚ್. ಬಸವರಾಜೇಂದ್ರ, ಭಾ.ಆ.ಸೇ.      | ಷೇರುದಾರರು ಮತ್ತು ನಿರ್ದೇಶಕರು (The Then)      |
| ಅನ್ನು ವರತನ್                     | ಷೇರುದಾರರು ಮತ್ತು ನಿರ್ದೇಶಕರು                 |
| ಎಚ್.ಎಂ. ರೇವಣ್ಣ ಗೌಡ              | ಷೇರುದಾರ (ಪೂರ್ಣ ವರ್ಷ), ನಿರ್ದೇಶಕ (ವರ್ಷದ ಭಾಗ) |
| ಡಾ. ರಾಜ್‌ಕುಮಾರ್ ಖತ್ರಿ, ಭಾ.ಆ.ಸೇ. | ನಿರ್ದೇಶಕ (ವರ್ಷದ ಭಾಗ)                       |
| ನಿಧಿ ಚಿಬ್ಬರ್, ಭಾ.ಆ.ಸೇ.          | ಷೇರುದಾರರು ಮತ್ತು ನಿರ್ದೇಶಕರು                 |
| ಡಾ. ಇ.ವಿ. ರಮಣ ರೆಡ್ಡಿ, ಭಾ.ಆ.ಸೇ.  | ಷೇರುದಾರರು ಮತ್ತು ನಿರ್ದೇಶಕರು                 |

ii) ವರ್ಷದಲ್ಲಿ ಸಂಬಂಧಿಸಿದ ಪಾರ್ಟಿ ವಹಿವಾಟುಗಳು

| ವಿವರಗಳು                      | 31 ಮಾರ್ಚ್ 2022 ರಂತೆ | 31 ಮಾರ್ಚ್ 2021 ರಂತೆ |
|------------------------------|---------------------|---------------------|
| ಹಿಡುವಳಿ ಕಂಪನಿ                |                     |                     |
| ಕೆಐಎಡಿಬಿ                     |                     |                     |
| ಬಾಡಿಗೆ (ಜಿಎಸ್‌ಟಿ ಹೊರತುಪಡಿಸಿ) | 1,500               | 1,500               |
| ಸಂಬಳದ ಮರುಪಾವತಿ               | 1,826               | 1,550               |
| ಪ್ರಮುಖ ನಿರ್ವಹಣಾ ಸಿಬ್ಬಂದಿ     |                     |                     |
| ಡಾ.ಎನ್.ಶಿವಶಂಕರ, ಐಎಎಸ್        |                     |                     |
| ಸಂಭಾವನೆ                      | 370                 | -                   |
| ಸಭಾ ಭತ್ಯೆ                    | 4                   | 3                   |



31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು

|                             |    |   |
|-----------------------------|----|---|
| ಗೌರವ್ ಗುಪ್ತಾ, ಐಎಎಸ್         |    |   |
| ಸಭಾ ಭತ್ಯೆ                   | -  | 3 |
| ಗುಂಜನ್ ಕೃಷ್ಣ, ಐಎಎಸ್         |    |   |
| ಸಭಾ ಭತ್ಯೆ                   | 4  | 3 |
| ಎಚ್.ಎಂ.ರೇವಣ್ಣ ಗೌಡ           |    |   |
| ಸಭಾ ಭತ್ಯೆ                   | 4  | 2 |
| ಡಾ.ರಾಜಕುಮಾರ್ ಖತ್ತಿ, ಐಎಎಸ್   |    |   |
| ಸಭಾ ಭತ್ಯೆ                   | 2  | - |
| ನಿಧಿ ಚಿಟ್ಟೇರ್, ಐಎಎಸ್        |    |   |
| ಸಭಾ ಭತ್ಯೆ                   | 4  | - |
| ಡಾ. ಇ.ವಿ. ರಮಣ ರೆಡ್ಡಿ, ಐಎಎಸ್ |    |   |
| ಸಭಾ ಭತ್ಯೆ                   | 2  | - |
| ಎಚ್.ಬಸವರಾಜೇಂದ್ರ, ಐಎಎಸ್      |    |   |
| ಸಂಭಾವನೆ                     | 95 | - |

iii) ಬ್ಯಾಲೆನ್ಸ್ ಸ್ವೀಕರಿಸುವ ಮತ್ತು ಪಾವತಿಸಬೇಕಾದ ಹಾಳೆ ದಿನಾಂಕ

| ವಿವರಗಳು               | 31 ಮಾರ್ಚ್ 2022 ರಂತೆ | 31 ಮಾರ್ಚ್ 2021 ರಂತೆ |
|-----------------------|---------------------|---------------------|
| ಹಿಡುವಳಿ ಕಂಪನಿ         |                     |                     |
| ಕೆಐಎಡಿಬಿ              |                     |                     |
| ಬಾಡಿಗೆ ಪಾವತಿಗಳು       | 1,999               | 679                 |
| ಸಂಬಳ ಪಾವತಿಗಳ ಮರುಪಾವತಿ | 2,642               | 2,261               |

ಮೇಲೆ ತಿಳಿಸಿದ ಸಂಬಂಧಗಳು, ನಿಯಂತ್ರಣ ಇರುವಲ್ಲಿ ಹೊರತುಪಡಿಸಿ, ವರ್ಷದಲ್ಲಿ ವಹಿವಾಟು ನಡೆದಿರುವ ಸಂಬಂಧಿತ ಪಾರ್ಟಿಗಳಿಗೆ ಸಂಬಂಧಿಸಿದೆ.

iv) ಈಚ್ಚಿಟಿ ಬದಲಾವಣೆಗಳ ಹೇಳಿಕೆ

| ವರ್ಗಾವಣೆಯ ನೋಂದಣಿ ದಿನಾಂಕ | ಷೇರುಗಳ ಸಂಖ್ಯೆ | ವರ್ಗಾವಣೆ ಮಾಡುವವರು | ವರ್ಗಾವಣೆ ಮಾಡಿಸಿಕೊಂಡವರು |
|-------------------------|---------------|-------------------|------------------------|
| 29-06-2021              | 1             | ಸುಕೃತಿ ಲಿಖಿ       | ನಿಧಿ ಚಿಟ್ಟೇರ್          |
| 30-09-2021              | 1             | ಗೌರವ್ ಗುಪ್ತಾ      | ಡಾ. ಇ.ವಿ. ರಮಣ ರೆಡ್ಡಿ   |

ಡಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿ

ಕಂಪನಿಗೆ ಸರಕು ಮತ್ತು ಸೇವೆಗಳನ್ನು ಒದಗಿಸಿದ ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯಿದೆ, 2006 ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ವ್ಯಾಖ್ಯಾನದಡಿಯಲ್ಲಿ ಅರ್ಹತೆ ಪಡೆದ ಉದ್ಯಮಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆಡಳಿತ ಮಂಡಳಿಯು ಪ್ರಾರಂಭಿಸಿದೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು 26 ಆಗಸ್ಟ್ 2008 ರಂದು ಕಚೇರಿ ಜ್ಞಾಪಕ ಪತ್ರವನ್ನು ನೀಡಿದೆ, ಇದು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ತನ್ನ ಗ್ರಾಹಕರೊಂದಿಗೆ ತಮ್ಮ ಪತ್ರ ವ್ಯವಹಾರದಲ್ಲಿ

**31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು**

ಜ್ಞಾಪಕ ಪತ್ರವನ್ನು ಸಲ್ಲಿಸಿದ ನಂತರ ನಿಗದಿಪಡಿಸಿದ ವಾಣಿಜ್ಯೋದ್ಯಮಿಗಳ ಜ್ಞಾಪಕಪತ್ರ ಸಂಖ್ಯೆಯನ್ನು ನಮೂದಿಸಬೇಕೆಂದು ಶಿಫಾರಸು ಮಾಡುತ್ತದೆ. ಕಂಪನಿಯು ಈ ಕಾಯಿದೆಯ ಅಡಿಯಲ್ಲಿ ಯಾವುದೇ ಪೂರೈಕೆದಾರರಿಂದ ಬಡ್ಡಿಗೇ ಯಾವುದೇ ಕ್ರೆಡೆಟ್ ಅನ್ನು ಪಡೆದಿಲ್ಲ.

ಇ ಸಾಲಗಳು ಮತ್ತು ಮುಂಗಡಗಳು ಮತ್ತು ಬಾಧ್ಯತೆಗಳು/ಸ್ವತ್ತುಗಳ ಬಾಕಿಗಳು ಯಾವುದಾದರೂ ಇದ್ದರೆ ದೃಢೀಕರಣ ಮತ್ತು ಸಮನ್ವಯಕ್ಕೆ ಒಳಪಟ್ಟಿರುತ್ತವೆ.

**ಎಫ್ ಉದ್ಯೋಗಿ ಸೌಲಭ್ಯಗಳು**

**ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆ**

ಭವಿಷ್ಯ ನಿಧಿ ಮತ್ತು ಎನ್‌ಡಿ‌ಸಿ‌ಪಿ‌ಎಸ್‌ಗೆ ಅರ್ಹ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಕಂಪನಿಯು ಉದ್ಯೋಗಿ ವೇತನದ ನಿರ್ದಿಷ್ಟ ಶೇಕಡಾವಾರು ಎಂದು ನಿರ್ಧರಿಸಲಾಗುತ್ತದೆ, ಇದು ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಯಾಗಿದೆ. ನಿರ್ದಿಷ್ಟಪಡಿಸಿದ ಕೊಡುಗೆಗಳನ್ನು ನೀಡುವುದನ್ನು ಹೊರತುಪಡಿಸಿ ಕಂಪನಿಯು ಯಾವುದೇ ಬಾಧ್ಯತೆಗಳನ್ನು ಹೊಂದಿಲ್ಲ. ನೇರವಾಗಿ ಅಥವಾ ಕಂಪನಿಯಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಮೂಲ ಉದ್ಯೋಗದಾತರ ಮೂಲಕ ನೀಡಿದ ಕೊಡುಗೆಗಳನ್ನು ಯೋಜನೆಯು ಪೂರ್ಣಗೊಳ್ಳುವವರೆಗೆ ಪ್ರಗತಿಯಲ್ಲಿರುವ ಬಂಡವಾಳದ ಕೆಲಸಕ್ಕೆ (ಯೋಜನಾ ವೆಚ್ಚ) ಮತ್ತು ಅದರ ಮೇಲೆ ಆದಾಯ ಮತ್ತು ವೆಚ್ಚದ ಹೇಳಿಕೆಗೆ ವಿಧಿಸಲಾಗುತ್ತದೆ.

ವರ್ಷಕ್ಕೆ ಭವಿಷ್ಯ ನಿಧಿ ಮತ್ತು ಎನ್‌ಡಿ‌ಸಿ‌ಪಿ‌ಎಸ್‌ಗೆ ದೇಣಿಗೆಗಾಗಿ ವೆಚ್ಚವೆಂದು ಗುರುತಿಸಲಾದ ಮೊತ್ತವು ಒಟ್ಟು ರೂ.150 ಸಾವಿರಕ್ಕೆ (ಪಿ.ವೈ ರೂ.164 ಸಾವಿರ).

**ವ್ಯಾಖ್ಯಾನಿತ-ಪ್ರಯೋಜನ ಯೋಜನೆಗಳು**

ಕಂಪನಿಯು ಉದ್ಯೋಗಿಗಳ ಸಂಖ್ಯೆ 10 ಕ್ಕಿಂತ ಕಡಿಮೆ ಇರುವ ಕಾರಣ, ಗ್ರಾಚ್ಯುಟಿ ಕಾಯ್ದೆ, 1972 ರ ಪಾವತಿಯ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ. ಆದ್ದರಿಂದ, ಉದ್ಯೋಗಿಗಳ ನಿವೃತ್ತಿ ಪ್ರಯೋಜನಗಳ ಖಾತೆಯಲ್ಲಿ ಉದ್ಭವಿಸುವ ಬಾಧ್ಯತೆಗಾಗಿ ಕಂಪನಿಯು ಪುಸ್ತಕಗಳಲ್ಲಿ ಯಾವುದೇ ನಿಬಂಧನೆಯನ್ನು ಮಾಡಿಲ್ಲ.

**ಜಿ ಯೋಜನೆಯ ವೆಚ್ಚ**

ಯೋಜನಾ ವೆಚ್ಚವು ರೂ.21,86,083 ಸಾವಿರಗಳನ್ನು (P.Y ರೂ. 18,40,444 ಸಾವಿರ) ಬಂಡವಾಳದ ಅಡಿಯಲ್ಲಿ ವರ್ಗೀಕರಿಸಲಾಗಿದೆ ಸ್ಥಿರ ಸ್ವತ್ತುಗಳಲ್ಲಿ ಪ್ರಗತಿಯಲ್ಲಿದೆ.

**ಹೆಚ್ ಸಹಾಯಧನ**

**ಭಾರತ ಸರ್ಕಾರ (GOI)**

GOIಯಿಂದ ಸಹಾಯಧನವು ಪುನರಾವರ್ತಿತವಲ್ಲದ ಅನುದಾನದಲ್ಲಿ ಗಳಿಸಿದ ಬಡ್ಡಿಯನ್ನು ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ. ಅನುದಾನದ ಸಹಾಯದಿಂದ ಬ್ಯಾಂಕ್‌ಗಳಲ್ಲಿ ಎಫ್‌ಡಿಯಲ್ಲಿ ಗಳಿಸಿದ ಬಡ್ಡಿಯನ್ನು ಮರುಪಾವತಿಸಲಾಗುತ್ತದೆ ಮತ್ತು ಅದನ್ನು ಬಳಕೆ ಪ್ರಮಾಣಪತ್ರದಲ್ಲಿ ಸೂಚಿಸಬೇಕು. GOI ಅನುದಾನದಲ್ಲಿ ಗಳಿಸಿದ ಬಡ್ಡಿ ರೂ.422 ಸಾವಿರ (ಹಿಂದಿನ ವರ್ಷ ರೂ.598 ಸಾವಿರ).

**ಕರ್ನಾಟಕ ಸರ್ಕಾರ (GOK)**

GOK ನಿಂದ ರೂ.35,868 ಸಾವಿರ (ಹಿಂದಿನ ವರ್ಷ ರೂ.22,402 ಸಾವಿರ) ಮೊತ್ತದ ಬಡ್ಡಿ, (GOI ಮತ್ತು GOK ಮೇಲಿನ ಬಡ್ಡಿ) ರೂ.36,290 ಸಾವಿರಗಳಿಗೆ (PY ರೂ. 23,000 ಸಾವಿರ) ಹಿಡುವಳಿ ಅವಧಿಯ ಬಗ್ಗೆ ಯಾವುದೇ ನಿಯಮಗಳ ಅನುಪಸ್ಥಿತಿಯಲ್ಲಿ ಇತರ ದೀರ್ಘಾವಧಿ ಬಾಧ್ಯತೆಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ

ಐ ಆದಾಯ ತೆರಿಗೆ ಕಾಯಿದೆ, 1961 ರ U/s 12AB ಅಗತ್ಯವಿರುವ ನೋಂದಣಿಯ ನವೀಕರಣವನ್ನು ಆದಾಯ ತೆರಿಗೆ ಪ್ರಾಧಿಕಾರದಿಂದ ಪಡೆಯಲಾಗಿದೆ.

**31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಅವಿಭಾಜ್ಯ ಅಂಗವಾಗಿರುವ ಟಿಪ್ಪಣಿಗಳು**

ಜೆ ಬೇರೆ ರೀತಿಯಲ್ಲಿ ಹೇಳದ ಹೊರತು, ಬ್ರಾಕೆಟ್‌ಗಳಲ್ಲಿನ ಅಂಕಿಅಂಶಗಳು ಹಿಂದಿನ ವರ್ಷಕ್ಕೆ ಸಂಬಂಧಿಸಿವೆ. ಹಿಂದಿನ ಅವಧಿಯ ಅಂಕಿಅಂಶಗಳನ್ನು ಪ್ರಸ್ತುತ ಅವಧಿಯ ವರ್ಗೀಕರಣಗಳಿಗೆ ಅನುಗುಣವಾಗಿ ಅಗತ್ಯವಿರುವ ಮಟ್ಟಿಗೆ ಮರುಸಂಗ್ರಹಿಸಲಾಗಿದೆ / ಮರುಹೊಂದಿಸಲಾಗಿದೆ.

ಕೆ ಹೆಚ್ಚುವರಿ ನಿಯಂತ್ರಕ ಮಾಹಿತಿ

ಎ ಹಣಕಾಸಿನ ಅನುಪಾತಗಳು

ಮಾರ್ಚ್ 31, 2022 ಮತ್ತು ಮಾರ್ಚ್ 31, 2021 ಕ್ಕೆ ಕೊನೆಗೊಂಡ ವರ್ಷಕ್ಕೆ ಈ ಕೆಳಗಿನವುಗಳು ವಿಶ್ಲೇಷಣಾತ್ಮಕ ಅನುಪಾತಗಳಾಗಿವೆ:

| ವಿವರಗಳು                    | ನ್ಯೂಮರೇಟರ್           | ಡೆನೊಮರೇಟರ್                 | 2022  | 2021   | ಬದಲಾವಣೆ |
|----------------------------|----------------------|----------------------------|-------|--------|---------|
| ಪ್ರಸ್ತುತ ಅನುಪಾತ *          | ಪ್ರಸ್ತುತ ಸ್ವತ್ತುಗಳು  | ಪ್ರಸ್ತುತ ಬಾಧ್ಯತೆಗಳು        | 47.90 | 78.00  | -38.59% |
| ಈಕ್ವಿಟಿ ಅನುಪಾತದ ಮೇಲೆ ಲಾಭ   | ವರ್ಷದ ಲಾಭ            | ಸರಾಸರಿ ಒಟ್ಟು ಈಕ್ವಿಟಿ       | 0.01% | -0.67% | -19.40% |
| ನಿವ್ವಳ ವಹಿವಾಟು ಅನುಪಾತ      | ಕಾರ್ಯಾಚರಣೆಗಳಿಂದ ಆದಾಯ | ದುಡಿಯುವ ಬಂಡವಾಳ             | -     | -      | -       |
| ನಿವ್ವಳ ಲಾಭದ ಅನುಪಾತ         | ವರ್ಷದ ಲಾಭ            | ಕಾರ್ಯಾಚರಣೆಗಳಿಂದ ಆದಾಯ       | 0.00% | 0.00%  | 0.00%   |
| ಉದ್ಯೋಗದ ಬಂಡವಾಳದ ಮೇಲಿನ ಆದಾಯ | EBIT (ಟಿಪ್ಪಣಿ 1)     | ಉದ್ಯೋಗಿ ಬಂಡವಾಳ (ಟಿಪ್ಪಣಿ-2) | 0.01% | -0.67% | -19.40% |

ಟಿಪ್ಪಣಿ 1: EBIT = ಅಸಾಧಾರಣ ವಸ್ತುಗಳ ಮೊದಲು ಲಾಭ + ಹಣಕಾಸು ವೆಚ್ಚಗಳು - ಬಡ್ಡಿ ಮತ್ತು ಹೂಡಿಕೆ ಆದಾಯ

ಟಿಪ್ಪಣಿ 2: ಉದ್ಯೋಗಿ ಬಂಡವಾಳ = ಸ್ಪಷ್ಟವಾದ ನಿವ್ವಳ ಮೌಲ್ಯ + ಒಟ್ಟು ಸಾಲ + ಮುಂದೂಡಲ್ಪಟ್ಟ ತೆರಿಗೆ ಬಾಧ್ಯತೆಗಳು

\* ಚಾಲ್ತಿ ಆಸ್ತಿಗಳ ಅಡಿಯಲ್ಲಿ ಜಿಎಸ್‌ಟಿ ಇನ್‌ಪುಟ್ ಸ್ವೀಕೃತಿಗಳ ಮರುವರ್ಗೀಕರಣ.

**B ಸ್ಟಾಕ್ ಆಫ್ ಕಂಪನಿಗಳೊಂದಿಗೆ ಸಂಬಂಧ**

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 248 ಅಥವಾ ಕಂಪನಿಗಳ ಕಂಪನಿಗಳ ಕಾಯಿದೆ, 1956 ರ ಸೆಕ್ಷನ್ 560 ರ ಅಡಿಯಲ್ಲಿ ಪ್ರಸ್ತುತ ವರ್ಷ ಮತ್ತು ಹಿಂದಿನ ವರ್ಷದಲ್ಲಿ ಕಂಪನಿಯು ಯಾವುದೇ ವಹಿವಾಟು ನಡೆಸಿರುವುದಿಲ್ಲ.

1 ರಾಷ್ಟ್ರೀಕೃತ ಮತ್ತು ಶೆಡ್ಯೂಲ್ಡ್ ಬ್ಯಾಂಕ್‌ಗಳೊಂದಿಗೆ ಟಿಪ್ಪಣಿ ಸಂಖ್ಯೆ 8 ರ ಶಿಲ್ಕು ಅಡಿಯಲ್ಲಿ ತೋರಿಸಿರುವ ಬ್ಯಾಂಕ್ ಪುಸ್ತಕ ಶಿಲ್ಕು (ರೂ.4,624 ಸಾವಿರ). ಆಡಳಿತ ಮಂಡಳಿಯು 31.03.2022 ರಂತೆ ಬ್ಯಾಂಕ್ ಸಮನ್ವಯ ಹೇಳಿಕೆಯನ್ನು ಸಿದ್ಧಪಡಿಸಿದೆ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದ ನಂತರ ಎಲ್ಲಾ ಸಮನ್ವಯ ಐಟಂಗಳನ್ನು ತೆರವುಗೊಳಿಸಲಾಗಿದೆ.



REVISED DATE-8-02-2021

### LAYOUT MAP OF TUMAKURU MACHINE TOOL PARK



# TUMAKURU MACHINE TOOL PARK

Regd. Off.: 4th Floor, East Wing, Khanija Bhavan  
49, Race Course Road, Bangalore - 560 001